

DAMAGE BOOK

**brown
book**

**TEXT LITE
WITHIN THE
BOOK ONLY**

**UNIVERSAL
LIBRARY**

OU_200264

ರೂಪ ಸೀ

(ಕಥಾ ಸಂಗ್ರಹ)

ತ. ರ್ಯಾ. ನು

ಸೂರಾಟಿನ ಪೂರ್ವಾಧಿಕಾರಿಗಳು:

ದೀಪ್ತಿ ಅಂಡ್ ಕೋ.,

ಒಸವನಗುಡಿ : ಬೆಂಗಳೂರು

ముద్రకరు:

శ్రవ్యన్ ప్రేస్,
జయచానురాజ రై
బెంగళూరు నగర

ప్రకాశకరు:

చుమార వెంకెణ్ణ,
'ప్రజలిక సాహిత్య'
బెంగళూరు నగర

(ఎల్ల జచ్చగళూ లేఖకరము)

ప్రథమ ముద్రణ
१९४५

చెలీ:

१—६—०

ಮು ನ್ನೆ ಇ

ನವೋದಯದ ಉತ್ಸಾಹ, ಉದ್ದೇಶಗಳನ್ನು ಒಂದು ದಶಕಾಲ ಅನುಭವಿಸಿದ ಕನ್ನಡ ಸಾಹಿತ್ಯ ಹೀಗೇಕೆ ಕೊರಗುತ್ತಿದೆ ಎಂದು ವಿಚಾರ ಮಾಡುವವರಿಗೆ ‘ರೂಪನಿ’ ಮರಳುಗಾಡಿನ ಕಾರಂಜಿ. ಆ ಕಾಲದಲ್ಲಿ ಸಣ್ಣ ಕಥೆ ನವನವೋನೈಪ್ರೇಸೆಶನ್‌ಲಿನಿಯಾಗಿ ವರ್ಧಿಸಿತು. ಒಂದಲ್ಲಿ ನಾಲ್ಕು ಬಗೆ, ಒಬ್ಬಿಬ್ಬರಲ್ಲ ಹತ್ತುರು ಒಟ್ಟೆಯ ಲೇಖಕರು. ‘ಬೆಳೆ ಬೇಕಾದ ಹಾಗಿದೆ. ಕುಯ್ಯವನವರು ಇಲ್ಲವಲ್ಲ’ ಎನ್ನುವ ಪರಿಸ್ಥಿತಿ. ಇದು ಕಾಲ ಗತಿಯಿಂದಲ್ಲಿ ಲೇಖಕರ ಸ್ವಾತ್ಮದಾರಿದ್ರ್ಯದಿರದಲ್ಲಿ ‘ಕುಯ್ಯವನರು ಬೇಕಾದ ಹಾಗಿದ್ದಾರೆ. ಬೆಳೆಯಿಲ್ಲವಲ್ಲ’ ಎನ್ನುವ ಸ್ಥಿತಿಗೆ ಒಂತು. ಈ ಅವಧಿಯಲ್ಲಿ ನಾಡಿನಲ್ಲಿ ಹಲವು ಮುಖದಿಂದಾದ ಜಾಗೃತಿಯ ಪರಿಣಾಮ ವಾಗಿ ಕನ್ನಡ ಪುಸ್ತಕಗಳನ್ನು ಓದುವವರ, ಕೊಳ್ಳುವವರ ಸಂಖ್ಯೆ ಬೆಳೆಯಿತು. ನವೋದಯಕ್ಕೆ ಶಾರಣಕರ್ತವರಾದ ಲೇಖಕರು ಲೇಖನ ಸನಾತ್ನನ ಸ್ವೀಕರಿಸಿದರು. ಅವರಲ್ಲಿ ಬರವಣಿಗೆಯನ್ನು ಮುಂದೊತ್ತುತ್ತದೆ ಕೆಲವರು ತಮ್ಮ ಹಿಂದಿನ ಕೃತಿಗಳಿಗೆ ಸರಿಗಟ್ಟುವ ಕೃತಿಗಳನ್ನಾಗಲಿ, ದೇಶದ ವಿಚಾರ ಶೀಲತೆಗೊಪ್ಪವ ಕೃತಿಗಳನ್ನಾಗಲಿ ನಿವಾರಣ ಮಾಡಲಿಲ್ಲ. ಸಾಹಿತ್ಯದಲ್ಲಿ ಅಗಾಧ ಅಂಧಕಾರ ಪ್ರಾಪ್ತಿಯಾಯಿತು.

ಕನಿ ರವೀಂದ್ರರು ಒಂದು ಕಡೆ ಹೇಳಿದ್ದಾರೆ. ಮುಳುಗುವ ಸೂರ್ಯ ಜಗತ್ತಿನ್ನು ವಿಷಾದ, ಕನಿಕರಗಳಿಂದ ನೋಡುತ್ತಾ ‘ಇನ್ನೇನು ಗತಿ – ಜಗತ್ತಿಲ್ಲ ಅಂಧಕಾರದಲ್ಲಿ ಮುಳುಗುತ್ತದೆ’ ಎಂದನಂತೆ. ಆಗ ಹಕ್ಕೆ ದಲ್ಲಿದ್ದ ನಕ್ಕತ್ತ ‘ನಮ್ಮ ಕೈಲಾದುದನ್ನು ನಾವು ಮಾಡುತ್ತೇವೆ’ ಎಂದು ಹೇಳಿತಂತೆ. ಕನ್ನಡ ಸಾಹಿತ್ಯದ ಈ ಸೂರ್ಯಾಸ್ತಕಾಲದಲ್ಲಿ ಮಿಂಚಿನಂತೆ ಪ್ರಗತಿಶೀಲ ಲೇಖಕರು ಸುಳಿದರು. ಸಾಹಿತ್ಯ ಪ್ರಪಂಚದಲ್ಲಿ ಮೂಡಿದ್ದ ನಿರ್ವಿಜ್ಞತೆ, ಆಲಸ್ಯ, ದಾಸೋಹಂಭಾವಗಳನ್ನು ತೊಡೆದು ಹಾಕಲೆತ್ತಿಸಿದರು. ಹಳೆಯೀ ಜಾಡು ಬಿಟ್ಟು, ಹೊಸ ಜಾಡನ್ನು ರಚಿಸಿದರು.

ಪ್ರಗತಿಶೀಲ ಯುಗದಲ್ಲಿ ಹುಟ್ಟಿರುವ ಸಾಹಿತ್ಯ ಶಾಶ್ವತವಾಗಿ, ಅವಿನಾಶಿಯಾಗಿ ನಿಲ್ಲುವುದೇ? ಅದಕ್ಕೆ ಹಿಂದಿನದು ಶ್ರೀವಂ ಸಾಹಿತ್ಯವಾಗ

ದಿದ್ದರೆ ಪ್ರಗತಿಶೀಲ ಸಾಹಿತ್ಯ ಶೇಷ ಸಾಹಿತ್ಯವೇ? ಎಂಬ ಪ್ರಶ್ನೆ ಹಲವು ವಿಚಾರವನ್ತರನ್ನು ಸೇರಿಹಿಡಿಯಿತು. ಇದು ಏನೋ ಸಾಹಿತ್ಯಜಗತ್ತಿನಲ್ಲಿ ವಾಸಿಸುತ್ತಿರುವ ಪಿಡುಗು ಎಂದು ದಿಗ್ಭೂತರಾದ ಕೆಲವರು ಪ್ರಗತಿಶೀಲ ಸಾಹಿತ್ಯವನ್ನು ಆರ್ಥಮಾಡಿಕೊಳ್ಳುವ ತೊಂದರೆ ತೆಗೆದುಕೊಳ್ಳದೆ ಅದನ್ನು ಜರಿಯುವುದಕ್ಕೆ ಹೊದಲಿಟ್ಟಿರು. ಕವಿ ಹೇಳಿದಂತೆ ವಿಚಾರ ಹೊಸ ದಾದಷ್ಟು ಖಂಡನೆ ತೀಕ್ಷ್ಣ ಹಾಗೂ ಪುರಾತನ.

ಪ್ರಗತಿಶೀಲ ಸಾಹಿತ್ಯ ತನ್ನ ಗುರಿಯಲ್ಲಿಟ್ಟು ಕೊಂಡಿದ್ದುದನ್ನು ಸಾಧಿಸಿದೆಯೋ ಇಲ್ಲವೋ ಹೇಳಲಾಗುವುದಿಲ್ಲ. ಸಮಕಾಲೀನರಾದ ನಾವು ಹೇಳುವುದಕ್ಕೂ ಸಮರ್ಥರಲ್ಲ. ಈ ಎರಡೂವರೆ ವರ್ಷಗಳ ಅವಧಿಯಲ್ಲಿ ಅದು ತನ್ನ ಉದ್ದೇಶವನ್ನೆಲ್ಲಾ ಸಾಧಿಸಬೇಕೆಂದು ಕೋರುವುದು ನಾಂತರವಲ್ಲ. ಪ್ರಗತಿಶೀಲ ಸಾಹಿತಿಗಳು ಪವಾಡಪುರುಷರಲ್ಲ. ತಾವು ಪವಾಡಪುರುಷ ರೀಂದು ಹೇಳಿಕೊಳ್ಳುವ ಧಾರ್ಷ್ಯವನ್ನು ಅವರು ಎಲ್ಲಿಯೂ ತೋರಿಲ್ಲ.

ಪ್ರಗತಿಶೀಲ ಸಾಹಿತ್ಯದ ಗುರಿಯನ್ನು ಸಂಕ್ಷೇಪವಾಗಿ ಇಲ್ಲಿ ಸಾಂಚಿಸಬಹುದು. ವಿಚಾರಸರಣಿ ಪರಂಪರೆಯ ಪಾರಂಬುಕ್ಕೆ ಕಟ್ಟಿಬೀಳಬಾರದು. ಲೇಖಕ ಸ್ವತಂತ್ರವಾಗಿ ವಿಚಾರಮಾಡಿ ವ್ಯಕ್ತಿ, ಸಮಾಜಗಳ ಸಮಸ್ಯೆಗೆ ಮೇಲೆ ತನ್ನ ಅಭಿಪ್ರಾಯವನ್ನು ಮಂಡಿಸಬೇಕು. ಮುಸ್ಲಿಮ್ ಧರ್ಮ ನೇತ್ತರಲ್ಲಿ ಒಂದು ಹಿರಿಯ ಸುಡಿಯಿದೆ. ಪರಮ ಗುರುವಿನಿಂದಲೇ ಒಂದಕೂರಾ ಎಲ್ಲದಕ್ಕೂ ಹೊದಲನೀಯ ಆಧಾರ. ಅದರಲ್ಲಿ ಸಾಕಷ್ಟು ಬೆಳಕುದೊರಿಯದಿದ್ದರೆ ಗುರು ಮಿಶ್ರ ಶಿವ್ಯ ಬಂಧುಗಳಿಂದ ರಚಿತವಾದ ಹಡೀಸ್ ಎರಡನೀಯ ಆಧಾರ. ಅದರಲ್ಲಿಯೂ ಸಾಕಷ್ಟು ಬೆಳಕುದೊರಿಯದಿದ್ದೇ ಜಿಜ್ಞಾಸು ತನ್ನ ಆತ್ಮಾನುಭವದ ಬೆಳಕಿನ ಮರೀಹೋಗಬೇಕು. ಉಡನಿಷತ್ತಿನ ನಿತ್ಯವಾಣಿಯೂ ಇದೇ ಆಗಿದೆ. ಚಿರ ವಿನೂತನವಾಗಿರಬೇಕು ಈ ನಿತ್ಯತತ್ವವನ್ನೇ ಪ್ರಗತಿಶೀಲರು ಒತ್ತಿ ಹೇಳಿದರು. ಈ ದೃಷ್ಟಿಯಿಂದ ಹೇಣ್ಣು, ನೀತಿ, ಮತ, ಆಚಾರ ವಿಚಾರಗಳ ಬಗ್ಗೆ ತಾವು ತಳೆದಿದ್ದಫೋರೇ ಯನ್ನು ಪುನರ್ವಿಷಯಿಸಿ, ಕೆಲವು ಶಲ ಬದಲಾಯಿಸಬೇಕಾದ ಪ್ರಮೇಯವೇದಗಿತು.

ಸಾಹಿತ್ಯ ಎಲ್ಲರ ಜೀವನಕ್ಕೂ ಗಾಳಿ, ಬೆಳಕು, ಆಹಾರ, ನಿದ್ರೆಗಳಷ್ಟೇ ಮುಖ್ಯವಾದುದು ಎನ್ನುವ ವಿಚಾರ ಮನುಷ್ಯ ಓದಿ ಬರೆಯುವದಕ್ಕೆ ಕಲಿತಂದಿನಿಂದ ಬಂದಿತು. ಮುದ್ರಣ ಸೌಲಭ್ಯ ಇದಕ್ಕೆ ಇಂಬುಕೊಟ್ಟಿತು. ಇವುತ್ತ ನೇಯ ಶತಮಾನದಲ್ಲಿ ಸಾರ್ವಜನಿಕ ಶಿಕ್ಷಣ ವಾಹಕವಾಗಿರುವ ವ್ಯತ್ಯಾಸ ಪತ್ರಿಕೆಗಳು ವಿಶೇಷ ಸಂವೇಗವನ್ನಿತ್ತವು. ಹೊಸ ಜಗತ್ತಿನ ಸಿಮಾರಣದ ಮಾತು ಎಲ್ಲಿಲ್ಲಿಯೂ ವ್ಯಾಪಿಸಿರುವಾಗ ಜಾಳಾನದ ಬೆಳಕನ್ನು ಒಂದು ನಾಡಿ ನಿಂದ, ಒಂದು ಜನಾಂಗದಿಂದ, ಒಂದು ಮತದಿಂದ ಮುಚ್ಚಿಡಲು ಸಾಧ್ಯ ವಿಲ್ಲ. ಗಾಳಿ, ಬೆಳಕು ಯೇಗೆ ಪ್ರತಿ ಮಾನವನ ಜನ್ಮಸ್ಥಿತಿ ಹಕ್ಕೋಂದು ಹಾಗೆ ವಿದ್ಯೆಯೂ ಪ್ರತಿಯೊಬ್ಬನ ಜನ್ಮಸ್ಥಿತಿ ಹಕ್ಕು. ಜಾಳಾನ ಪ್ರಸಾರ ಮಾಡುತ್ತೇನೆಂದು ಸಾಹಿತ ಸಾಮಾನ್ಯನ ಮಟ್ಟಕ್ಕಿಳಿದು ತನ್ನ ಅವನತಿಯನ್ನುಂಟು ಮಾಡಿಕೊಳ್ಳಬೇಕೆಂದಲ್ಲ—ಸಾಮಾನ್ಯನನ್ನು ತನ್ನ ಮಟ್ಟಕ್ಕಿಳಿತ್ತಬೇಕೆಂಬುದೇ ಈ ತತ್ವದ ಘನೋದ್ದೇಶ. ಭನ್ಯವಾದ ವಿಷಯವನ್ನೂ ಜನಸಾಮಾನ್ಯಕ್ಕೆ ತಿಳಿಯುವ ರೀತಿಯಲ್ಲಿ ಹೇಳಬೇಕು. ಜನಸಾಮಾನ್ಯ ತನ್ನ ನೈಭಾಯಿಸು ಸಂಧಾನವನ್ನು ಹೊರಡಾಡಿ ತಿಳಿದವರ ಸರಿದೊರೆಯಾಗಿ ಮೇರೆಯಬೇಕು.

ಈ ಕಸೋಂಟಿಯ ಮೇಲೆ ಪ್ರಗತಿರೀ ಸಾಂತ್ಯವನ್ನು ಉಜ್ಜೀನೋಡಿ ಸಿಧಾರಕ್ಕೆ ಬರುವ ಕೆಲಸವನ್ನು ಕನ್ನಡ ಜನತೆಗೆ ಬಿಟ್ಟಿದ್ದೇನೆ. ‘ರೂಪಸಿ’ ಗ್ರಂಥವನ್ನು ಈ ಮಾನದಂಡದಿಂದ ಅಳಿದು ನೋಡುವ ಕಾರ್ಯಭಾರವೂ ಅವರದೇ ಆಗಿದೆ.

‘ರೂಪಸಿ’ ಬರೆದಿರುವ ತ. ರಾ. ಸುಭ್ರಾಯರು ಕನ್ನಡಿಗರಿಗೆ ಹೊಸಬರಲ್ಲ. ಆದರೆ ಕನ್ನಡ ಕಥಾಸಾಹಿತ್ಯಕ್ಕೆ ಹೊಸಬರು. ಇವರ ಲೇಖನಗಳನ್ನು ಪತ್ರಿಕೆಗಳಲ್ಲಿ ಓದಿ ಆವುಗಳ ವಿಷಯ ಸಂಗ್ರಹ, ಸಿರೂಪಣ ಹೈಲಿಗಳನ್ನು ಜನ ಮೆಚ್ಚಿಕೊಂಡಿದ್ದಾರೆ. ‘ಗಾಂಧಿ ಸಾಹಿತ್ಯ’ದ ಅನುವಾದದಲ್ಲಿ ತ. ರಾ. ಸು. ಹೆಚರಾಗಿದ್ದಾರೆ. ಇವರ ಕಾದಂಬರಿ ‘ಮನೆಗೆ ಬಂದ ಮಹಾಲಕ್ಷ್ಮಿ’ ಕನ್ನಡ ಓದುಗರಲ್ಲಿ ವಿಮರ್ಶಕರಲ್ಲಿ ಗೊಂದಲವೆಬ್ಬಿಸಿ ಕೀರ್ತಿಗೊಂಡಿದೆ. ಶ್ರೀಕರಣಪೂರ್ವಕವಾಗಿ ಕನ್ನಡ ಜನತೆಯ ಸೇವೆಯನ್ನು ಮಾಡಬೇಕೆಂದು ಬಯಸುವ ಕನ್ನಡ ತರುಣರಲ್ಲಿ ತ. ರಾ. ಸು. ಅವ ರೊಬ್ಬರು. ಜೀವನವನ್ನು ಎದುರಿಸುವ ಕೆಳ್ಳು, ಅಧ್ಯಮಾಡಿಕೊಳ್ಳುವ

ಸಾಮರ್ಥ್ಯ ಎರಡೂ ಇವರಲ್ಲಿವೆ. ವಯೋಧಮ್ ವಿಾರಿದ ಅನುಭವವಿಲ್ಲ ದಿದ್ದರೂ ಸಾಕಷ್ಟು ಕಾವು ಇದೆ. ತಮ್ಮ ವಿಚಾರಗಳನ್ನೂ ಪ್ರದಿದ್ದವರನ್ನೂ ಓದಿಸಿಕೊಳ್ಳುವ ಜಾತ್ಯೇ ಇವರ ಕೃತಿಗಳಲ್ಲಿವೆ. ಇತ್ತೀಚಿನ ತರುಣ ಲೇಖಕರಲ್ಲಿ ಸಾಮಾನ್ಯವಾಗಿ ಕಂಡುಬರದ ಒಂದು ಪೈಯುಕ್ತಿ ಕೈಲಿಯನ್ನು ತ. ರಾ. ಸು ದೊರಕಿಸಿಕೊಂಡಿದ್ದಾರೆ.

‘ರೂಪಸಿ’ ಎದು ಕಥೆಗಳ ಸಂಕಲನ. ಪ್ರಕಾಶಕರು ಸೂಚಿಸುವಂತೆ ಪೈಮ, ಪ್ರಣಯಗಳಿಗೆ ಸಂಬಂಧಪಟ್ಟ ವಸ್ತುಗಳು.. ಜೀವನದ – ಅದರಲ್ಲಿಯೂ ಗಂಡು ಹೆಣ್ಣಿನ ಸಂಬಂಧದ ಕೆಲವು ಸೂಕ್ತ ಉಪರಿಗಳನ್ನು ತೀಕೊಂಡು ತ. ರಾ. ಸು. ಈ ಕಥೆಗಳನ್ನು ಬರೆದಿದ್ದಾರೆ. ‘ರೂಪಸಿ’ ಕಥೆಯಲ್ಲಿ ದೊರಕಿದ ಹೆಣ್ಣಿನ್ನು ಕೂಡಿ ಬಾಳಲಾಗದ ಒಂದು ಚಿತ್ರ; ‘ಏಕೆ ಬರಲಿಲ್ಲ’ ಕಥೆಯಲ್ಲಿ ಗಂಡಿನ ಕರ್ತೀರ ಪ್ರತಕ್ಕೆ ಸರಿದೂಗಲಾರದೆ ಅವನಿಂದ ಪರಿತ್ಯಕ್ತಾದ ಹೆಣ್ಣಿನ ಚಿತ್ರ; ‘ಗೆಲುವಿನ ನೋಲಿ’ ನಲ್ಲಿ ಹೆಣ್ಣು ಭೋಗದ ವಸ್ತುವೆಂದು ಭಾವಿಸಿ ಅವಳನ್ನು ಚಿರದಾಸ್ಯದಲ್ಲಿ ದೂಡಲು ಮನಸ್ಸುಮಾಡಿದ್ದ ಒಬ್ಬ ಭೋಗಿಯ ಪರಾಜಯದ ಚಿತ್ರ; ‘ಮೂರು ನಗುವಿನಲ್ಲಿ ಸಹಿತ್ತು ತಾಮೂರಿಯಾದ ಹೆಣ್ಣು ತನ್ನ ಕ್ರಮೆ, ದಸ್ಮೀ, ಶಾಂತಿಗಳಿಂದ ಗಂಡನನ್ನು ದೇವರನ್ನಾಗಿ ರೂಪಿಸಿದ ಚಿತ್ರ; ‘ಸಾಕ್ಷಾತ್ಕಾರ’ ದಲ್ಲಿ ಹೆಣ್ಣಿನ ನಿಸ್ಸಿಮುತ್ತಾಗದಿಂದ ಪುನರ್ಜನ್ಮ ಪಡೆದ ಒಬ್ಬ ಪಾಪಿಯ ಚಿತ್ರ ರೂಪಿಸಲ್ಪಟ್ಟಿವೆ. ಹೆಣ್ಣಿನ ಹಾವಭಾವ, ಹಾಸನಿಲಾಸಗಳನ್ನು ಚಿತ್ರಿಸುವುದರಲ್ಲಿ ತ. ರಾ. ಸು. ಅವರ ಲೇಖನಿ ಸ್ವಚ್ಛಿಂದವಾಗಿ ಹರಿದಿದೆ. ಆದರೆ ಆಕೆಯ ಸೈಮಲ್ಯ, ತಾಗ, ಅಂತಃಕರಣಗಳನ್ನೂ ತ.ರಾ.ಸು. ಮರ್ತಿಲ್. ಗೌಣವೆಂದು ಭಾವಿಸಿಲ್ಲ. ಆಕೆಯ ಶ್ರಂಗಾರ, ಸ್ವಾಂದರ್ಜನ್ಮಗಳನ್ನು ನೋಡಿ ಮರುಳಾಗುವ ಕಥೆಗಾರ ಆಕೆಯ ಅನಂತ ಸಮಸ್ಯೆಗಳ ಬಗ್ಗೆ ಅನುಕಂಪ ತಾಳುತ್ತಾನೆ. ಆಕೆಯ ಪುಣ್ಯ ಪ್ರಭಾವಕ್ಕೆ ತಲೆಬಾಗುವ ಕಲಾವಿದ, ಆಕೆಯ ಪಾಪಜೀವನವನ್ನು ಕನಿಕರದಿಂದ ಆದ್ರ್ಯತೆಯಿಂದ ನೋಡುತ್ತಾನೆ.

ಕಲಾದೃಷ್ಟಿಯಿಂದ ‘ಸಾಕ್ಷಾತ್ಕಾರ’ ತುಂಬಿದ ಕಥೆ. ವಸ್ತು, ಚೀಳವಳಿಗೆ, ಶೈಲಿ ಎಲ್ಲ ಇದರಲ್ಲಿ ಪಕ್ಷವಾಗಿವೆ. ನಾಯಕನ ಉತ್ತರಿಟ್ಟಿ ಪ್ರಣಯದ ಒಂದು ವಿನಗಳಿಗೆಯಲ್ಲಿ ಲಲಿತಾ ಆವನ ಪತಂಗನಾಗುತ್ತಾಳೆ.

ಲಲಿತಾ ಪತಂಗ ಜಾತಿಯ ಹೆಣ್ಣಳ್ಳಿ. ಅವಳ ಸಂಯಮ, ಪವಿತ್ರಪ್ರೇಮ
ಬಹಳ ಮೇಲುಮಟ್ಟಿದ್ದು. ಆ 'ಗಳಿಗೆ' ಅವಳು ಪಾರಾಗಿದ್ದರೆ ಚೆನ್ನಾಗಿರು
ತೀತ್ತು, ಅದರಿಂದ ಅವಳ ವ್ಯಕ್ತಿತ್ವ ಹೆಚ್ಚಿನ ಮಟ್ಟಿದಲ್ಲಿ ನಿಲ್ಲಿತ್ತಿತ್ತು ಎಂದು
ನನ್ನ ಆಭಿಪ್ರಾಯ. ನುಂರು ನಗು ಕಥೆ ಅಸ್ವಷ್ಟ. ಮುಂರು ನಗು,
ಸಾಕ್ಷಾತ್ವಾರ, ಗೆಲುವಿನ ಸೋಲುಗಳಲ್ಲಿ ಒಂದೇ ಒಗೆಯ ನಾಂದಿಯಿದೆ.
ಹಲವು ಹೆಣ್ಣಿಗಳನ್ನು ಕಂಡು, ಒಂದು ಹೆಣ್ಣಿನಲ್ಲಿ ವಿಶೇಷಾನುಭವ ಪಡೆ
ಯುವ ಜಿವಿಯ ಚಿತ್ರ. ಪುನರುಕ್ತಿಯಿಂದ ಕಲೆಯ ಕಟ್ಟುಸಡಿಲವಾಗುತ್ತದೆ.

'ರೂಪಸಿ'ಯಲ್ಲಿ 'ಹೂ - ಹಾ - ರುಧಿಯಾ - ಗಮೈಂದು ಬಂತು
ಹೂಗಂಪು - ಹೊಂದ್ದೂ ಹೊಂದ್ದೂ - ವೊದಲಾದ ಅನುಕರಣ ಶಬ್ದಗಳು
ತುಂಬಿವೆ. ರಸಾವೇಶವನ್ನು ತೋರುವೆಡೆಗಳಲ್ಲಿ ಧಾರಾಳ್ವಾಗಿ ಉದಾರ
ಗಳು ತಲೆಹಾಕಿವೆ. ಕೈಲಿ ಕೆಲವು ಕಡೆ ಅಲಂಕಾರಿಕವಾಗಿ ತನ್ನ ಸರಳತೆ
ಯನ್ನೂ ಪ್ರಖಿರತೆಯನ್ನೂ ಕಳೆದುಕೊಳ್ಳುತ್ತದೆ. ಶಬ್ದಸೌಂದರ್ಯಕ್ಕೆ
ಮನಸೋಲುವ ಲೇಖಕ ಅದು ಶಬ್ದಜಾಲವೆಂಬ ಭಾವನೆ ಬರದಂತೆ ಸಾಗ
ಬೇಕು. ಕಥೆಗಳು ಕೆಲವುಕಡೆ ಅತಿಶಬ್ದ ಪ್ರಯೋಗ, ಕಥಾಂತರ ವ್ಯಾಖ್ಯಾನ
ಗಳಿಂದ ರಸಭಂಗ ಪಡೆಯುತ್ತವೆ. ಇವುಗಳನ್ನು ಮುಂದೆ ತ. ರಾ. ಸು.
ಅದ್ದಿಕೊಳ್ಳುವರೆಂಬ ಭರವಸೆ ನನಗಿದೆ.

'ರೂಪಸಿ'ಯಿಂದ ತ. ರಾ. ಸು. ನವ್ಯನಾಡಿನ ಉತ್ತಮ ಕಥೆಗಾರ
ರಲ್ಲಿ ಸಾಧಾನ ದೊರಕಿಸಿಕೊಂಡಿದ್ದಾರೆ. ಇದಕ್ಕೂ ಉತ್ತಮ ಕಥೆಗಳನ್ನು
ಬರಿಯುವ ಯೋಗ್ಯತೆ ಇವರಲ್ಲಿದೆಯೆಂದು ನನ್ನ ದೃಢ ವಿಶಾಫನ. ಆವರ
"ರೂಪಸಿ" ಕಥಾ ಸಂಗ್ರಹವನ್ನು ಕನ್ನಡಿಗರು ಆದರದಿಂದ ಓದಿ,
ತ. ರಾ. ಸು ಅವರಿಂದ ಇನ್ನೂ ಒಳ್ಳೆಯ ಕೃತಿ ಬರಲು ನೇರವಾಗುವರೆಂದು
ನಂಬಿದ್ದೇನೆ.

ಅನ್ನಪೂರ್ಣ
ವಿಶ್ವೇಶ್ವಪುರಂ, ಬೆಂಗಳೂರು
೧೪-೬-೧೯೬೭

ಕರ್ಥಾರಂಭದಲ್ಲಿ –

ಮಾನವನ ಹೃದಯವನ್ನು ಅಲ್ಲಿಕಲ್ಲೋಲ ಮಾಡುವ ಪ್ರಬಲ ರಾಗಭಾವಗಳಲ್ಲಿ ಸೈಮು-ಕಾಮಗಳು ಪ್ರಧಾನ ಸ್ಥಾನ ನಡೆದಿವೆ. ಎಸ್ಟೇಂ ವೇಳಿ ಹಲವರ ಜೀವನ ದುರಂತವಾಗಲು, ಸುಖಾಂತವಾಗಲು ಇವು ತಾರಣವಾಗಿವೆ. ಇವೇ ಹೆಚ್ಚು-ಗಂಡಿನ ಜೀವನವನ್ನು ಹಾಸುಹೊಕ್ಕಾಗಿ ಹೆಚ್ಚಿದಿರುವ ರಸಸೂತ್ತಿಗಳು. ಯಾವ ಕಾಲಕ್ಕೆ ಇವು ಯಾವ ರೂಪದಿಂದ ಯಾವ ಸೈರೀಪಣೆಯಿಂದ ಆವಿಭ್ರವಿಸಿ, ಹೇಗೆ ಪರಿಣಾಮ ಮಾಡುತ್ತವೆಯೆಂದು ಹೇಳಬುದು ದುಸ್ಥಾಧ್ಯ. ನಂತರೇ ಆದೊಂದು ಮಹಾ ಸಮಸ್ಯೆ; ಮೂಲಭೂತ ಸಮಸ್ಯೆ.

ಈ ಸಮಸ್ಯೆಯ ಚಿಂತನೆಯ ಪರಿಣಾಮವೇ ಇಲ್ಲಿ ಐದು ಕಥೆಗಳಾಗಿ ರೂಪಗೊಂಡಿವೆ. ಇವನ್ನು ಚಿತ್ರಿಸುವಲ್ಲಿ ಸಂಪ್ರದಾಯಶೀಲತೆಗೆ ಕಟ್ಟುಬಿಡ್ದ ವಾಸ್ತವಿಕತೆಗೆ ಮೋಸಮಾಡಲು ಯಶ್ಸಿಸಿಲ್ಲ. ಇದರಿಂದಾಗಿಯೇ ಒಂದೆರಡು ಕಥೆ ಮೊದಲು ಪತ್ರಿಕೆಗಳಲ್ಲಿ ಅಜ್ಞಾದಾಗ ಅಶ್ಲೀಲದ ಆಪವಾದಕ್ಕೂ ಗುರಿಯಾಗಬೇಕಾಯಿತು. ಅಶ್ಲೀಲವನ್ನುವುದು ವಾಚಕರ, ವಿಮರ್ಶಕರ ನೋಟವನ್ನು ಅವಲಂಬಿಸಿದ ವಾತ್ತಾ. ಆ ಬಗ್ಗೆ ನಾ ಏನೂ ಹೇಳಬಯಸುವುದಿಲ್ಲ.

ಇಲ್ಲಿಯ ಐದು ಕಥೆಗಳಲ್ಲಿ ಎರಡು – ‘ಏಕೆ ಬರಲಿಲ್ಲ’, ‘ಗೆಲುವಿನ ಸೋಲು’ ಹಿಂದೆ ‘ವಾಣಿ’ ‘ಮಾತೃಭೂಮಿ ವಿರೇಷ ಸಂಚಿಕೆ’ಗಳಲ್ಲಿ ಅಜ್ಞಾಗಿದ್ದವು. ‘ಗೆಲುವಿನ ಸೋಲು’ವನ ಅಂತ್ಯವನ್ನು, ಕೆಲವರು ಗೆಳೆಯರ ಸಲಹೆಯಂತೆ ಕೊಂಚ ಬದಲಾಯಿಸಿದೇನೆ; ಅವು. ‘ರೂಪಸಿ’ಯ ಕಥಾವಸ್ತುವಿಗೆ ನಾನು ಗೆಳೆಯಬಿ. ಅಶ್ವತ್ಥನಾರಾಯಣರಾಯರಿಗೆ ಖಚಿ. ಅದು ಅವರ ಗೆಳೆಯರಲ್ಲಿಬ್ಬರಾದ ದಿವಂಗತ ರಾಜಾ ಸ್ವಾಂಡೋರವರ ಜೀವನಕ್ಕೆ ಸಂಬಂಧಿಸಿದ ಫುಟನೆ.

ಈ ಸಂಗ್ರಹ ಪುಸ್ತಕ ರೂಪದಲ್ಲಿ ಬರಲು ನೀರಪಾದ ಗೆಳೆಯ ದಾಶರಥಿದೀಕ್ಷಿತ್ತಾ, ಸೋದರ ತ. ವೆಂ. ಅಶ್ವತ್ಥ ಇವರಿಗೂ, ಮುನ್ನುಡಿಯನ್ನು ಬರೆದುಕೊಟ್ಟ ಹಿರಿಯ ಗೆಳೆಯರಾದ ಶ್ರೀ ಅ. ನ. ಕೃಷ್ಣರಾಯರಿಗೂ, ಮುದ್ರಾಗಿ ಮುದ್ರಿಸಿಕೊಟ್ಟ ಗೆಳೆಯ ಚಿಂತಾಮನಿಯವರಿಗೂ ನನ್ನ ವಂದನೆಗಳು.

୨୯ ପୁଣ୍ଡିତେଶ୍ୱର

୩୦ ପ୍ରମାଣ କୁଳାଳ

୩୧ ରାଜଲଙ୍ଘ ପ୍ରତ୍ୟୋଧ

୩୨ କୀର୍ତ୍ତନା ହୃଦୟ

୩୩ ପ୍ରମାଣ କୁଳାଳ

*

୧୫୫

ଶ୍ରୀ ଶ୍ରୀମତୀ ଶ୍ରୀମତୀ ଶ୍ରୀମତୀ

ପ୍ରକାଶନକାରୀ

ଓ

ଅଧ୍ୟାତ୍ମପଦ

ପ୍ରକାଶନକାରୀ ଲିମାଇଟେଡ୍

କାନ୍ଦିଲା ପ୍ରକାଶନକାରୀ

ପ୍ରକାଶନ

*

ପ୍ରକାଶନକାରୀ

ರೂಪ ಸ್ವಿ

“ನಿಭಾಗ್ಯ ಸೀನು ! ಬೇಡಿದ ವರ ಕರುಣೆಸುತ್ತೇನೇ ಎಂದು ದೇವರು ಹೇಳಿದಾಗ ಮೂರು ಗಳಿಗೆಯ ಸುಖ ಬಯಸಿದವನಂಥ ಮಾರ್ಖ-ಮೊ೰ ? ”

ದೀರ್ಘವಾಗಿ ನಿಟ್ಟುಸಿರಿಟ್ಟು, ಕೂಡಲು ಕೆದರಿದ ತಲೆಯನ್ನು ಅತ್ಯಂದಿತ್ತ ಅಲ್ಲಾಡಿಸುತ್ತಾ, ದುರ್ದಾನ ತೆಗೆದುಕೊಂಡವನಂತೆ ಹೇಳಾಯಿಧ್ಯ ಹೊರಟುಮೋದ. ಪ್ರಶಾಂತ ನಿಶೀಯ ಚಂದ್ರಿ ಕೆಯಲ್ಲಿ ಅವನ ಸೆರಳು ಅವನನ್ನು ಹಿಂಬಾಲಿಸಿತು.

ವಿರುನೋಟದಲ್ಲಿ ಅವನನ್ನು, ಅವನನ್ನು ಹಿಂಬಾಲಿಸಿದ ಸೆರಕ್ಕನ್ನೂ ದಿಟ್ಟಿಸಿ ನೋಡಿದೆ.

ಸಿಧಾನವಾಗಿ ಕೋಣೆಯ ಬಾಗಿಲು ತೆರೆದೆ. ಬಾಗಿಲು ಮುಚ್ಚಿದ ಕೋಣೆಯೊಳಗಡ್ಡ ನಸು ಬಿಸಿಯಾದ ಇರುಕು ಗಳಿ, ಮುಖವನ್ನು ಸೇವರಿಸಿತು. ಹಾ ! ಎಂಥ ಪರಿಮಳ ! ಜಾಜಿಯ ಹೊವಿನ ಸರಿರಾದ, ಮಾದಕವಾದ ಪರಿಮಳ ಗಾಳಿಯಲ್ಲಿ ತೇಲಿ ಬಂತು. ಮೆದುಳಿಗೆ ಯಾವುದೋ ಮಾಯದ ತೆರೆಯ ಮುಸುಕು ಹಾಕಿದ ಹಾಗಾಯಿತು. ಎಲ್ಲಿಯಮು ಈ ಪರಿಮಳ ? ಮತ್ತು ಮುತ್ತು ಹತ್ತಾರು ಮನೆಗಳಾಚಿ, ಸನಗೆ ಗೊತ್ತಿದ್ದ ಹಾಗೆ ಜಾಜಿಯ ಒಳ್ಳಿ ಎಲ್ಲಿಯೂ ಇರಲಿಲ್ಲ. ಆದರೂ ಚೆಲಿಸದ ಗಾಳಿಯಲ್ಲಿ ಮತ್ತೆ ಷ್ಟು ಭಾರವಾಗಿ ತೇಲುತ್ತಿದೆ ಜಾಜಿಯ ನರುಗಂಪು. ಬಾಗಿಲಿಗೆ ಇದು ರಾಗಿರುವ ಕಿಟಕಿಯ ತೆರೆಯಂದಾಚಿ, ಚಂದ್ರಕಾಂತಿ ! ಆ ತೆರೆ – ಪರಿಮಳದ ತೆರೆಯೋ ! ಚಂದ್ರಕಾಂತಿಗೇ ಜಾಜಿಯ ಮಧುರ ಸುವಾಸನೆ ಮೂಡಿದೆಯೋ. ಗಾಳಿಯ ಮೈಗೇ ಯಾರಾದರೂ ಜಾಜಿಯ ಗಂಧ ಸವರಿ ತೇಲಿಬಿಟ್ಟಿದಾರೋ. ಇಲ್ಲವಾದರೆಲ್ಲಿಯದು ಈ ಪರಿಮಳ ? ಅಫ್ರವಾಗದ, ಕಾರಣ ತಿಳಿಯಂಡ

ಪರಿಮಳ ಸಮಸ್ಯೆ. ಆ ಪರಿಮಳದ ಹಾಗೇ ಎಟ್ಟಿಕದ ಸಮಸ್ಯೆ. ಆ ಜಂಪ್ರ
ಕಾಂತಿ, ಜಾಜಿಯ ವಾದಕವಾದ ನರುಗಂಡು - ಹೀಗೂ. ಮುತ್ತಾಳು
ವೇಲಾಯುಧ !

ಏಕೋ ದೀಪ ಆರಿಹೋಗಿತ್ತು. ಕೊಣೆಯಲ್ಲಿ ತಿಳಗತ್ತಲು, ಪರಿಮಳ
ಬೆರಿತ ಕತ್ತಲು. ಜೀಬಿನಲ್ಲಿದ್ದ ಕಡ್ಡಿಪ್ಪೆಟ್ಟಣ ತೆಗೆದು, ಕಡ್ಡಿಯನ್ನು
ಕೊರೆದು, ಬತ್ತಿ ಸಣ್ಣದುವಾಡಿ, ದೀಪ ಹಚ್ಚಿ, ಅಭ್ಯಾಸ ಬಲದಿಂದ, ಉರಿ
ಯಾರಿಸಿದ ಕಡ್ಡಿಯನ್ನು ಕುಡಿಬೆರಳ ಹೇಳಿಟ್ಟು ಚಿನ್ನಿಸಿದೆ.

“ರುಖ್ಯಾ” ಎಂದಿತು, ಹಾರಿದ ಕಡ್ಡಿ ತಗುಲಿ, ಮೂಲೆಯಲ್ಲಿ
ಶೃಂತಪಾಡಿಟ್ಟಿದ್ದ ತಂಬಾರಿಯ ತಂತಿ, ಇನಿ ದನಿಯ ನಿಟ್ಟುಸಿರಿಟ್ಟು. ಆಲೆ
ಯಲೆಯಾಗಿ ತೇಲತ್ತು ಆ ಸಣ್ಣ ಸದ್ದು ; ಹೈಯನ್ನು ಯಾರೋ ಮೃದುವಾಗಿ
ಸೇವರಿಸಿದೆಯಂತೆ, ರೋವಾಂಚನವಾಯಿತು. ಆ ಮಥುರಸ್ವರದ ನವಿರಾದ
ಎಳೆ !

ಯಾರೋ ಆವೇಗಭಾರದಿಂದ ಸ್ಥಿತಿಸಿರಿಟ್ಟರೇ ? ಇದಾವ ವಾಧು
ಯಾದ ಹೋಡಿ ? ಮನಸಿಗೆನಾಗುತ್ತಿದೆ ? ಎದೆಯೇಕೆ ಅಕಾರಣವಾಗಿ
ತುಯ್ಯತ್ತಿದೆ ? ಕಿಟ್ಟಿಕಿಯಾಚಿಯ ಚಂದ್ರಿಕೆ, ತಿಳಗತ್ತಲು, ಪರಿಮಳ, ತಂಬಾ
ರಿಯ ಇಂಚರ - ಬಯಕೆಯ ವೀಣೆಯನ್ನು ಮಿಡಿಯುತ್ತಿದೆ. ಸುತ್ತ ಅತ್ಯಷ್ಟಿ
ಕೀರ್ಕುತ್ತಿದೆ.

ಭಾರವಾದ ಹೆಚ್ಚಿ ಹಾಕುತ್ತ ಸೊಳ್ಳಿ ಪರದೆ ಮುಖಿಗಿದ ಹಾಸಿಗೆಯತ್ತೆ
ಹೂರಟೆ. ಮೃದುವಾದರೂ ಬುದಾದ ಹಾಸಿಗೆ, ಮನಸಿನೆದಿರು ಮಿಂಚಿತು.
ನಿಟ್ಟುಸಿರು ತಾನೆ ಹೂರಬಿತ್ತು.

ಹಾಸಿಗೆ ಹತ್ತಿರವಾದ ಹಾಗೆ ಪರಿಮಳ ಚೆಚ್ಚಿಗುತ್ತಿದೆ ; ಕತ್ತಲೂ
ಹೆಚ್ಚು. ಕತ್ತಲಿನ ಕಾಡಿಗೆ ಮೈಗೇ ಪರಿಮಳ ಬಳಿದಿರಬೇಕು.

ತೆರೆದಿದ್ದರೂ ಏನನ್ನೂ ನೋಡಲಾಗದ ಕಣ್ಣ. ಹಾಗೇ ಸೊಳ್ಳಿಪರದೆ
ಯನ್ನು ಪಕ್ಕಕ್ಕೆ ಸರುಗಿಸಿದೆ. ಗಮ್ಮಿಂದು ಬಂತು ಹಾಗಂಪು, ಸೊಳ್ಳಿ
ಪರದೆಯನ್ನು ಸರಿಸಿದೂಡನೆ. ಮೈ ಒಮ್ಮೆ ಮಥುರ ರಾಗಾವೇಶಕ್ಕೆ ರೂಂಪಿಸಿದ
ಹಾಗೆ ಕಂಪಿಸಿತು.

ಇಲ್ಲ ! ನಾನು ಮಲಗಿಲ್ಲ ! ಎಚ್ಚತ್ತಿದೇನೆ, ಮಲಗಿಲ್ಲ. ಮಲಗಲೆಂದೇ

ಬಂದು ಮಂಚದ ಬಳಿ ನಿಂತಿದೇನೆ. ಸರಿಸಿದ ಸೊಳ್ಳಿಪರದೆ ಇನ್ನೂ ಕೈ ಹಿಡಿಯಲ್ಲಿ ಇದೆ.

ಹಾಗಾದರಿದು ಯಾವ ನಂದನದ ಹೂವು ಹಾಸಿಗೆಯ ಮೇಲೆ? ಉಹು. ಹೂವಲ್ಲ, ಹೆಣ್ಣು!

ಮೃದುವಾಗಿ ಮುಚ್ಚಿದ ಕಣ್ಣವೇ; ಅರಳೆಲೋ ಬೇಡನ್ನೇ ಎಂದು ಆಟವಾಡುವ ಸಂಪಿಗೆಯ ಮೋಗ್ಗಿಯಂಥ ಮೂಗು; ಮಿಡಿದ ತಂತಿಯಂತೆ ನಸುಕಂಪಿಸುವ ಕೆಂದುಟಿ; ಹಾಲುಗಲ್ಲಿನಲ್ಲಿ ಕಡೆದ ಕೆನ್ನೆ; ವಿಶಾಲ ಫಾಲ; ನಿದ್ರೆಯಲ್ಲಿ ಕೆದರಿದ ಕೂಡಲು; ಯಾವ ಭಾವದ ಉಯಾವ್ಯಲೆಯಲ್ಲೋ; ಏರಿಳವ, ಮೋಡದ ಮರೆಯಲ್ಲಿ ಆರಿಯಡಿಗ ಚಂಡ್ರನಂತೆ, ನಸುಜಾರಿದ ಸೆರಿಗಿನಂಚಿನಿಂದ ಇಣುಕುವ ಎಡೆ.

ಯಾವ ಸ್ವರ್ಗದ ಅಸ್ತ್ರ ಇವಕು, ಮಧುರ ಸ್ವಷ್ಟ ಮೈದಾಳ ಒಂದ ಈಹೆಣ್ಣು ಯಾರು?

ನಕ್ಕತ್ತರ ಹೂವು ಅರಳೆತೆ, ಮಂಚದ ಮಂಡಿಲಿನಲ್ಲಿ. ತಿಳ್ಳ, ಅಲ್ಲ, ಅರೆಗಳು ತೆರೆದು ನೋಡುತ್ತಿದ್ದಾಕೆ, ನನ್ನ ಮುಖವನ್ನೇ. ಅದರಮೇಲೆ ಕಣ್ಣಹೊಳಪು ಚೆಲ್ಲಿ ದಿಟ್ಟಿಸುತ್ತಿದ್ದಾಕೆ. ಮೇತೆಗೆ ಹಿಸುಗಿದ ದ್ವಾರ್ಕಿಯಿಂದ ಮಧುರರಸ ಒಸರಿದಂತೆ, ಕರುನಗೆ ಸೂಸುತ್ತಿದೆ ಆ ತುಟಿಯಿಂದ. ರಾಗಸ್ವಮತ್ತೆ ಮಂದಹಾಸ, ಉದ್ದೀಪ್ತ ನಯನಕಾಂತಿ.

ಉಹು! ನಾನು ಮಲಗಿಲ್ಲ, ಎಚ್ಚರವಾಗಿದೇನೆ. ಅದು ಪರಿಮಳ, ಮೋಡಿಯಲ್ಲ. ಅದು ಬೆಳದಿಂಗಳು, ನಂದನವಲ್ಲ

‘ಯಾರು ನೀನು?’

ನಿಜ. ನಾನು ಎಚ್ಚರವಾಗಿದೇನೆ. ಸನ್ನ ಧ್ವನಿ ನನಗೇ ಕೇಳುತ್ತಿದೆ. ಅದು ನನ್ನದೇ ಧ್ವನಿ. ನಾನೇ ಮಾತಾಪುತ್ರಿದೇನೆ. ಮೈಯಂತೆ ಮಾತೂಕಂಪಿಸುತ್ತಿದೆ. ಆದರೂ ಅದು ನನ್ನದೇ ಧ್ವನಿ!

ಉತ್ತರವಿಲ್ಲ. ಬರೀ ಮಂದಹಾಸ, ಕಳೆಯೇರಿದ ನಕ್ಕತ್ತಕಾಂತಿ.

‘ಹೇಳು ನೀನು ಯಾರು?’

ನೀರವತೆ ಎದೆಯನ್ನೇ ಕಲಕುತ್ತಿದೆ; ಸುಗಂಧ ಮೆದುಳನ್ನು ಕವಿಯುತ್ತಿದೆ.

‘ಹೇಳು, ಹೇಳು, ಸೀನಾರು ? ’

‘ನಾನಾರು ಗೊತ್ತಿಲ್ಲವೇ ? ಬಾರೆಂದು ಕರೆದ ಸಿನಗೇ ಸನ್ನ ನೆನೆ ಪಿಲ್ಲಿನೇ ? ’

ವೀಕ್ಷಣ್ಯನ್ನೂ ರೂ ಮಿಡಿಯುತ್ತಿಲ್ಲ, ಅವಳು ವಾತಾಡುತ್ತಿದ್ದಾಳೆ. ವಾತಾಡಲೆಂದೇ ಅವಳು ಆರೆ ಎದ್ದು ಕುಳಿತ್ತಿದ್ದಾಳೆ. ಹಾಸಿಗೆಯನ್ನೂ ರಿದ ತೋಳು, ಬಾಗಿದ ಮೈ, ಏರಿಳವ ಅಂಗರೇಭೇ, ಕಿರುನಗೆ ಸೂಸುವ, ಕೊಕುನ ತುಟ್ಟಿ.

‘ನಾನೇ ಕರೆದನೆ ಸಿನ್ನ ? ಬಾರೆಂದು ಕರೆದನೆ ? ’

ಸನ್ನ ಮೆಮುಕನ್ನು ಖಚಿತ ಯಾರೋ ಚಂಡಾಟವಾಡುತ್ತಿದ್ದಾರೆ ; ದಿಕ್ಕು ದಿಕ್ಕಿಗೆ ತಾಂಡುತ್ತಿದ್ದಾರೆ. ಪ್ರಪಂಚೊಡೆ, ಚಿಮ್ಮಿನೆಗೆದು ಹಾರಾಡುತ್ತಿದ್ದ ಮನಸು.

‘ಒಂದು ಗಳಿಗೆಯ ಖಂಡಾಡುದೂ ನೆನಪಿಲ್ಲವೇ ? ’

ಒಂದೇ ಗಳಿಗೆಯೇ ? ಯುಗ ಯುಗನೇ ಉರುಳುತ್ತಿದೆ.

‘ಉಳಿಯೂ. ಸನಗೆ ಸೆನಪಿಲ್ಲ. ಸೀನೇ ಹೇಳು. ಯಾರು ಸೀನು ? ’

‘ನಾನೇ. ಸೀನು ಬಯಸಿದ ಹೆಣ್ಣು.’

‘ಸೀನು—ನಾನು ಬಯಸಿದ ಹೆಣ್ಣು. ಉಳಾ, ಸನ್ನ ಬುದ್ಧಿಗೇನ್ನೋ ಮೋಡಿ ವಾಡುತ್ತಿದ್ದಿಯು.’

ವಜ್ರರಾಸದ ಕಾರಂಜಿ ಚಿಲಚಿಲ ಚಿಮ್ಮಿತು. ಅಲ್ಲ. ಅವಳು ನಗುತ್ತಿದ್ದಾಳೆ. ಮೃದುವಾಗಿ, ವಾದಕವಾಗಿ, ವೀಕ್ಷಣ್ಯ ಮನೆಯಮೇಲೆ ಬೆರಜೋಡಿಸಿದಂತೆ, ತಡಿತಡಿದು, ಹೊಳೆಹೊಳೆದು ಅವಳ ಹೃದಯದಿಂದ ಚಿಮ್ಮಿ ಬರುತ್ತಿದೆ ಕುಲುಕು ನಗು.

‘ಸಂಗಜೀಡ. ಸೀನಾರು ಹೇಳು ? ’

‘ನಾನು ಯಾರಾದರೇನು, ಸಿನಗೆ ಚೇಕಾಡ್ದು ನಾನು.’

‘ಸನ್ನ ಹೇಸರೇನು ? ಯಾರ ಮನೆಯವರು ಸೀನು ? ಇಲ್ಲಿಗೇಕೆಂದೆ ? ’

‘ನಾನೇ, ಯಾರ ಮನೆಯವರೂ ಅಲ್ಲ, ಈಗ ಸಿನ್ನವಳು. ಸೀ ಕರೆದೆ, ನಾ ಒಂದೇ.’

‘ಮತ್ತೆ ಅದೇ ಒಗಟು. ನಿನ್ನ ಹೆಸರೀನು ?’

‘ರೂಪ — ಅಸಿ’

‘ಆ’

‘ರೂಪಸಿ’

ಸಹ್ಯ ಮಧುರ ಸ್ವರಗಳನ್ನು ಮೂರಕ್ಕೂರದಲ್ಲಿ ನೆಯ್ದ ಹೆಸರು !

‘ರೂಪಸಿ — ನೀನು ರೂಪಸಿಯೇ !’

ಮತ್ತೆ ಆ ಮಾಡಕವಾದ ಸಗು.

‘ಇರಲ್ಲ ಬಡು. ಬಾ. ಚಂದ್ರಿಕೆ ವ್ಯಘರಾಗುತ್ತಿದೆ.’

ಹಗಲಮೇಲೆ ಹೊಮಾಲೆ ಹಾರಿದಂತೆ ಅವಳ ತೋಳು. ಸವಿಸುಖದ ಕಲ್ಪನೆಯಂತೆ ಜಿಚ್ಚಿಗಿಡ ಅವಳ ಸ್ವರ್ಥ. ಯಾವುದೋ ರಾಗ ಬಿಡುವಿಲ್ಲದೆ, ಗಳಿಗೆ ಗಳಿಗೆ ವೇಗವೇಗವಾಗಿ ಎರುತ್ತಿದೆ ಎದೆಯಲ್ಲಿ.

ಅರಿವಾಗದಂತಿಯೇ, ಕ್ಯಾ ಅವಳ ಬೆಷ್ಟನ್ನು ನೇವರಿಸುತ್ತಿದೆ; ಹಕ್ಕಿಯ ಪದುಕ ಪ್ರಕೃತ ಮೃದುತ್ವ.

ಬ್ರಹ್ಮಗಾಳಿಯಲ್ಲಿ ತೇಲಿನ ಹೂ ಎಷಿನಂತೆ, ತೂಗಿಬಿಡ್ಡಳು ಅವಳಿನ್ನ ತೋಳತೆಕ್ಕೆಯಲ್ಲಿ.

ಮೃದುವಾಗಿ, ಬಿಗಿಯಾಗಿ — ಮಧುರ ಭಾವ ಬಂಧನದಂತೆ ಬಿಗಿಯು ತ್ತಿದೆ ಅವಕ ತೋಳು. ಅವ್ಯಕ್ತ ಶಾಖಕ್ಕೆ ಎದೆ ಕರಗಿಹೋಗುತ್ತಿದೆ, ಮೈ ಮೇಣವಾಗುತ್ತಿದೆ. ಪರಿಮಳದ ತೆರೆ ನಮ್ಮಿಬರನ್ನು ಮುಸುಗುತ್ತಿದೆ. ದೃಕ್ಕೂರಸೆ ಕುದಿದಂತೆ ಕಾವೇರುತ್ತಿದೆ. ಸುತ್ತಿಲ್ಲಾ ಬರೀ ಮಂಜು, ಪರಿಮಳದ ಮಂಜು.

‘ಈಗ ಹೇಳು ನಾನಾರು ಗೊತ್ತಾಯಿತೇ ?’

ಉಹೂ ಇಲ್ಲ. ಬುದ್ಧಿ ಇದ್ದರೆ ತಾನೆ ತಿಳಿವು ?

‘ನಿನ್ನನ್ನು ಯಾರು ಕಳಿಸಿದರು ?’

‘ಹೇಳಬೇಕೇ ? ಹೇಳಲೇಬೇಕೇ ? ಬೇಡ ಬಿಡು ! ಅದು ಸುಖಕ್ಕೆ ಸಾಧಕವಲ್ಲ, ಯಾರು ಕಳಿಸಿದರೇನು, ನಿನಗೆ ಬೇಕಾದವರಳು ನಾನು. ಬಾ.’

ಮೃದುವಾದ, ಬಿಸಿಯಾದ ಎದೆ ಕೆನ್ನೆಯನ್ನು ಒತ್ತುತ್ತಿದೆ. ಕ್ಯಾಬೆರಳು ಕೂಡಲಿನಲ್ಲಾಡುತ್ತಿದೆ.

‘ನನ್ನ ಪ್ರಶ್ನೆ ಯಾವುದಕ್ಕಾಗ್ನಿನು ಉತ್ತರ ಕೊಡುವುದಿಲ್ಲ.’

‘ಅಗತ್ಯವಿಲ್ಲದ ಪ್ರಶ್ನೆಗೂ ಉತ್ತರ ಕೊಡಬೇಕೇ? ನಿನ್ನ ವ್ಯಧಿ ಪ್ರಶ್ನೆಯಲ್ಲಿ ಇರುಳು ಕಳೆಯಬೇಕೇ?’

ತೋಳು ಹಿಡಿದು, ಎದೆಯಮೇಲೆ ಎಳಿದುಕೊಂಡಳು. ಮುಂಜಾವದ ಗಾಳಿಯಂತೆ ಅವಳ ಉಸಿರು ಕೆನ್ನೆಯನ್ನು ಸೋಕುತ್ತಿದೆ. ಯಾವುದೋ ರಾಗದ ಕೈ ಶೃಂತಿ ವಾಡುತ್ತಿರುವಂತೆ ಅವಳ ಮೈ ಬಿಗಿಯುತ್ತಿದೆ, ಬಿಸಿಯಾಗುತ್ತಿದೆ, ಬಿರುಷಾಗುತ್ತಿದೆ. ಎದೆಯ ಕಂದರದಲ್ಲಿ ತಲೆಯನ್ನು ಬಿಗಿಯುತ್ತಿದ್ದಾಳೆ. ಮೈಯ ಪರಿಮಳವೂ ವಾಡಕವೇ.

ಕೊಡುವಿಕೊಂಡು ಮೇಲೀದ್ದಿ. ಹಾಗೇ ಮಲಗಿದಾಳಿ. ಸಿಡಿಯುನ ಬೆರಳಿಗಾಗಿ ಕಾದ ಶೃಂತಿವಾಡಿಟ್ಟ ತೆಂಬೂರಿಯಂತೆ ಮಲಗಿದಾಳಿ; ಅರಳಲು ಮುಂಚೆಳಗಿನ ಗಾಳಿಯ ಮೃದು ಸ್ವರ್ಶಕ್ಕೆ ಕಾದ ಹೂ ಹೋಗೆ ಯಂತೆ.

ಅವಳ ಕೈಯನ್ನು ಬಿಗಿಯಾಗಿ ಹಿಡಿದು ಕೇಳಿದೆ—

‘ನಿಜವಾಗಿ ಹೇಳು. ನಾನು ಎಚ್ಚರವಾಗಿದೇನೆಂಬೋ, ಇದೇನು ಕನಸೋ?’

‘ಹೇಳಲೀಬೇಕೇ?’

‘ಹೂ. ಹೇಳು. ನನ್ನದೆ ಸಿಡಿಯುತ್ತಿದೆ.’

‘ಈಗ ಸಿನ್ನ ಮನಸಿಗಿ ಹಿತವಾಗಿಲ್ಲವೇ? ಇದೇನು ಹಟ್ಟಿ.’

‘ಅದಿರಲಿ, ನನ್ನ ಪ್ರಶ್ನೆಗೆ ಉತ್ತರ ಕೊಡು. ನೋಡು ರೂಪಸಿ. ನನಗೆ ಹುಟ್ಟು ಹಿಡಿಯುತ್ತಿದೆ. ಇದೇನು ಭ್ರಮನೆಯೋ, ನಿಜವೂ ಹೇಳು.’

‘ಬಾಬ್! ಏನು ಹಟ್ಟಿ? ಕೂತುಕೋ ಹೇಳುತ್ತೇನೇ. ಹತ್ತಿರ ಬಾ. ಒರಗಿಕೋ. ಹೀಗೆ ತಿರುಗು. ನನ್ನ ಮುಖವನ್ನೇ ನೋಡು. ಈಗ ಹೇಳು— ಹೇಳಲೀಬೇಕೇ?’

ಮೃದುವಾದ ಕೈಯಲ್ಲಿ ಹೂವಿನಂತೆ ನನ್ನ ಮುಖ ಹಿಡಿದು ಕೇಳಿದಳು.

‘ಹೇಳಬಿಡು, ರೂಪಸಿ ಹೇಳಬಿಡು. ಇದು ನಿಜವಾಗಲಾರದ ಕನಸೆಂದು ಹೇಳು.’

ಇಛ್ಡಕ್ಕಿದ್ದ ಹಾಗೇ ಮೈಯಲ್ಲಿ ಮಿಂಚೋಡಿತು; ವಿದ್ಯುತ್ತಾ ಸ್ವರ್ಶವಾಯಿತು. ತುಟಿಗೆ ತುಟಿಯೂರಿ, ಮೇಲ್ಲಿಗೆ ತುಟಿಯನ್ನು ಕಡಿದಳು— ಎದೆಗೆ ಎಡಿಬಿಗಿದು, ತೋಳನ್ನು ಕತ್ತಿಗೆ ಕಟ್ಟಿಕೊಂಡು.

‘ಹ್ಯಾ !’ ಸೋನು, ಮಧುರವಾದ ಸೋನು, ಇನ್ನೊಮ್ಮೆ ಬೇಕೆನ್ನೀಸುವ ಸೋನು.

‘ಸೋನಾಯಿತಿ ?’

‘ಹೂ.’

‘ಹಾಗಾದರೆ ನೀನು ಎಚ್ಚರವಾಗಿದೀಯ. ಈನೆಸು ಕಾಣುತ್ತಿಲ್ಲ. ಇನ್ನುದರೂ ಭಾ’ ಎದೆಯನ್ನು ಸುತ್ತಿಕೊಂಡು ಹಾಗೇ ಸೆಳಿದುಕೊಂಡಳು. ಕೇಳುವ ಮುನ್ನ ಬಳ್ಳಿಯಿಂದ ಹೂವನ್ನು ಎಳಿದುಕೊಂಡ ಹಾಗೆ.

ಮುಖಕ್ಕೆಲ್ಲಾ – ಕಟ್ಟಿಗೆ, ತುಟಿಗೆ, ಕೆನ್ನೆಗೆ, ಹಣಿಗೆ – ಅಗ್ನಿಮುದ್ರೆಯೊತ್ತುತ್ತಿದ್ದಾಳೆ. ಕೋಣೆಯ ಗಾಳಿ, ಕೆಟಿಕೆಯಾಳಿಗೆ ತೂರಿಬಂದ ಚಂದ್ರ ಶರಣ, ಜಾಜಿಯ ಪರಿಮಳ ಎಲ್ಲವೂ ಬಿಸಿಯಾಗುತ್ತಿದೆ.

ಎದೆಗೆ ಮುತ್ತಿಟ್ಟು, ಗಲ್ಲಕ್ಕೆ ಗಲ್ಲವಿಟ್ಟು, ತುಟಿಗೆ ತುಟಿ ತಗುಲಿಸಿ ಕೇಳಿದೆ –

‘ಇನ್ನೊಂದು ಪ್ರಶ್ನೆಗೆ ಉತ್ತರ ಹೇಳುತ್ತಿರು ?’

‘ಒಂದೇ ಒಂದು ?’

‘ಹೂ. ಒಂದೇ ಒಂದು.’

‘ಹೂ’

‘ನಿನ್ನನ್ನು ಯಾರು ಕ್ಳಾಸಿದರು ?’

‘ಹೇಳಲೇಬೇಕೇ ?’

‘ಹೂ. ಹೇಳು.’

‘ಇನ್ನು ಹಟವೇ ? ಹೇಳಲೇಬೇಕೇ ?’

‘ಒಪ್ಪಿದ್ದಿರು.’

‘ನೀನು ನಿಭಾಗ್ಯಿ.’

‘ಆ ! ಏನೆಂದೆ ?’

‘ನೀನು ನಿಭಾಗ್ಯಿ !’

‘ನಿಜ. ಯಾರೋ ಇನ್ನೊಬ್ಬರು ಹಾಗೆ ಹೇಳಿದ್ದರು.’

‘ಆವರೇ !’

‘ಯಾರು ?’

‘ ಜ್ಯಾಪಕವಿಲ್ಲವೇ ? ’

‘ ಉಮ್ಮೊ ಈಗಾವುದೂ ಜ್ಯಾಪಕವಿಲ್ಲ.
‘ ವೇಲಾಯುಧ ’

ಚಟಕ್ಕನೇ ಮಂಚದಿಂದ ಸಿಡಿದು ಮೇಲಿದ್ದೆ. ವೇಲಾಯುಧ, ವೇಲಾಯುಧ, ವೇಲಾಯುಧ.....

ನೀರವ ನಿತೀಯಲ್ಲಿ ಗಂಬಿ ಹೊಡೆದ ದಾಗೆ, ನೀನಪಿನ ಗೋಪುರದಲ್ಲಿ
ಸ್ವಷ್ಟವಾಗಿ ಕೇಳಿಬಂಡು -- ವೇಲಾಯುಧ !

* * *

ವೇಲಾಯುಧ !

ವೇಲಾಯುಧ ತಿರುಕರವನು ! ಹೊತ್ತಿನ ಕೂಳಗೂ ಸೆಲೆಯಿಲ್ಲದ
ಭೀಕಾರಿ.

ಅದರೆ ವಿಚಿತ್ರ ಭಿಕ್ಕುಕ !

ಬೇರೆಯವರಿಗೆ ಮೂರು ಕಾಸು ಸಾಕಾದರೆ, ಅವನಿಗೆ ನಾಲ್ಕುಣಿಯೇ
ಬೇಕು. ಕೇಳಿದ್ದೇ ಕೊಡಬೇಕು, ಇಲ್ಲವಾದರೆ ಏನೂ ಬೇಡ.

ಸಂಗೀತ ಕಲಿಯಲು ಆ ಉಂಗಿ ಬಂದಿದ್ದ ಸನಗೆ ಹೇಗೋ ಗಂಟು
ಬಿದ್ದಿದ್ದ. ಅವನ ವಿಚಿತ್ರ ರಿತಿಗೆ ಹೇಗೋ ನಾನೂ ಸೋತುಹೋಗಿದ್ದೆ.

ಅವನ ತೇವೆಯ ಅಂಗಿ, ಕೆದರಿ ಧೂಕು ಒಡಿದ ಕೂವಲು, ಹೊರವಾಗಿ
ಗಡ್ಡ ಬೆಳೆದ ಮುಖ. ಅದರೂ ಅವನ ಕಣ್ಣಗಳಲ್ಲೇನೇ ವಿಚಿತ್ರ ಬೆಳೆಕು !

ಮನಸಿಗೆ ಬಂದದ್ದು ಬೇದುತ್ತಿದ್ದ ಅವನು, ಅವನು ಕೇಳಿದ್ದನ್ನೇ ಕೊಷು
ತ್ತಿದ್ದ ನಾನು. ದಿನದಿನಕ್ಕೆ ಸ್ವಲ್ಪ ಬೆಳೆದುಬಂತು.

ಯಾರ ಹಂಗೂ ಇಲ್ಲದ, ಸ್ವೇಚ್ಛಿಯಾಗಿ ಬೆಳೆದ ಬಂಟಿಗ ನಾನು, ನಷ್ಟ
ಈಗೇ ಅವನು. ಅದರವನು ತಿರುಕ, ನಾನು ಧನಿಕ.

ಉರಿಗೆ ಹೊಸಬ ನಾನು. ಸೆರಿಹೊರೆಯವರು ಹೇಳಿದರು :

‘ ಅವನ ಸಹವಾಸ ವಾಡಬೇಡ. ಅವನು ಮಂತ್ರವಾದಿ. ತಿಳಿಯದ
ನಿನ ಗೆ ಏನಾದರೂ ವಾಡಿಬಿಟ್ಟಾನು.’

ಹೊಂದಿ ಹೊಂದಿ ಹೊಂ ! ಮೈ ಅದುರುವಷ್ಟು ನಕ್ಕುಬಿಟ್ಟಿ. ಉಷಾ
ಎಂದರೆ ಉರುಳುವ ಮುದುಕ ಭಿಕಾರಿ, ಉಕ್ಕಿನಂಥ ಮೈಯ ನನ್ನಂಥ
ಕ ಸರತ್ತು ವಾಡಿದನಿಗೆ ಏನು ವಾಡಿಯಾನು ?

ಆದರೂ ಅವರ ಮಾತ್ರಾ ಕೇಳಿ ನನ್ನ ಕುಶ್ಲಾಚಳ ಕೆರಳಿತ್ತು. ಒಂದು ದಿನ ವೇಲಾಯುಧನನ್ನು ಕೇಳಿದೆ :

‘ಉಲಿನವರನ್ನು ತ್ತಾರೆ – ಸೀನು ಮಂತ್ರವಾದಿಯಂತೆ ಸಿಜವೇ ?’

ನಕ್ಕಬಿಟ್ಟ ವೇಲಾಯುಧ—

‘ನಾನು ಮಂತ್ರವಾದಿಯಾಗಿದ್ದರೆ ತಿರುಸೆಗೆ ಬರುತ್ತಿದ್ದನೇ ? ಹೇಳಿವರು ಹೆಡ್ಡ ರಾದರೆ, ಕೇಳಿವರೂ ಹೆಡ್ಡ ರಾಗಬೇಕೇ ?’

ನಾನೂ ಸಿಜ ಎಂದುಕೊಂಡು ಸುಮ್ಮಣಾದೆ. ಮತ್ತೆ ಒಂದೂ ಆವನನ್ನು ಆ ಪ್ರಶ್ನೆ ಕೇಳಿಲಿಲ್ಲ.

ಒಂದು ದಿನ ಹುಟ್ಟಿಸುಯ ರಾತ್ರಿ ಉಬ್ಬ ಮುಗಿಸಿ ನರಾಂಜಾದಲ್ಲಿ ಕೊತಿದ್ದೆ. ಪತ್ತು ಗಂಟೆ ಉರಜೀಕು. ವೇಲಾಯುಧ ಒಂದು.

‘ಏನು ವೇಲಾಯುಧ ಇಷ್ಟು ಹೂತಿನಲ್ಲಿ ಒಂದೆ ?’

‘ಇವತ್ತೀಕೋ ಈಗಲೇ ನಿನ್ನನ್ನು ಸೋಡಬೇಕೆನ್ನು ಸಿತ್ತು. ಒಂದೆ.’

‘ಸರಿ. ಏನಾದರೂ ಜೀಕಾಗಿತ್ತೇನು ?’

‘ಜೀಡಲಿಕ್ಕಾಲ್ಲಿ ನಾ ಬಂದ್ದು, ಕೊಡಲಿಕ್ಕೆ.’

ವಿಚಿತ್ರವಾಗಿತ್ತು ಆವನು ಆ ಮಾತಾಡಿದ ರೀತಿ. ಹುಣ್ಣನಗೆ ಒಂತು. ಇವನು ಕೊಡುವವನು, ತೆಗೆದುಕೊಳ್ಳುವವನು ನಾನು.

‘ಸಗಬೇಡ. ಏನು ಜೀಕೋ ಕೇಳು.’

‘ಏಕ ವೇಲಾಯುಧ. ಇವತ್ತೀನಾದರೂ ಕುಡಿದು ಬಂದಿದೀರ್ಘೀನು ? ಅಥವಾ ಹುಟ್ಟಿಗೆಲ್ಲದೆ ಹಿತ್ತು ಕೆರಳಿದೆಯೋ ?’

‘ಎರಡೂ ಇಲ್ಲ. ಒಂದು ದಿನ ಸೀನು ಸಸ್ಯಸ್ಥಿತಿಂದು ಪ್ರಶ್ನೆ ಕೇಳಿದ್ದೆ. ಜಾಲ್ ಪಕವಿದೆಯೇ ?’

‘ಏನದು ?’

‘ನಾನು ಮಂತ್ರವಾದಿಯಂತೆ. ಅಮರ್ಚೇ ಎಂದು ಕೇಳಿದ್ದೆ. ನನ್ನ ಸಿದೆಯೇ ?’

‘ಹೂ. ಜಾಲ್ ಪಕವಿದೆ.’

‘ಅವತ್ತು ನಾನು ಮಂತ್ರವಾದಿಯಿಲ್ಲನೆಂದೆ. ಇವತ್ತು ಹೇಳಿತ್ತೇನೇ – ಆ ಮಾತು ನಿಜ. ನಾನು ಮಂತ್ರವಾದಿ. ಇಮ್ಮದಿನ ನಾನು ಕೇಳಿದ್ದನ್ನು

ನೀನು ಕೊಟ್ಟಿದ್ದೀಯ. ಇವತ್ತು ನಿನಗೇನು ಬೇಕೋ ಕೇಳು, ನಾನು ಕೊಡುತ್ತೇನೆ.’

‘ತಮಾನೆ ಮಾಡಬೇಡ ವೇಲಾಯುಧ. ಏನಾದರೂ ಬೇಕಾದರೆ ನೇರವಾಗಿ ಕೇಳು. ನನಗೆ ನಿದ್ರೆ ಬರುತ್ತಿದೆ.’

‘ತಮಾನೆ ಮಾಡುತ್ತಿಲ್ಲ. ಇವತ್ತು ನೀನು ಬೇಡಿದ್ದನ್ನು ಕೊಡುವ ಬುದಿ ಬಂದಿದೆ. ಹಿಂದೆ ಯಾರಿಗೂ ನಾನು ಈ ರೀತಿ ಹೇಳಿರಲಿಲ್ಲ. ಇವತ್ತು ನಿನಗೆ ಹೇಳುತ್ತಿದೇನೆ— ಅದೇನು ಬೇಕೋ ಕೇಳು— ಬೇಕಾದ್ದು.’

‘ಖಂಡಿತವಾಗಿಯೂ ?’

‘ಖಂಡಿತವಾಗಿಯೂ.’

‘ಏನು ಕೇಳಲಿ ನಾನು ಅವನನ್ನು. ಹೊರಗಡೆ ಹಾಲು ಬೆಳದಿಂಗಳು ಹೊಳೆಯುತ್ತಿತ್ತು. ತಣ್ಣೆಯ ಇರುಳುಗಾಳಿ. ಮಂಕಾಗಿ ಹೊಳೆವ ಚಿಕ್ಕೆ ಮುಗಿಲಲ್ಲಿ. ಸ್ತಾಯಿದ ಮೈ ಕಾವಾಗುತ್ತಿತ್ತು.

‘ಏನು ಕೇಳಿದರೂ ಕೊಡುತ್ತೀಯಾ ವೇಲಾಯುಧ ?’

‘ಕೊಡುತ್ತೇನೆ. ಏನು ಕೇಳಿದರೂ ಇಲ್ಲವೆನ್ನು ವುದಿಲ್ಲ.’

‘ಸರಿ ಹಾಗಾವರೆ. ನೋಡು, ಈ ಹುಣಿ ಮೆಯ ರಾತ್ರಿಗೆ, ಚಂದ್ರ ನಂಥ ಮುಖದ ಜೊತೆಗಾತಿಯೊಬ್ಬಳು ಬೇಕು ನನಗೆ; ಹಿಂದಾರೂ ನೋಡಂಥ ಸುಂದರಿಯಾಗಿರಬೇಕು. ಸಾಧ್ಯವೇ ?’

‘ಇಷ್ಟೇನೇ ?’ ಅವನ ಧ್ವನಿಯಲ್ಲಿ ನಿರಾಶೆಯಿತ್ತು.

‘ಕೊಡುವ ಮನಸಿದ್ದರೆ, ಇಷ್ಟೇ ಸಾಕು.’— ಕೇಣಕುವನಂತೆ ಉತ್ತರ ಕೊಟ್ಟಿ.

‘ಇದು ಬಿಟ್ಟು ಬೇರೆ ಏನೂ ಬೇಡವೇ ? ಬೇಕಾದ್ದು ಕೇಳು.’

‘ಇನ್ನೇನೂ ಬೇಡ.’

‘ನಿನಗೆ ಬುದಿ ಇಲ್ಲ. ತಮಾನೆಯೆಂದು ಕೊಂಡಿದ್ದಿ. ಈಗಲೂ ಹೇಳುತ್ತೇನೆ. ಹುಡುಗಾಟಿ ಬಿಟ್ಟು ಸರಿಯಾಗಿ ಕೇಳು.’

‘ನೋಡು ವೇಲಾಯುಧ. ಈ ಬುದಿವಾದ ನನಗೆ ಬೇಡ. ನೀನು ಮಂತ್ರವಾದಿಯಲ್ಲ. ನನಗೇನೂ ಕೊಡಲಾರೆ. ಆದರೂ ಏನೋ ಹುಡುಗಾಟವಾಡುತ್ತಿದೀಯ. ಹೋಗಲಿ ಬಿಡು.’

‘నిళ్ళయవాగియూ హేళు. నినగి అదొందు బిట్టరీ బేరే ఏనూ బేడలేబేడవే?’

‘ఉము, సావిర సావిర బారి ఆదేం బేకం.’

‘సరి. నీను నిభాగ్య. నిన్న మనసినరతీయే ఆగలి. ఆద రొందు వొతు – ఈగలే హేళుతేనే కేళు. బయసిదంథ సుర సుందరియే బరుత్తూళీ. బేకాద ఆట ఆడు ఆవళ క్తిర. ఆదర సంభోగ వాత్ర బయసబేడ. ఆ హెళ్లు బరువుదు ఇదొందే రాత్రి. సంభోగ వాడిదరి, ఆవళ మజ్జు వాత్ర సాయువ వరిగొ బిధువుదిల్ల. నిన్న ఎళ్ళరకే నిన్న క్షేరిలరలి.’

‘ఆగలి. హోదలు జుడుగి బరలి. ఆమేలే ముందిన మాతు.’

‘యోళనే మాడబేడ, బరుత్తూళీ. నంబు.’

‘సంబిచ. ఆయితే?’

‘నిభాగ్య సీను! బేడిన పర కచుణిసుతేనే ఎందు దేవరు హేళాబాగ, మూరు గోగియ సుఖ బయసిదవనంథ మాఖి! హౌ.’

దీఘోవాగి నిట్టసిరిట్టు, కూదలు కేదరిద తలేయన్న ఆత్తిందిత్త ఆల్లాడిసుత్త దుచాన తెగిమకొండవనంతే వేలాయుధ హూరటిమోద. ప్రతాంత సితేయ చంద్రికేయల్లి. ఆవన సేరళూ ఆవనన్న పుంచాలిసితు.

బిరుసోటిదల్లి ఆవనన్న ఆవనన్న పుంచాలిసిద నేరళన్న దిట్టిసి సోఇది.

దిట్టిసి దురుగుట్ట సోఇది.

* * * *

‘హీగేకి సోఇదుతా ఇదియా. క్తిరెబా. దూర హోగబేడ.

‘నిజవాగియూ వేలాయుధ కళసిదవళే నీను?’

‘నినగట్ట ముక్కినాళీ. ఆవళే నాను! బా. వృథా కాయిన బేడ.’

ಹೊರಗಡೆ, ಮೋಡ ಮುಸುಗಿ ತಿಂಗಳ ಬೆಳಕು ಮಂಕಾಗಿತ್ತು. ಗಾಳಿ ಸ್ವಲ್ಪ ಒಲವಾಗಿ, ತೂಗುಹಾಕಿದ, ದೊಡ್ಡ ಚುನಾಡದ ದೀಪ ಅಶ್ವಿಂದಿತ್ತ ಒಲೆದಾಡುತ್ತಿತ್ತು. ಅದಕ್ಕೆ ಅಡ್ಡವಾಗಿ ನಿಂತ ನನ್ನ ನೇರಳು, ವಿಪ ಅಡಿದಹಾಗೆ ಅವಳ ಮುಖದಮೇಳೆ ಕತ್ತಲು, ಬೆಳಕು ಜೀಲ್ಲುತ್ತಿತ್ತು. ನೇಲ ಕಾಲು ಸುಂಗಿದವನಂತೆ ನಿಂತಲ್ಲೇ ನಿಂತಿದೆ.

‘ಬರುವುದಿಲ್ಲವೇ ನೀನು? ’ ಏನು ಸೆಳಿತ ಕರೆವ ಆ ವೀಕಾವಾಣಿಯಲ್ಲಿ. ಸೂಚಿಗಲ್ಲಿಂತೆ ಸೆಳಿಯುತ್ತಿದೆ.

‘ನಿನಗಾಗಿ ಎಷ್ಟೋ ಮಾರದಿಂದ ಬಂದೆ. ಅಷ್ಟು ಮಾರದಿಂದ ಸೆಳಿದು ತಂದ ನಿನಗೆ ನನ್ನ ಮೇಲೆ ಈಗಿನ್ನು ನಿರ್ದಯಿಯೆ? ’

ಏನು ಉತ್ತರ ಕೊಡಲಿ? ಕಂಪಿಸುತ್ತಿರುವ ಆ ಕರೆಗೆ ಏನು ಉತ್ತರ ಕೊಡಲಿ?

‘ಹೇಳು ಸ್ವಲ್ಪ. ನಿನಗೆ ನಾನು ಬೇಡವಾಗಿ ಹೋದನೆ? ಹೋಗಿನ್ನು ಪುದಾದರೂ ಒಮ್ಮೆ ಮುತ್ತಿಟ್ಟು ಹೊರಟಿಹೋಗೆಂದು ಹೇಳು.’

ಗಳಿಗೆ ಗಳಿಗೆ ಆ ನಕ್ಕತ್ರಕಾಂತಿಯ ಕಣಲ್ಲಿ ಹನಿ ತುಂಬಿ, ಹೊಳವಾಗುತ್ತಿದೆ.

‘ನಾ ಸ್ವೇರಿಸಲಾರೆ. ಬಯಸಿ ಬಂದ ಹೊಂದಿ ನಾನು. ಹೇಳು ಇನಿಯಾ! ನಾನೇಕೆ ನಿನಗೆ ಬೇಡವಾದೆ? ಚುಂಬಿಸಿದ ತುಟಿ, ನಿನ್ನ ತೋಳು ಬಿಗಿದ ಈ ಎದೆ ನಿನಗೇಕೆ ಬೇಡವಾಯಿತು? ’

ಮೈಯೋಳಿಗೆ ಯಾವುದೋ ಬಿರುಗಾಳಿ, ಕಟ್ಟಿದ ಕಾಳಿಂಗನಂತೆ ಮೋರೆಯುತ್ತಿದೆ. ಮುಖ ತಾನೇ ಬೆವರಿಡುತ್ತಿದೆ. ಅವಕ ಕಣಲ್ಲಿ ಕಂಬನಿ ತುಳುತ್ತಿತು. ಅವಾವಾಸ್ಯೇಯ ಇರುಳ ಕರಾಳಗಭ್ರದಿಂದ ನೇಲಕ್ಕೆ ತುಳುಕುವ ನಕ್ಕತ್ರದಂತೆ, ಕಪ್ಪು ಕಣೀಂದ, ಹೊಳಪು ಕಂಬನಿ ತುಳುತ್ತಿತು. ಹೃದಯವನ್ನೇ ಕಿತ್ತು ಬಯ್ಯುತ್ತಿದೆ.

ದಿನ ವದನಾರವಿಂದ, ಸ್ವಲ್ಪ ಕಳಿಗೆಟ್ಟು ಸಣ ದಾಗಿಸಿದ ದೀಪದಂತೆ ಹೊಳಿವ ತುಟಿ, ಜಾರಿದ ಕಂಬನಿ ಹೊಳಿಯುತ್ತಿರುವ ಹೊಕೆನ್ನೇ—

ಉಹೂ— ಹಾರಿಸಿಕೊಂಡು ಹೋಗದೆ ಬಿಡದು ಈ ಬಿರುಗಾಳಿ.

ಹತ್ತಿರ ಬರುತ್ತಿದಾಳಿ, ಬಳ್ಳಿಯಂತೆ ಬಳುರಿ ಬರುತ್ತಿದಾಳಿ, ತೂಗಾಡುತ್ತಾ ಬಳಿ ಸಾರುತ್ತಿದಾಳಿ.

జతిర బందు, కత్తెన్ను బిగిదు, మృగే మృ ఒడగిసి, ఎచేయల్లి ముఖి మరేసికొండు, వ్యదయవన్నే కేళువంతే కేళిదళు :

‘నినగే నానేకి బేడవాదే హేళు ?’

శ్వర్యల్లి ముఖి పుడిదు కేళిదళు. విగ్రహదంతే సింతే నన్ను తుటిగి ముత్తు ఒత్తి కేళిదళు – ‘నా బేడవే నల్లి సినగి ?’

తోళతెక్కుయల్లి అవళ మృ కంపిసుత్తిదే, దుఃఖిద కల్పార అడి యల్లి అవళ ధ్వని కంపిసుత్తిదే. రాగద వేగక్క తుటి కంపిసుత్తిదే. చిరుగాళియ స్వర్ఫక్క కంపిసువ హావినంతే కంపిసుత్తిదాటి.

ఏను లుక్కర కొడలి ?

వేలాయుధన ముఖి, ఆవస చిరుశాద ధ్వని హుషార హేళ్ళి ముందిప్పియు’ ఎన్నుతిదే.

‘ఓకొడలారీయా నల్లి’ ఎందు కేళుత్తిదాక ఆతా స్వర్ణయిసి యారిగి ఏను హేళలి ?

ఆవళ మృయ శాపు సన్నస్తు దుబ్బలగొళిసుత్తిదే. తెల్పు ఏడలే ?

మృదువాద మృయస్తు శతోరేవాగి ఉడ్డుమాచెటడలే ? ఆ కన్నరథు, కణ్ణై జీవవాడికొండు సన్నస్తు సోఱుత్తివ. నన్నన్నే. నన్ను తుటిగాగి, ఆ కెంపు తుంబు తుటిగాలు కంపిసి కాదివే.

ఏను వాడలి ? వేలాయుధ – చూపసి, చూపసి – నేలాయుధ, వేలాయుధ – రూపసి, చూపసి... రూపసి... చూపసి...

తోళతెక్కుయల్లూరిగిద ఆవళన్ను మృయిఱగి ఆడగిసికొళ్ళువ నంతే బిగియాగి జీసేదుకొండు హేళుడ.

‘రూపసి నాను సిన్నవను.’

సింతేవళు రాగే జాసిగెయమేత్తొరేడళు. ఆవళొడనేయే నాను.

బ్రా ? ఏను చిత ఆవల తోళుగళు. ఎష్టు మృదువాగిదే’

ಅವಳ ಮೈ. ಎದೆಯ ಕಾವೆಕ್ಕು ಒತ್ತೆವಾಗಿದೆ. ಹೀ! ಈ ಕಟ್ಟಿ ಎಪ್ಪು ಸೋಗನು. ತೊಡೆ ಎಪ್ಪು ನುಣುವಾಗಿದೆ. ಏನು ವರಾದಕತೆ ಈ ತುಂಬುಕುಚಗಳದು.

ರಾಗಾವೇಗಕ್ಕೆ ನನ್ನ ಮೈ ಕಂಸಿಸುತ್ತಿದೆ....

‘ರೂಪಸೀ ನಾನು ನಿನ್ನವನು.’

‘ಮುತ್ತು ಕೊಡು ನಲ್ಲ. ಇನ್ನು ನಿನು ನನ್ನವನೇ.’

ಆ ಜೇನುತುಟಿಗಳಿರಡನ್ನು ಶುಟಿಗಳಲ್ಲಿ ಕಚ್ಚಿ ಕೊಂಡೆ. ‘ಹಾ’ ಎಂದೆಂ್ಬು.

ಆ ಸೋನಿನ ದನಿಯೂ ಎಪ್ಪು ಮಧುರ....

‘ರೂಪಸೀ, ನಿನು ನನ್ನವಳು.’

‘ಹೂ ನಲ್ಲ. ಇನ್ನು ನಿನು ನನ್ನವನೇ’

ಉಕ್ಕೆಬಂದ ರಾಗ ಕಣ್ಣನ್ನು ಕತ್ತಲಿಡಿಸಿತ್ತು. ದೀಪ ಬಲವಾಗು ತ್ತಿರುವ ಗಾಳಿಗೆ ವೇಗವಾಗಿ ಝಾಗಾಡುತ್ತಿದೆ; ಕತ್ತಲು ಮತ್ತೆಪ್ಪು ಕತ್ತೆ ಶಾಗುತ್ತಿದೆ. ಅವಳ ತುಟಿಯು, ಜಾಜಿಯ ಪರಿಮಳದ ವರಾದಕತೆ ರಂಗೇ ರುತ್ತಿದೆ. ಮಾಂಡಾಗ ಚಂಪ್ರಕಾಂತಿ ದ್ವರ್ಪೂರಸವಾಗಿದೆ. ಅವಳ ಕಣ್ಣ ಷಳಷಳ ಹೊಕೆಯುತ್ತಿದೆ—

ಗಟ್ಟಿಯಾಗೋವೈ ಬಿಗಿದುಕೊಂಡು ಹೇಳಿದಳು—

‘ಇನ್ನು ನಿನು ನನ್ನವನೇ.’

.....

‘ಅಲ್ಲ. ಅನು ನಿನ್ನವನಲ್ಲ. ಆಗಲಾರ. ಸರಿಯಾಚಿ.

ಅಲ್ಕುನ ಚಾಚಿ ರುಳಿಸಿದಂತೆ ಕೇಳಿಸಿತು ವಾತು. ಯಾರದು ಈ ಬಿರುಸಾದ ವನಿ? ಬೆಚ್ಚಿ ಬಿಡ್ಡಿದ್ದೆ.

—ವೇಲಾಯುಧ!

ಅವನ ಕಣ್ಣ ಗಳರಡೂ ಉಗ್ರವಾಗಿ. ಕೆಂಡೆದಂತೆ ಹೊಕೆಯುತ್ತಿವೆ. ಕೂದಲು ಹೊರವಾಗಿ ಬೆಳೆದ ಮುಖದಲ್ಲಿ.

‘ಹೊರಡು ರೂಪಸೀ.’

‘ವೇಲಾಯುಧ!’

‘ನಿನು ಸುಮೃನಿರು. ಹೊರಡು ರೂಪಸಿ....ನನಗೆ ಗೊತ್ತಿತ್ತು ನಿಷ್ಣಲ್ಲಿ ರೂಪಸಿಯನ್ನು ತಡೆವ ಶಕ್ತಿ ಇಲ್ಲವೆಂದು. ಆದರೂ ಅವಳನ್ನೇ

ಬಯಸಿದೆ ; ಬೇಡವೆಂದರೂ ಬಯಸಿದೆ. ಹಾಳಾಗಿ ಹೋಗು ಎಂದು ಹೊರಟ್ಟು ಹೋಗಿದ್ದೆ. ಆದರೂ ಯಾವುದೋ ಪ್ರೇಮ ಕರೆತಂದಿತು. ಮೂರ್ಖ ನೀನು, ನೀನು ಹಾಳಾಗುವುದನ್ನು ನಾ ಸೋಡಲಾರದಾದೆ. ಇಲ್ಲಿ ಸೋಡು ನಷ್ಟನ್ನು.’

ವಿದ್ಯಾದಾಕಣಿತನಂತೆ ಅವನ ಮುಖಪನ್ನೇ ದಿಟ್ಟಿಸಿ ಸೋಡಿದೆ. ಕಣ್ಣಾಗಳಿರಡು, ಹಾವುಗಳ್ಳಿನಂತೆ ನಷ್ಟ ಕಣ್ಣಾನ್ನು ಸೆರೆ ಹಿಡಿದಿದ್ದವು.

ಬ್ಯಾಂಡಿಂಡೆ ಬಳಿಯ ಸದಾ ದಂತಾಯಿತು. ಮೃದುವಾದ ರೇತಿನೇ ಹೂ ಎಸ್‌ನಂತೆ ತೇಲಿತು. ಕಾಲಗೆಜೆಯ ಇಂಚರ ಎಳಿಯಾಗಿ ದೂರವಾಯಿತು. ಸಿದ್ಧಾನ್ಥಾಗಿ, ಗ್ರಂಥಾಗಿ ಕಿಡಿಮೆಯಾಗತ್ತೆ ಜಾಜಿಯ ಹೊವಿನ ಹರಿಮಳ ಎಲ್ಲೋ ಕರಗೊಮೋಯಿತು. ದೂರದಿಂದಲ್ಲೋ ಮಂಜುಳವಾದ ನಗುವಿನ ಸದ್ರೂ ಅಲೆಯಲೆಯಾಗಿ, ಕೇರಳಿಂದು, ಅದೂ ಕರಗೊಯೋಯಿತು.

‘ಇನ್ನು ನಾನು ಹೋಗುತ್ತೇನೆ. ಈ ಜಷ್ಟುದಲ್ಲಿ ನೀನು ಮತ್ತೆ ನಷ್ಟನ್ನು ಸೋಡಲಾರೆ.’

ಎಂದವನೇ ವೇಲಾಯುಧ ಮತ್ತೆ ಸಷ್ಟು ಕಡೆ ಶಿರ್ಗೀ ಕೂಡಾ ಸೋಡದೆ ಬಿರುಗಾಳಿ ಸೆಳೆದವನಂತೆ ಹೊರಟ್ಟುಹೋದ.

ದೂರದಲ್ಲಾರೋ ನಿಟ್ಟಿಸಿರಿಟ್ಟಂತಾಯಿತು.

ಕಿಟಕಿಯಿಂದಾಚೆ ಮೋಡ ತೋಲಗಿ, ಚಂದ್ರ ರುಭ್ರನಾಗಿ ಹೊಳೆಯುತ್ತಿದ್ದು.

ಯಾರೋ ಹೇಳುತ್ತಿದ್ದ ಯಾಗಿತ್ತು.

‘ನೀನು ಮಹಾ ನಿಭಾಗ್ಯಾ.’

* * * *

‘ನಿಜ. ನಿಶ್ಚಯವಾಗಿಯೂ ನಾನು ನಿಭಾಗ್ಯಾ. ಅಂದಿನಿಂದ ಇಂದಿನವರಿಗೆ ನಾನು ಹಿಂದೂಸಾನವನ್ನೇ ಲ್ಲಾ ನಾಲ್ಕಾರು ಬಾರಿ ಮತ್ತಿದೇನೆ. ಮೂಲೆಮೂಲೆಗಳಲ್ಲಿಲ್ಲ ಅಲೆದಾಡಿದೇನೆ. ಮೋಡಕಡೆಯಲ್ಲಿಲ್ಲ ಹುಡುಕಿದೇನೆ – ಆದರೂ ಎಲ್ಲಾ ವೇಲಾಯುಧನ ದರ್ಶನವಾಗಲಿಲ್ಲ.

‘ಸೋಡು. ದೇವರು ನನಗೆ ಯಾವ ಸುಖಕ್ಕೂ ಕಡಮೆ ನಾಡಲಿಲ್ಲ. ಗಂಡುಮೈ ಬಯಸಬಹುದಾದ ಸುಕ್ಕೋಪಭೋಗಳಿಲ್ಲವೂ ಸಿಕ್ಕವು. ಆದರೂ

ಅಂದು ರೂಪಸಿಯಸ್ತು ಅಸುಭವಿಸಲಾಗದ ಅಸಂತೃಪ್ತಿ ಇನ್ನೊ ತೀರಿಲ್ಲ. ನಾನು ಇಬ್ಬಗೆಯಲ್ಲಿ ನಿಭಾಗಗ್ಗೆ. ಅತ್ಯ ವೇಳಾಯುಧನ ಮನಸಿಗೂ ತೃಪ್ತಿ ಕೊಡಲಿಲ್ಲ. ಇತ್ತು ಬಯಸಿದ ಹೆಣ್ಣಿನಿಂದ ನಾನೂ ತೃಪ್ತಿ ಪಡೆಯಲಿಲ್ಲ.’

ಎಂದು ಭಾರವಾದ ನಿಟ್ಟುಸಿರು ಬಿಟ್ಟು ಸಟ್ಟರಾಜ – ಹೇಳುತ್ತಿದ್ದ ಕಥೆ ಮುಗಿಸಿ.

‘ಕೇಳಿ ನಾನೂ ನಿಟ್ಟುಸಿರು ಬಿಟ್ಟಿ.

ಮೂರಗಡೆ, ಕಿಟ್ಟಿಕೆಯಿಂದಾಚೆಗೆ ಹುಣಿ ಮೆಯ ಚಂದ್ರ ಶೋಭಾಯ ಮಾನವಾಗಿದ್ದ. ಅಂಗಳದಲ್ಲಿ ಅರಳಿದ್ದ ಜಾಜಿಯ ನರುಗಂಪು ಇರುಳ ತಂಗಾಳ ಯಲ್ಲಿ ಭಾರವಾಗಿ ತೇಲಿಬರುತ್ತಿತ್ತು.

ಸೋಫಾದಲ್ಲಿ ಕೂತಿದ್ದ ನಟ್ಟರಾಜ, ಕಿಟ್ಟಿಕೆಯಾಚೆಯ ಮುಗಲು ದಿಟ್ಟಿಸಿ, ಒನ್ನು ಜಾಜಿಯ ಕಂಪನ್ನು ಆಘಾತಿಸಿ—

‘ಚಂದ್ರಿಕೆ ಇವೆ, ಜಾಜಿಯ ಕಂಸಿದೆ. ರೂಪಸಿ ಎಲ್ಲಿ? ನಾನು ನಿಭಾಗಗ್ಗೆ’ ಎಂದ.

ನಿಜ. ಚಂದ್ರಿಕೆ ಇತ್ತು, ಜಾಜಿಯ ನರುಗಂಪತ್ತು—

ಆದರೆ ರೂಪಸಿ—

???

ವರ್ಕೆ ಬರಲಿಲ್ಲ ?

“**ದಾರಂಥೈ ಫಾತೈ ಧಕಡ ಧಿಮ್ಮಿ, ಫಾಕಡಧಿಮ್ಮಿ ಥ**

ತಬಲಾ ತಾಳಕ್ಕನುಗುಣವಾಗಿ ಮಿಡಿಯುತ್ತಿತ್ತು. ಆ ಮಿಡಿತಕ್ಕನು ಗುಣವಾಗಿ ಮೈ ಬಳಕ್ಕತ್ತಿತ್ತು. ಕಣ್ಣ ಅರಳುತ್ತಿತ್ತು - ನೀಲಿಯ ಬಳಿನ ತಿಂಗಳ ಬೆಳಕಿನಂಥ ಮೃದುವಾದ ಬೆಳಕಿನಲ್ಲಿ; ಗೋಡೆಯ ಮೇಲಿನ ನೇರಳೂ ಕುಣಿಯುತ್ತಿತ್ತು; ಗಾಳಿಗೆ ಸಿಕ್ಕ ಬಳ್ಳಿಯ ಹಾಗೆ ಜಡೆ ತೂಗುತ್ತಿತ್ತು. ಕುಣಿಯುವ ಕಾಲು ತಿದುಗಿದತ್ತೆ ತಿರುಗುವ ಅರಳಿದ ಸೆರಿಗೆ, ಬಿಗಿದುಕಟ್ಟಿದ ಸೆರಗು, ನಸು ಸೋತು ಬೆವರು ಮೂಡಿದ ಮುಖ, ದಣಿದ ಕಣ್ಣ, ತಬಲದ ವೇಗ ಹೆಚ್ಚಿದ ಹಾಗೆ ಮೈ ಬಳುಕಿನ ವೇಗ ಮಿಂಚಾದ ಹಾಗೆ, ತಾಳ ಭಂಗ ತಪ್ಪಲಾರಂಭಿಸಿತು.

‘ಧ’—ಇದ್ದಕ್ಕಿದ್ದ ಹಾಗೇ ನಿಂತಿತು ತಬಲ. ‘ಇಲ್ಲಿ ಸೋಧು ಲತಾ ಹಾಗಲ್ಲ ಅದು. ಕಾಲುತೋಡೆಯಮೇಲೆ ಬರಬೇಕು, ಮೈ ಸರಿಯಾಗಿ ಬಾಗಬೇಕು, ಸೊಂಟ ಹಾಗೆ ಬಾಗಬಾರದು. ಇನ್ನೂ ಸ್ವಲ್ಪ ಬಳಗೆ, ಸ್ವಲ್ಪ ಹಾಗೆ, ಎಲ್ಲಿ, ಎದೆ ಈಕಡೆ ಬಾಗಲಿ. ಹಾಗಲ್ಲ. ಕಡ್ಡಿ ಮುರಿದು ನಿಲ್ಲಿಸಿದ ಹಾಗೆ, ನಿಲ್ಲಿಬಾರದು; ಬಳ್ಳಿ ಬಾಗಿದ ಹಾಗೆ ಬಾಗಬೇಕು....ಹಾಗಲ್ಲ.... ಇಲ್ಲಿ ಸೋಧು ನಾ ತೋರಿಸುತ್ತೇನೇ’ ನಾಟ್ಯ ಕಲಿಸುತ್ತಿದ್ದ ಮೂರ್ತಿ ತಾನೇ ಎದ್ದುನಿಂತು ತೋರಿಸಿದ ನಿಲುವಿನ ರೀತಿಯನ್ನು. ಲತಾ ಹಾಗೇ ನಿಲ್ಲಲು ಯಶ್ವಿಸಿದಳು; ಆಗಲಿಲ್ಲ. ದಣಿದ ಮೈ ಹೇಗೋ ಜೋಲುತ್ತಿತ್ತು.

“ನೇಟ್ಟಗೆ ನಿಂತುಕೋ. ಎಲ್ಲಿ, ಅಡಿಯನ್ನು ತೊಡೆಯ ಮೇಲಿದು. ಹಾಗೆ. ಹಾಗೇ ನಿಂತಿರು ಬಂದೆ !” ಮೂರ್ತಿ ಎದ್ದುಬಂದು ಅವಳ ತುಂಬಿದ ತೋಳನ್ನು ಹಿಡಿದು, ಸೊಂಟವನ್ನು ಬಾಗಿಸಿ, ಉಬ್ಬಿದ ಎದೆಯನ್ನು ಹಿಡಿದು ನಾಸು ಪಕ್ಕಕ್ಕೆ. ಸರುಗಿಸಿದ. ಲತೀಯ ಮೈಯಲ್ಲಿ ಮಿಂಚು ಹರಿದ ಹಾಗಾಯಿತು. ಅಡಿಮೇಲಾಗುವಂತೆ ಪಾದವನ್ನು ತೊಡೆಯನೇಲೆ ಸರಿಯಾಗಿದುತ್ತದ್ದ ಬಾಗಿನಿಂತ ಮೂರ್ತಿಯ ಮುಖವನ್ನು ನೋಡಿದಳು. ಬಾಗಿದ್ದ ರಿಂದ ಉದ್ದವಾದ ಕೂದಲು ಮುಖದಮೇಲೆ ಇಳಿಬಿಡ್ಡಿತ್ತು, ಕಪ್ಪು ರೇಷ್ಟ್‌ದಾರದ ತೆರೆ ಆಡ್ಡ ಹಾಕಿದಂತೆ. ಅದರ ಹಿಂದಿನಿಂದ ಉಬ್ಬಿದ ಕೆನ್ನೆ, ಕಣ್ಣ ಕುಡಿ, ಮೂಗಿನ ತುದಿ ಕಾಣುತ್ತಿತ್ತು. ನೀಲಿಯ ಬಳಿನ ಮಂದ ವಾದ ಕಾಂತಿ ಎಲ್ಲಕ್ಕೂ ಕನ್ಸಿನ ಕೆಣಕುವ ಬಣ್ಣ ಕಟ್ಟಿತ್ತು. ಕಂಡೂ ಕಾಣದ ಅವನ ಮುಖವನ್ನೇ ಕಣ್ಣ ಟ್ಯೂ ಸೋಡುತ್ತದ್ದಳು. ಲತೆ. ಕಾಲನ್ನು ಸರಿಯಾಗಿ ನಿಲ್ಲಿಸಿ ಮೂರ್ತಿ, ಎದ್ದು ನಿಂತು ನೋಡಿ, ನಿಲುವಿನ ಭಂಗಿ ಸರಿಯಾಗಿದೆಯೆಂದುಕೊಂಡು ಗಲ್ಲಿ ಹಿಡಿದು, ಬಾಗಿದ ಕತ್ತನ್ನು ನೇರವಾಗಿ ನಿಲ್ಲಿಸಿದ. ಗಲ್ಲಿ ಬೆರಳಿನ ಹಿಡಿತಕ್ಕೆ ಸಿಕ್ಕು ಸ್ವಲ್ಪ ನೋರಿಯಿತ್ತು. ಹಾ ! ಎಂಥ ನೋವು ! ಕುಣಿದು ಕುಣಿದು ಸೋತ್ತ ಕಾಲು ‘ನೇಲ ಉರಿಯೇನೆ’ ಎನ್ನುತ್ತಿತ್ತು. ಅವಳನ್ನು ಹಾಗೇ ನಿಲ್ಲಿಸಿ ಹಿಂದೆ ಸರಿದುನಿಂತು—‘ಹಾಗೆ ಹಾಗೆ ನಿಲ್ಲಬೇಕು. ಎಲ್ಲಿ, ಕಾಲು ಕೆಳಗೆ ಬಿಟ್ಟು ನೇರವಾಗಿ ನಿಂತು ಮತ್ತು ಹಾಗೆ ನಿಲ್ಲು’ ಎಂದ. ಹಾಗೇ ಮಾಡಲು ಹೋದಳು ಲತಾ. ಕಾಲು ಸೀಸದ ಹಾಗೆ ಭಾರ, ಸೊಂಟ ಬಾಗದು. ಪಕ್ಕಗದ ಎಲುಬು ‘ನಿಲ್ಲಲಾರೆ’ ಎನ್ನುತ್ತಿದೆ. ಹಾಗೂ ಯಶ್ವಿ ಸಿನಿಲ್ಲಹೋದಳು. ಮೈ ತೂಕ ತಪ್ಪಿತು. ಕಾಲು ಬಂದು ಕಡೆ, ಮೈ ಬಂದು ಕಡೆ ಎಳೆಯಿತು. ನಿಂತ ದೀವ ತೂಗಿತು. ‘ಹಾ !’

ಕಣ್ಣ ಬಿಟ್ಟಾಗ ಲತಾ ಮೂರ್ತಿಯ ತೋಳನಲ್ಲಿದ್ದಳು. ಆ ಕುಂಬಿದ ಮೈದುವಾದ ತೋಳು ಉಕ್ಕಿನ ಹಾಗೆ ಬಿಗಿದು ಉಬ್ಬಿದ ಎಸೆಯನ್ನು ಸುತ್ತಿದೆ. ಆ ಬಿಗಿತ.....

‘ತಪ್ಪತ್ತಿಗೆ ಸಾಕು. ನೀ ಮಾಡಲಾರೆ. ಮೋದ ಮೋದಲು ಎಷ್ಟು ರವಾಗಿ ತೂಕ ತಪ್ಪಿದಹಾಗೆ ನಿಲ್ಲಬೇಕು. ಕೂತುಕೋ’ ಎಂದ ಮೂರ್ತಿ,

ಮೃದುವಾದ ಧ್ವನಿಯಲ್ಲಿ. ಆ ಮೃದುವಾದರೂ ದವ್ಯ ತಂತಿಯಹಾಗೆ ಬಿರು ಸಾದ ಧ್ವನಿಯಲ್ಲಿ ಏನೋ ಒಂದು ವಾದಕತೆ ಇದೆ.

ಕಣ್ಣ ಅರಳಿಸಿ ಮೂತ್ರಿಯ ಮುಖವನ್ನೇ ನೋಡಿದಳು. ಆ ಕಪ್ಪು ಬಳಿದ ನೇರವಾದ ಹುಬ್ಬ, ಕಾಡಿಗೆ ಹಚ್ಚಿದ ಕಣ್ಣ ಕುಡಿ, ಕೆಂಪು ತುಟಿ, ಗಡುಸಾದ ಗಂಡುಗಲ್ಲ, — ಎಲ್ಲಾ ಅವಳ ಕಣ್ಣಲ್ಲಿ ಸುಳಿದುಹೊರಿಯತು. ‘ಕ್ವಮಿಸಿ ಸಾರಾ! ಗೊತ್ತಾಗಲಿಲ್ಲ.’ ‘ಪರವಾ ಇಲ್ಲ. ಎರಡು ದಿನ ಅಭ್ಯಾಸ ವಾದಿದರೆ ಸರಿಹೋಗುತ್ತೇ. ಇನತ್ತೀನೂ ಮತ್ತೆ ಅಭ್ಯಾಸ ವಾಡ ಹೋಗಬೇಡ. ನಾ ಬರುತ್ತೇನೇ’ ಎಂದ ಮೂತ್ರಿ.

‘ನಮಸ್ಕಾರ ಸಾರಾ!’

‘ನಮಸ್ಕಾರ.’

ಆ ಉದ್ದ್ವಾದ ದಂತದ ಬೆರಳು, ಮೊಗಿನ ಹಾಗೆ ಮುಗಿದ ಕೈ.....

ಮೂತ್ರಿ ಹೊರಟುಹೋದ : ನೋಡುತ್ತೇಲೇ ಇದ್ದಳು ಲತಾ. ತೋಟದ ಬಾಗಿಲು ತೆರೆದು ಮುಚ್ಚಿತು. ಅವು ಮುಚ್ಚಿದ ಮನಸಿನ ಬಾಗಿಲು ತೆರೆಯಿತು.

ನಕೋ ದೀಪದ ಮಂದವಾದ ಜೀಳಕು ಕಣ್ಣ ಚುಚ್ಚುತ್ತಿತ್ತು. ಮೂತ್ರಿ ಹೋದಮೇಲೆ ಲತಾ ದೀಪವಾರಿಸಿ ಒಂದು ಹಾಗೇ ಸೋಫಾದ ಮೇಲೆ ಒರಿಗಿದಳು. ಹೊರಗಡೆಯಿಂದ ಗಾಳಿ ತಣಗೆ ಬೀಸುತ್ತಿತ್ತು. ರೆಟ್ಟಿಕಿಯ ಹೊರಗೆ ಜಾಜಿಯ ಬಳ್ಳ ಸಣಗೆ ಎಲೆಯಾಡಿಸುತ್ತಿತ್ತು. ಬಳ್ಳಿಯಂತೆ ಆಡುವ ಅವಳ ಎದೆಯಲ್ಲಿ ಕಾಣದ ಕೈ ಬೆರಿಖಾಡಿಸಿ ಏನನ್ನೋ ಕೆಣಕುತ್ತಿತ್ತು. ಗಾಳಿಯ ಸುಳಿ ಬಿಸಿ ಒಂದಾಗಿ ಮೂತ್ರಿಯ ಕೈ ತಗುಲಿದ ಅವಳ ಮೈಭಾಗ ಅವಳಗಿರವಾಗದಂತೆಯೇ ಬಿಸಿಯಾಗುತ್ತಿತ್ತು. ಏನೋ ಒಂದು ಅನ್ಯಕ್ಕೆ ನೇಡನೆ, ಅಕ್ಕಪ್ಪಿ ರೆಟ್ಟಿಕುತ್ತಿದೆ ಅವಳಲ್ಲಿ. ಕತ್ತಲಲ್ಲಿ ಮುಚ್ಚಿದ ಕಣ್ಣ ಯಾವುದೋ ಚಿತ್ರವನ್ನು ಕಾಣುತ್ತಿದೆ.

ಕೂದಲ ತೆರೆಯ ಹಿಂದಿನಿಂದ ಕಾಣುವ ಆ ಮುಖ....ಆ ಬಿಗಿದ ತೋಳು, ಆ ಕಾವು....ಅವಳರಿಯದಹಾಗೇ ಅವಳ ತೋಳು ಅವಳ ಎಡೆಯನ್ನೋ ಬಿಗಿಯುತ್ತಿದ್ದವು. ಉಂಟು....ಆ ಬಿಗಿತವಿಲ್ಲ. ಗಲ್ಲಿದಮೇಲೆ ಕೈ ಬೆರಿಖಾಡುತ್ತಿತ್ತು; ಆ ನೋವಿಲ್ಲ....ಏನೋ ಸಾಲದು, ಏನೋ ಬೇಕು!

ಯಾವುದೋ ಭಾವನೆ, ಕಟ್ಟಿಯನ್ನು ಒತ್ತಿ ನಿಂತ ನೀರಿನಹಾಗೆ ಕಿತ್ತು ಹೊರಬರಲು ಯಶ್ಚಿಸುತ್ತಿದೆ. ಸೋಫಾದಮೇಲೆ ಅತ್ತಿತ್ತೆ ಹೊರಳಾಡಿದಳು....ಸೆಬೆ, ಗಾಳಿ ಬೀಸುತ್ತಿದ್ದರೂ ಸೆಬೆ. ತಡೆಯಲಾರದೆ ಒಮ್ಮೆ ಕೈ ಕೊಡವಿದಳು. ಹತ್ತಿರದ ಮೂಲೆಯಲ್ಲಿದೆ ತಂಬಾರಿಗೆ ಕೈತಾರಿ 'ರುಂಯ' ಎಂದಿತು ತಂಬಾರಿಯ ತಂತಿ. ಅಲ್ಲಿ ಅಲೆಯಾಗಿ ತುಂಬಿಬಂದಿತು ನಾದ. ಅವಳ ಎದೆಯಲ್ಲಿ ಒತ್ತೆರಿಸಿ ಬರುತ್ತಿದೆ....ನಾಲ್ಕು ಕಡೆಯಿಂದ ಕಲ್ಲಿನ ಏಟುಬಿದ್ದ ನೀರಿನಹಾಗೆ ಚಿತ್ತ ಅಲ್ಲಕಲ್ಲೋಲವಾಗುತ್ತಿದೆ.... ಏನೋ ಬೇಕು, ಏನೋ ಬೇಕು.... ಮೂರಿಯ ಗಂಡಾದರೂ ಮೃದುವಾದ, ಮೃದುವಾದರೂ ಗಂಡಾದ ಮುಖ ಮನಸಿನಿದಿರು ಬಂದಿತು; ಮೃದುವಾದರೂ ತಂತಿಯಹಾಗೆ ಬಿಗಿಯಾದ ಆ ತೋಳು, ಹರವಾದ ಎದೆ....ಅವಳ ಎದೆ ತುಮ್ಮೆತ್ತಿತ್ತು. ಉಸಿರು ಬಿಸಿಯಾಗಿ ವೇಗವಾಗಿತ್ತು. ಅಬ್ಜಾ! ಉಸಿರಿನ ವೇಗಕ್ಕೆ ಎದೆ ಕಿತ್ತು ಬರುವಹಾಗಿದೆ. ಯಾರಾದರೂ ಅದನ್ನು ಒತ್ತಿ ಹಿಡಿಯಬಾರದೆ.... ಬಿಗಿಯಾಗಿ ಬಿಗಿಯಾಗಿ ಯಾರು, ಯಾರು.... ಮೂರಿ.... ಮೂರಿ.... ಗಂಟೆಯಹಾಗೆ ಹೆಸರು ಹೊಡಿದು ಕೇಳಿಬಂತು ಚಿತ್ತದ ಗೈಷ್ಪ್ರರದಲ್ಲಿ.

ಬಿಗತ ಕಡಿಮೆಯಾದ ಹಾಗನಿಸಿತು. ಅವನಿಗೂ ಹೀಗೆ ಅನಿಸುತ್ತಿರ ಬಹುದಿ? ಒಂದು ಸೆಲೆಗೆ ಬಂದ ಭಾವನೆ ಹಿಂದೆ ಸರಿಯಲಾರಂಭಿಸಿತು. ತನ್ನ ಮೈಯನ್ನು ಅವನು ಹಿಡಿದದರಿಂದ ತನಗೆ ಹೀಗಾಗುತ್ತಿರುವಂತೆ ಅವನಿಗೂ ಹೀಗೇ ಅನಿಸುತ್ತಿರಬಹುದಿ? ತನ್ನ ಎದೆ ಅವನ ತೋಳ ಬಿಗತ ವನ್ನು ಬಯಸಿದಹಾಗೆ, ಅವನ ತೋಳು ತನ್ನ ಮೃದುಭಾರವನ್ನು ಬೇಡುತ್ತಿರಬಹುದೇ? ಸೆಳಿದು ನಿಂತು ಅವಳ ಮನಸು ಸವಾಲು ಹಾಕಿತು: 'ನಿನಗೆ ಅವನು ಬೇಕಾದಹಾಗೆ ಅವನಿಗೆ ನೀನು ಬೇಕಾಗಿದೆಯೇ?' ಬೇಕೇ, ಬೇಕೇ? ಬೇಡವಾದರೆ ಆ ತೋಳನಲ್ಲಿ ಆ ಬಿಗತವೇಕೆ, ತೋಡಿ ಮುಟ್ಟುವಾಗ ಅಪ್ಪು ಆಸಕ್ತಿಯೇಕೆ? ಗಲ್ಲ ಹಿಡಿದಾಗ ಅಪ್ಪೇಕೆ ಬಲವಾಗಿ? ಅವಳ ಕೆರಳಿನಿಂತ ಬಯಕೆ ನಡೆದುದೆಲ್ಲಕ್ಕೂ ತನ್ನ ಬಣ್ಣವನ್ನೇ ಬಳಿದು ನೋಡುತ್ತಿತ್ತು. ನಿಜ. ಅವನಿಗೆ ನಾನು ಬೇಕು, ಅವನಿಗೆ ನಾನು ಬೇಕು....ಅವಳ ಮನಸು, ಅವಳ ಹಟ ಹಿಡಿದ ಬಯಕೆಯ ನಿಧಾರಕ್ಕೇ ತಲೆ ಹಾಕಿತು. ಹಾಗಾದರೆ ನಾಕೆ.... ಉಹು....ನಾಳೆಯ ಸೋಗಸು ನಾ ಹೇಳಲಾರೆ' ಎಂದಿತು ಕನಸು ಕಟ್ಟು.

ತ್ತಿದ್ದ ಮನಸು. ಸೊಬಗಿನ ಚಿಕ್ಕ ಬರಿಯುತ್ತಿದ್ದ ಚಿಕ್ಕಗಾರ ಸ್ನೇಹಿತ್ವವನ್ನು ಅರೆಗಳಿಗೆ ತೋರಿಸಿ, ಮತ್ತೆ ‘ಮುಗಿದಮೇಲೆ ನೋಡುವಿಯಂತೆ’ ಎಂದು ತೆರೆ ಎಳಿದಹಾಗೆ ಮುಚ್ಚಿಬಿಟ್ಟು. ಸೋತೆ ಕಣ್ಣು ಎಳಿದುಬಂತು. ದಣಿದ ಮೈ ಮಲಗಿತು ?

ಎಂದು ಬಂದಿತೋ ಆ ಸಂಜೆ ; ಯಾವಾಗ ಕೇಳಿ ಬಂದಿತೋ ಆ ಬಯಸಿದ ಹೆಚ್ಚಿ ಸಪ್ಪಳ. ಮೈ ನಡುಗುತ್ತದೆ, ಕೆನ್ನೆ ಏಕೋ ಕಂಪಿಸುತ್ತದೆ. ಏಕೋ ಸೆಬೆ. ಮುಖಿದಮೇಲೆ ಬೆವರು....ಎಷ್ಟು ದಿಟ್ಟಿಸಿದರೂ ಪಡುವಣ ಕೆಂಪು ಕರಗವಲ್ಲದು. ಗಳಿಗೆ ಕೋಟಿ ಮಣ ಭಾರದ ಬೇಡಿ ಕಾಲಿಗೆ ಬಿದ್ದಹಾಗಿ ಚಲಿಸುತ್ತಿದೆ. ಹೊತ್ತಿನ ಗತಿ ನಿಧಾನವಾದ ಹಾಗೇ, ಎದೆಯ ತುಡಿತ ವೇಗ ಗಳಿಸುತ್ತಿದೆ. ‘ಥೂ ಹಾಖಾದ ಹೊತ್ತು !’ ಒಲ್ಲದ ಮನಸಿನಿಂದ ಶಾಲೀಯಲ್ಲಿ ಕೂತ ಮಗುವಿನ ಹಾಗೆ ಸಿಡಿಗುಬ್ಬುತ್ತಿದೆ ಅವಳ ಮನಸು. ಬೇಸರವಾಗಿ ತಂಬಾರಿಯನ್ನು ತೆಗೆದುಕೊಂಡು ಎದೆಗೆ ಒರಗಿಸಿ ಕೊಂಡು ನಿಧಾನವಾಗಿ ಅದರ ತಂತಿಯನ್ನು ನುಡಿಯಲ್ಲಿಸಿದಳು ಅದೂ ಬೇಡ !

ಹೊರಗೆ ವರಾಂಡದಲ್ಲಿ ಹೆಚ್ಚಿ ಸಪ್ಪಳ. ಆವರೇ ! ತಾಯಿಯ ಕೈಲಿ ವಾತಾಡುತಾ ಇದಾರೆ. ‘ಇಡಾಳಿಯೇ ಮನಸೆಯಲ್ಲಿ ? ಓ ಎಷ್ಟು ಚೆನ್ನಾಗಿದೆ ಅವರ ಧ್ವನಿ.’ ‘ಇಡಾಳಿ’ ತಾಯಿ ಉತ್ತರ ಕೊಟ್ಟರು. ಹೆಚ್ಚೆಯ ಸದ್ವ್ಯಾಸಿನಿಂದ ವೇಗವಾಗಿ ಬರುವಂತೆ ಕೇಳುತ್ತಿದೆ. ‘ನನ್ನ ಹಾಗೇ ಅವರೂ ಕಾಡು ಬರುತ್ತಿರಬಹುದೇ ? ಇರಬೇಕು. ಆದಕ್ಕೇ ಇಷ್ಟು ವೇಗ. ಓ ! ಬಂದೇಬಿಟ್ಟುರು.’ ಮುಂದೆ ನಾಡಿದ ಬಾಗಿಲು ಕೀರ್ತಿಂದು ತೆರಿಯಿತು. ಈ ಹೊತ್ತು ಅವರು ಹೇಗಿದಾರೋ ನೋಡಬೇಕು. ನಿಂತು ತಲೆಯೆತ್ತಿ ನೋಡಲೆಶ್ವಿಸಿದಳು. ತಲೆ ನಿಲ್ಲವಲ್ಲದು, ಬಾಗುತ್ತದೆ; ಹಾಗೇ ಕಣ್ಣ ನೋಡಿತು. ನೊಳಕಾಲವರೆಗೆ ಬಂದ ರೇಣುಮೆಯ ಜುಬ್ಬಾ, ಅಗಲವಾದ ವಾಯಿಜಾಮ, ಚಿತ್ತಾರದ ಚನ್ನಲಿ; ಯತ್ತ ಮಾಡಿ ತಲೆಯೆತ್ತಿ ನೋಡಿದಳು. ಎದೆ ತುಯ್ಯುತ್ತಿದೆ. ತೆಳುವಾದ ರೇಣೈಯ ಮರೆಯಿಂದ ಕಾಣುವ ಹರವಾದ ಎದೆ, ಮೈದುವಾದ ತುಂಬ ತೋಳು, ಆ ಕೆಂಪು ತುಟಿ, ಕಾಡಿಗೆ ಹಚ್ಚಿದ

ಕಣ್ಣು, ಕತ್ತಿನವರಿಗೆ ಇಳಿಬಿದ್ದ ಕೂಡಲು ಆ ನಿಂತ ಗಂಡುನಿಲುವು ಯಾವುದೋ ಕಾವು ಅವನ ವೈಯಿಂದ ಮೂಡಿ ಬಂದು, ಇವಳ ಎದೆಯನ್ನು ತಾಗುತ್ತಿತ್ತು. .

‘ನಮಸ್ಕಾರ.’

‘ನಮಸ್ಕಾರ, ಪ್ರಾರ್ಚೀಸು ಪ್ರಾರಂಭಮಾಡೋಣವೋ?’ ಎಂದು ಹೇಳಿದ, ಒಳಗೆ ಬಂದು ರತ್ನ ಗಂಬಳಿಯಮೇಲೆ ಕುಳಿತ ಮೂತ್ತಿ. ಮೂಲೆಯಲ್ಲಿದ್ದ ತಬಲವನ್ನು ಹತ್ತಿರ ಎಳೆದುಕೊಳ್ಳುತ್ತಾ.

‘ಅಭಿ ! ಇಪ್ಪೇಕೆ ಆತುರ ಆ ಗಳಿಗಾಗಿ ಇವರೂ ಆತುರ ವಾಗಿದಾರೆಯೋ?’ ಗಳಿಗೆ!....ಅವಳ ವೈ ಒಮ್ಮೆ ಕಂಪಿಸಿತು, ಗಾಳಿ ಸೋರಿದ ಚಿಗುರಿನ ಹಾಗೆ.

‘ಸ್ವಲ್ಪ ಹೊತ್ತು ಬಿಟ್ಟು....’ ಅವಳ ಮಾತು ಮುಗಿಯುವುದರೊಳಗಾಗೇ ಮೂತ್ತಿ ಹೇಳಿದ: ‘ಇಲ್ಲ, ಇವತ್ತು ಸ್ವಲ್ಪ ಬೇಗ ಮುಗಿಸಿ ಹೋಗಬೇಕು. ಬೇರೆ ಕೆಲಸವಿದೆ.’ ತನ್ನ ವೈಯ ಹಾಗೇ ಅವನ ಧ್ವನಿಯೂ ನಡುಗುತ್ತಿರುವಹಾಗೆ ತೋರಿತು ಅವಳಿಗೆ. ಏನೋ ಗುಟ್ಟು ತಿಳಿದಹಾಗೆ ನಕ್ಕಿತು ಅವಳ ಮನಸು. ಅಭಿ ಎಷ್ಟು ಆತುರ!

ನಿಧಾನವಾಗಿ ತಾಗುತ್ತಿದ್ದ ಜಡೆಯನ್ನು ಮುಡಿಯಲ್ಲಿ ಸಿಕ್ಕಿಸಿ, ಚೆನ್ನಹಿಂದಿ ಜೋಲುತ್ತಿದ್ದ ಸೆರಗನ್ನು ಇನ್ನಷ್ಟೂ ನಿಧಾನವಾಗಿ ತಿಗೆದು ಜೋಡಿಸಿ ಎದೆ ಕಂಡೂ ಕಾಣದಹಾಗೆ ಸೊಂಟಕ್ಕೆ ಬಿಗಿದು, ನೆರಿಗೆಯನ್ನು ಸರಿಮಾಡಿ ಕೊಂಡು, ಗೆಜ್ಜೆಯನ್ನು ಆದಮ್ಮು ಕಾಲು ಕಾಣುವಹಾಗೆ ಕಟ್ಟಿಕೊಳ್ಳುತ್ತಾ, ಬಗ್ಗಿದ ಹಾಗೆಯೇ ಮೂರ್ತಿಯನ್ನೊಮ್ಮೆ ಇಣಿಕೊಡಿದಳು ಲತಾ. ತಬಲದಮೇಲಿನ ಉನನ ನಿಳವಾದ ಕೈಬೆರಳು ಕಂಫಿಸುತ್ತಿದೆಯೇ?

‘ಥಾ’ ಎಂದಿತು ತಬಲ; ‘ಫುಲ್’ ಎಂದಿತು ಗೆಜ್ಜೆಗಾಲು. ಎದೆ ತೂಗಿತು; ವೈ ಏನನ್ನೊ ಬಯಸಿ ಕಂಪಿಸಿತು. ‘ಥಾಫ್ಯೆ, ಥಾಫ್ಯೆ ಥಾಫ್ಯೆ’ ತಬಲದ ಮೇಲೆ ಕೈ ವೇಗವಾಗಿ ಓಡುತ್ತಿತ್ತು. ಸ್ವಲ್ಪ ಹೊತ್ತು ಪಾದಗತಿಯ ಅಭಿಸವಾಯಿತು.

‘ಇನ್ನು ನಿನ್ನ ಹೇಳಿಕೊಟ್ಟಿದ್ದನ್ನು ಅಭಿಸ ಮಾಡೋಣ’ ಎಂದ ಮೂತ್ತಿ.

ಹತ್ತಿಸಿದ ನೀಲಿಯ ಬಣ್ಣದ ಬಲ್ಬ ಅವಳನ್ನೇ ನೋಡಿ ಕಣ್ಣ ಹಾರಿಸಿತು.

ಮೈ ಏಕೋ ಬೆವರುತ್ತಿದೆ ; ಭಾರವಾಗಿ ಬಿಗಿದು ನಿಲ್ಲತ್ತಿದೆ. ತೊಡೆಯಮೇಲೆ ಅಡಿ ನಿಲ್ಲಿಸಲು ಯತ್ನಿಸಿದಳು. ಏಕೋ ಜಾರುತ್ತಿದೆ ; ಉಸಿನ ವೇಗಕ್ಕೆ ಮೈ ಕಂಪಿಸಿ ‘ನಾ ಬಾಗಲಾರೆ’ ಎನ್ನುತ್ತಿದೆ. ಎಪ್ಪು ಯತ್ನವಾಡಿದರೂ ಭಂಗಿ ಸರಿಯಾಗದು.

‘ವಕೆ ? ನಿನ್ನ ತೋರಿಸಲಿಲ್ಲವೇ ?....ಹು....ಹೀಗಾದರಾಗೋದಿಲ್ಲ. ಮೈ ಬಿಂಣ ಯ ಹಾಗೆ ಬಳುಕಬೇಕು. ಎಲ್ಲಿ ತೊಡೆಯಮೇಲೆ ಕಾಲಿಟ್ಟು ನೇರವಾಗಿ ನಿಂತುಕೊ.’ ನಿಂತ ತನ್ನನ್ನ ನೋಡುವ ಅವರ ಕಣ್ಣಲ್ಲಿ ಅದೇನದು ಎಂದೂ ಇಲ್ಲದ ಹೊಳಪು !

ಅವಳ ಮೈ ಅವನ ಕೈಗಾಗಿ ಕಾದಿತ್ತು. ಅದಿಲ್ಲದ ಮಣಿಯುವದಿಲ್ಲ ಎನ್ನುತ್ತಿತ್ತು. ‘ನಿನ್ನ ತೋರಿಸಿದ್ದ ಸರಿಯಾಗಿ ಗೊತ್ತಾಗಲಿಲ್ಲ ಮೇಸ್ಪರೇ’ ಮಾತು ತಡೆತಡೆದು ಬಂತು.

ಮೂರ್ತಿ ತಾನೇ ಎದ್ದು ಬಂದ. ಲತೆಯ ಮೈಯೋಮೈ ಕಂಪಿಸಿತು. ಎದೆಯಲ್ಲಿ ಯಾವುದೋ ಬಿರುಗಾಳಿ ಹುಚ್ಚಿದ್ದು ಬೀಸಲಾರಂಭಿಸಿತು. ಹತ್ತಿರ ಬರುವ ಅನನ ಹೆಚ್ಚೆ ಅವಳ ಎದೆಯ ಕದವನ್ನು ತೆರೆಯುತ್ತಿದೆ. ಮೈ ಏನನ್ನೇನ್ನೇ ನಿರೀಕ್ಷಿಸಿ ಬಿರುಸಾಗುತ್ತಿದೆ. ಹತ್ತಿರ ಬಂದ. ತೋಳು ಏನನ್ನೇನ್ನೇ ಕಾಯುತ್ತಿದೆ. ತೋಳು ಹಿಡಿದ ಅವನ ಕೈ ಬೆರಕು ಅವಳ ಎದೆಯನ್ನು ಬಿರುಸಾಗಿ ಮಿಡಿಯುತ್ತಿದೆ. ತಲೆ ಸುಕ್ಕತ್ತಿದೆ ರಾಗದ ವೇಗಕ್ಕೆ. ಸೋಂಟ ವನ್ನು ಸರಿಯಾಗಿ ಬಾಗಿಸಲೆಂದು ಅವನು ಬೆಸ್ಸಿಗೆ ಕೈಕೊಟ್ಟು, ಇನ್ನೊಂದು ಕೈಯನ್ನು ಸೋಂಟಕ್ಕೆ ಇಟ್ಟು ; ಸೋತು ಬಿದ್ದಳು ಲತಾ ಅವನ ತೋಳಲ್ಲಿ. ತುಬೆ ಏನನ್ನೇನ್ನೇ ಬಯಸಿ ಕಂಪಿಸುತ್ತಿತ್ತು. ‘ವಕೆ?’ ಅವನ ಧ್ವನಿಯಲ್ಲಿ ಆಶ್ಯಯ್ವವಿತ್ತು. ಅವಳು ಕೆಳಗೆ ಬೀಳದಂತಿ ಅವನ ತೋಳು ಅವಳನ್ನು ಬಿಗಿಯಾಗಿ ಹಿಡಿದಿತ್ತು. ಇನ್ನುಷ್ಟು ಬಿಗಿಯಾಗಿ, ಇನ್ನುಷ್ಟು ಬಿಗಿಯಾಗಿ ಎನ್ನುತ್ತಿತ್ತು ಅವಳ ಮನಸು. ಹಾಗೇ ತನ್ನ ತಲೆಯನ್ನು ಅವನ ಎಡಿಗೆ ಒತ್ತಿ ಕಣ್ಣ ಅರಳಿಸಿ ನೋಡಿದಳು.....ಆ ತುಂಬುಕುಟಿ.....

ಅವಳ ವರ್ತನೆ ಮೂರ್ತಿಗೆ ಅರ್ಥವಾಗಲಿಲ್ಲ. ಜಕಿತನಾಗಿ ತೋಳಲ್ಲಿರ ಗಿದ ಅವಳ ಮುಖವನ್ನೇ ನಿರೀಕ್ಷಿಸಿದ. ಕೆನ್ನೆಯಮೇಲೆ ಕೆಂಪು ಬಿಳುಪು ಸುಳ ಯುತ್ತಿದೆ. ತುಟಿ ಕಂಪಿಸುತ್ತಿದೆ. ಅವಳ ಕಣ್ಣನ್ನೇ ದಿಟ್ಟಿಸಿ ನೋಡಿದ. ಏನೋಈ ಒಂದು ಹೊಸ ಹೊಳಪಿತ್ತು ಕಣ್ಣಲ್ಲಿ; ಅದರಲ್ಲಿ ಪ್ರಬುದ್ಧ ಯಾವನದ ಮುಗ್ಗ ತೆಯಿಲ್ಲ. ಏನೋಈ ವಾದಕವಾದ ಮಿಂಚಿದ, ಇಹಾನ್ನದ ಚೆಳಕಿದೆ.... ಅವನರಿಯದ ಹಾಗೆ ಅವಳ ತೋಳು ಅವನ ಬೆನ್ನು ಬಳಸಿ ಬಿಗಿಯುತ್ತಿತ್ತು.... ಏನಿದು, ಏನಿದು ಎಂದು ಅವನ ಮನಸು ಕೆರಳುತ್ತಿತ್ತು. ಅವಳ ತುಟಿಯೊನ್ನೇ ಮಂತ್ರಸ್ವರ್ಚಕ್ಕೆ ಅರಳುವ ಮೋಗಿನಹಾಗೆ ಅರಳಿ, ಕೆರುನಗೆ ಸೂಸಿತು. ಅದೂ ವಾದಕವೇ, ಅದರಲ್ಲೂ ಹೈಹ್ಯಾನವೇ! ಕಣ್ಣ ಅರಳಿ, ಏನನ್ನೇ ಕರೆದು ಮ್ಯಾದುವಾಗಿ ಮುಚ್ಚಿತು. ಮುಚ್ಚಿದ ರೆಪ್ಪೆ ಕಂಪಿಸುತ್ತಿದೆ. ಏಕೆ? ಏಕೆ? ತೋಳತೆಕ್ಕೆಯಲ್ಲಿರುಗಿದ ಅವಳ ಮೈ, ಶ್ರುತಿ ಮಾಡುತ್ತಿರುವ ತಂಬೂರಿಯ ತಂತಿಯ ಹಾಗೆ ಬಿಗಿಯುತ್ತಿದೆ; ಮೈ ಭಾರವಾಗುತ್ತಿದೆ, ನನು ನಡುಗುತ್ತಿದೆ. ಜಣೆಯಮೇಲೆ ಬೆವರ ಹನಿ, ಉಸಿರಿನ ವೇಗವಾದ ಗತಿ. ಅದೂ ಎನ್ನು ಶಾಖವಾಗಿ! ಏಕೆ? ಏಕೆ?....

ನಿಶ್ಚಯ ನಿರ್ದವ ನಿಶ್ಚಯಲ್ಲಿ ಗಂಟೆ ಬಾರಿಸಿದ ಹಾಗೆ ಕೇಳಿಬಂತು ಯಾವುದೋ ರಾಗದ ಮೋರಿತೆ. ಅರ್ಥವಾಯಿತು. ಅವನ ಮೈಯೊನ್ನೇ ಕಂಪಿಸಿ ಬಿಗಿದುಕೊಂಡಿತು. ತುಟಿ ಚೈಡು ಕಚ್ಚಿತು. ಮೆಲ್ಲಿಗೆ ಅವಳನ್ನು ಎತ್ತಿ ಸೋಫಾದ ಮೇಲೆ ಮಲಗಿಸಿದ. ಅವಳು ಏನನ್ನೇ ಕಾಯುತ್ತ ಹಾಗೇ ಕಣ್ಣ ಮುಚ್ಚಿ ಮಲಗಿದ್ದಳು. ಅವಳ ಮೈ, ತುಟಿ, ಎಲ್ಲವೂ ಏನನ್ನೇ ಕಾಯುತ್ತಿದ್ದವು....ಮೂಲೆಯಲ್ಲಿ ತಂಬೂರಿ ಮಲಗಿತ್ತು. ಒಮ್ಮೆ ಅವಳನ್ನು, ಒಮ್ಮೆ ತಂಬೂರಿಯನ್ನು ದಿಟ್ಟಿಸಿದ ಮೂರ್ತಿ. ಎರಡೂ ಯಾವುದೋ ಮುಡಿಯುವ ಬೆರಳನ್ನು ಕಾಯುತ್ತ ಮಲಗಿದ್ದವು. ಎರಡನ್ನೂ ದಿಟ್ಟಿಸಿ ನೋಡಿ, ಬೆವರಿಡುತ್ತಿದ್ದ ಮುಖವನ್ನು ಒರಿಸಿಕೊಂಡು, ನಿಶ್ಚಯವಾಗಿ ಹಿಂದೆ ತಿರುಗಿ ನೋಡಿದೆ ಹೊರಟುಹೋದ ಮೂರ್ತಿ.

ಒಂದು ಗಳಿಗೆ, ಎರಡು ಗಳಿಗೆ, ತುಟಿ ಕಾದು ಬೇಸತ್ತಿತ್ತು. ಕಣ್ಣರೆಪ್ಪೆ 'ಇನ್ನು ನಾನು ಮುಚ್ಚಿ ಮಲಗಲಾರೆ' ಎಂದಿತು. ಕಣ್ಣರಳಿಸಿ ನೋಡಿದಳು. ಜೋಣೆಯಲ್ಲಿ ಯಾದೂ ಇಲ್ಲ!.....

ನೀಲಿಯ ಬಲ್ಪು ಕಟ್ಟು ಹೊಡಿಯಿತು.

‘ತನ್ನನ್ನ ಹಾಗೆ ಮಲಗಿಸಿ ಏಕೆ ಹೊರಟುಹೋದರು ? ಏನಾಯಿತು ? ಏನಾಯಿತು ?’ ರಾತ್ರಿ ಕಳೆಯಲಾಗದೆ ಕಳೆಯಿತು ; ಹಗಲಾಯಿತು ; ಮಧ್ಯಾಹ್ನವಾಯಿತು ; ಬಿಸಿಲು ಮಾಗಿತು. ಒಂದೇ ಪ್ರಶ್ನೆ : ‘ಹೀಗೇಕಾಯಿತು ? ಮನಸು ಆಸೆ, ನಿರಾಸೆ, ಸಂದೇಹ, ಬಯಕೆ, ಕಾತುರತೆಗಳ ಕೋಟಿ ಉಯ್ಯಾಲೆಯಲ್ಲಿ ತೊಗುತ್ತಿತ್ತು ; ಸೂರು ತೊಡಕುಗಳ ಬಿಡಿಸಲಾಗದ ಕಗ್ಗಿ ಒಟ್ಟಿನಲ್ಲಿ ಸಿಲುಕಿ ನರಳುತ್ತಿತ್ತು. ಅವರಿಗೆ ತನ್ನ ಮೇಲೆ ಬಯಕೆ ಇರಲಿಲ್ಲವೇ ? ಇದರೆ ಹಾಗೆ ಬಿಟ್ಟುಹೋದುದೇಕೆ ? ಸೋತ ಮನಸು ಸುಮ್ಮನೆ ಸಂದೇಹದ ಹಂಜಿಯನ್ನು ಹಂಜುತ್ತಿತ್ತು. ಮಾಗಿದ ಬಿಸಿಲು ಕೆಂಪಿನಿಂದ ಹಳದಿಯಾಗಿ, ಮಂಕು ಬಂಗಾರವಾಗಿ ಕತ್ತಲೆಗೆ ತಿರುಗಿತು.

‘ಈಗ ಬರುತ್ತಾರೆಯೇ, ಬರುತ್ತಾರೆಯೇ, ಬಂದವರೆ ನನ್ನನ್ನು ಎತ್ತಿತೆನ್ನು ತೋಳಲ್ಲಿ ಮಲಗಿಸಿಕೊಳ್ಳುತ್ತಾರೋ, ತಿರಸ್ತಾರವಾಗಿ ನೋಡುತ್ತಾರೋ ? ಭಿ ! ಅವರಿಗೆ ನನ್ನ ಮೇಲೆ ತಿರಸ್ತಾರವೇಕೆ ? ನಿನ್ನ ಆದದ್ದು ತುಂಬಾಹಾತ್ತಾಗಿ. ಆದ್ದರಿಂದ ಬಿಚ್ಚಿರಬಹುದು.....ಈಗ ಬರುತ್ತಾರೆ, ಈಗ ಬರುತ್ತಾರೆ’ ಎಂದು ಮನಸು ಸಮಾಧಾನ ಹೇಳಿಕೊಳ್ಳುತ್ತಿತ್ತು.

ಕತ್ತಲಾಯಿತು. ಯಾರೋ ಹೊರಗಡಿ ಗೇಟ್ಟು ತೆರೆದು. ಯಾರೋ ಮೆತ್ತಗೆ ಮೆಟ್ಟಲು ಹತ್ತುತ್ತಿದಾರೆ. ಹೊರಗಡಿ ಬಂದ ತಾಯಿಯನ್ನು ಏನೋ ಕೇಳಿದರು. ಏನೋ ಸರಿಯಾಗಿ ಕೇಳಿದು : ‘ಒಳಗೆ ಇದಾಕಿ.’ ಅವರೇ, ಅವರೇ..... ಅವಕ ಹೃದಯ ಅಧಿರವಾಯಿತು, ಕಟ್ಟು ಕಾತರಿಸಿತು. ಮೇ—‘ಎಂದೂ ಇಲ್ಲದೆ ಇವತ್ತೇಕೆ ಇಷ್ಟು ಮೆತ್ತಗೆ ಬರುತ್ತಿದಾರೆ. ದಿನದಂತೆಹೆಚ್ಚೆ ಸಪ್ಪಳವೇ ಆಗದು.’ ಕಾಲಸದ್ದು ಬಾಗಿಲ ಹೊರಗಡಿ ಕೇಳಿತು. ‘ಅವರೇ, ಅವರೇ, ಹೇಗಿದ್ದಾರೋ ಅವರು ?’ ಬೇಗ ಎದ್ದುಮೋಗಿ ಆಸೆ, ಕನಸು, ಬಯಕೆ ತುಂಬಿದ ಹೃದಯದಿಂದ ಬಾಗಿಲು ತೆರೆದು ಕಟ್ಟಿರಿಸಿನೋಡಿದಳು.....

ಸೋಡಿದಳು.....ಸೋಡಿದಳು.

ಅವರಲ್ಲ....ಅವರ ಮನೆ ಹುಡುಗ !

‘ಇವತ್ತು ಬರಲಿಕ್ಕಾಗಲಿಲ್ಲವಂತೆ. ನಿಮಗೇ ಈ ಚೀಟಿ ಕೊಟ್ಟು ಬಾ ಎಂದರು’ ಎಂದು ಹೇಳಿ ಅವಳ ಕೈಲಿ ಚೀಟಿ ಕೊಟ್ಟು ಹುಡುಗ ಹೊರಟು ಹೋದ.

‘ಚೀಟಿ ತೆಗೆಯಲೇ, ಬೇಡನೆ? ಏನು ಬರೆದಿದಾರೋ, ನನ್ನನ್ನು ಒಪ್ಪಿ ಕರೆದಿರಬಹುದೇ? ಏನಾದೆ ಈ ಚೀಟಿಯಲ್ಲಿ?’

ಹತ್ತಾರು ಸಲ ತೂಗಿ ನೋಡಿ ಬಿಟ್ಟಿದಳು. ಆಸೆ ತುಂಬಿದ ಕಣ್ಣಿಗೆ ಅಕ್ಕರವೇ ಕಾಣಿಸದು!

ನಡುಗುವ ಕೈ, ಕುಣಿಯುವ ಎದೆಯಿಂದ ಕಾಗದ ಬಿಟ್ಟಿ ನೋಡಿದಳು. ಅದರಲ್ಲಿದ್ದು ಮೂರೇ ಸಾಲು.

“ಕ್ಕುಮಿಸಬೇಕು. ನನ್ನ ಭಾನನೆಯನ್ನು ನೀವು ತಪ್ಪಿ ತಿಳಿದುಕೊಂಡಿರಿ. ನನಗೆ ಜೀಕಾದುದು ನಿಮ್ಮ ಮೈಯಲ್ಲ, ನಿಮ್ಮಲ್ಲಿಯ ಕಲೆ. ನಿಮಗೆ ನಾನು ಬೇಕಾಯಿತು. ಇನ್ನು ಬರಲಾರೆ.”

ಅವಳ ಕಾಲು ಕುಸಿಯಿತು. ಎದೆ ಇಡಕ್ಕಿದ್ದಹಾಗೇ ಬರಿದಾಗಿ, ಭಾರ ವಾಯಿತು. ಕಣ್ಣು ಸೋತು ಮುಚ್ಚಿತು.

ಹೊರಗಡಿ ತಾಯಿ ಕೇಳಿದರು: “ಇವತ್ತು ಮೇಸ್ಟು ರು ಏಕೆ ಬರಲಿಲ್ಲವೇ ಉತ್ತಾ?”

ಚಾಟಿಯಿಂದ ಹೊಡಿದಹಾಗಾಯಿತು ಲತಾಗೆ ತಾಯಿಯ ಆ ಪ್ರಶ್ನೆ ಕೇಳಿ. ಏನೂ ಉತ್ತರ ಕೊಡಲಿಲ್ಲ. ಕಣ್ಣು ಕಂಬನಿ ತುಂಬಿತು.

ಮಾತಾಡದೆ ಸೋಫಾದ ಮೆತ್ತೆಯಲ್ಲಿ ನುಖಿ ಮುಚ್ಚಿದಳು.

ಗೆಲುವಿನ ಸೋಲು

ರಂಜನ ಮೇಲ್ಮೈಯ ಮೇಲೆ ಗೆರೆಯಾಗಿ ಕತ್ತರಿಸಿದ ವಿಾಸೀಯನ್ನು
ನಿರ್ವಿಯಿಂದ ಸೆವರಿಕೊಂಡ. ಅಂತೊ ಅವನು ನಾಲ್ಕುರು ತಿಂಗಳು
ಮುಸೆದು ನಾಡಿದ ತಂತ್ರ ಸಫಲವಾಗುವ ಸೂಚನೆ ಕಂಡಿತ್ತು. ಅವನಿ
ಗೊಂದು ಹೆನ್ನೆಯಿತ್ತು. ಮಟ್ಟಸವಾದ ಎತ್ತರ, ಬಲವಾಗಿ ಹುರಿಗೊಂಡ
ಕೈಕಾಲು, ಹರವಾದ ಎದೆ, ಗಂಡುತನದ ಲಕ್ಷಣಕ್ಕೆ ಅಳತೆಯಾಗಿ ಕೆತ್ತಿದ
ನುಖಿ, ಗುಂಗುರು ಕೂದಲು, ಫೆರ್ನಾನಿ, ಸುವಾರ್ಳಾ ಹಾಕಿ, ತಲೆಗೆ ಗಾಂಧಿ
ಟೊಪಿಯಿಟ್ಟು, ಕುಡಿಗಳ್ಳಿ ನಲ್ಲಿ ಕಿರುನಗೆ ಮಿನುಗಿಸುತ್ತಾ ನಿಂತರೆ ಕಾಢೀವಾರಿ
ಕಾಮ, ಅಬು ಬೆಟ್ಟದಿಂದೆ ಇಳಿದು ಬಂದ ಹಾಗೇ ಕಾಣಿಸುತ್ತಿದ್ದ. ಇದರ
ಜೊತೆಗೆ ಹತ್ತಾರು ಒಟ್ಟಿ ಕಥಿ ಬರೆದು ಹೆಸರುವಾಸಿಯಾಗಿದ್ದ. ನಾತಿನಲ್ಲಿ
ತುಂಬಾ ಸರಸಿ. ಇಂಥ ತನಗೆ ಸೋಲದ ಹೆಣ್ಣು ಯಾರೂ ಇಲ್ಲ ಎಂಬ
ಹೆನ್ನೆ ಅವನಿಗಿತ್ತು. ಇದಕ್ಕೆ ಸರಿಯಾಗಿ ನಾಲ್ಕುರು ಜನ ಮುಡುಗಿಯರ
ಕೃಷಾಕರ್ಣಕ್ಕೆ ಬಿದ್ದು, ಪ್ರಣಯ ಪ್ರಸಾದ ದೊರಕಿ, ಈ ಹೆನ್ನೆಗೆ ಕೋಡು
ಮೂಡಿತ್ತು.

ಇವನ ಕೆಣ್ಣು ಕಾವಾಕ್ಕಮ್ಮನ ಮೇಲೆ ಬಿತ್ತು. ಕಾವಾಕ್ಕಮ್ಮನು
ವಿವಾಹಿತಿ. ವಿದ್ಯಾವತಿ. ಹೊಸಕಾಲದಾಕೆಯಾದುದರಿಂದ ಪರಿಚಯದವ
ಶೆಲ್ಲಿ ಸಲಿಗೆ ಹೆಚ್ಚು. ಆಕೆಯ ಗಂಡನಿಗೆ ಸೆಕ್ರೆಟೀರಿಯಟ್ಟೆನಲ್ಲಿ ದೊಡ್ಡ
ಕೆಲಸ. ಕೃತುಂಬ ಸಂಬಳ ಬರುತ್ತಿತ್ತು. ಮೇಲುಕ್ಕೆತ್ತಿಯೂ ಚಿನ್ನಾಗಿತ್ತು.
ಅವನೂ ಹೊಸ ಕಾಲದವನು. ಕೆಹಿಡಿದವರು ಪರಹೊಂದಿಗೆ ನಾತಾಡಿದರೇ

ಕೆಟ್ಟುಹೋದಾಕೆಂದು ಹೇದು ರುವ ಸಂಪ್ರದಾಯ ಶರಣನಲ್ಲ. ಹೇಣ್ಣು ಅಂತೆಗೆ ಪುರ ಕುಸುಮವಾಗಿರಬೇಕೆಂಬ ಸ್ವಾರ್ಥಸಂಪ್ರದಾಯದವನಲ್ಲ. ಅವೆ ನಿಗೂ ಕಲೆ, ಕಲಾವಿದರಲ್ಲಿ ಅಭಿವೃದ್ಧಿ, ಆಸಕ್ತಿಗಳಿತ್ತು. ಹೀಗೆ— ಗಂಡನ ಆದಾಯ ಕಾಮಾಕ್ಷಮ್ಯನ ಅಭಿರುಚಿಗೆ ಅನುವಾಗಿತ್ತಾಗಿ ಅವರ ಮನೆ ಸಣ್ಣ ದೊಂದು ಕಲಾಲಯ. ಉರಿನ ಕಲಾವಿದರಿಗೆಲ್ಲಾ ಅವರ ಮನೆಯಲ್ಲಿ ಕಾಷಿ, ತಿಂಡಿ ಉವಚಾರ ನಡೆಯುತ್ತಿತ್ತು. ಒಂದೆರಡು ಸಲ ಮನೆಗೆ ಹೋಗಿಬಂದವೇಲೆ, ಹೊಸಬರಿಗೂ ಸ್ವಂತ ಮನೆಯಾಗುತ್ತಿತ್ತು ಕಾಮಾಕ್ಷಮ್ಯನವರ ಮನೆ. ಆಕೆಯ ಗಂಡ ಉರ ಕಲಾವಿದರಿಲ್ಲಾ ತನ್ನ ಪತ್ರಿಯ ಅಭಿರುಚಿ, ತನ್ನ ಕಲಾಪ್ರೇಮ ಹೋಗಳುವುದನ್ನು ಕಂಡು ಸ್ವರ್ಗಕ್ಕೆ ಮೂರು ಬೆಟ್ಟು ಉಳಿದವನಂತೆ ಸಂತೋಷಪಡುತ್ತಿದ್ದ.

ಒಮ್ಮೆ ಹೀಗೇ ನಿರಂಜನನಿಗೂ ಅವರ ಮನೆಯಿಂದ ಆಹ್ವಾನ ಬಂತು, ಪರಿಚಯದವರೊಬ್ಬರು ಅವನ ಕಥೆಗಾರಿಕೆಯನ್ನು ಹೋಗಳಿದ್ದರೆ ಫಲವಾಗಿ. ನಿರಂಜನ ಎದೆಯುಬ್ಬಿ ಸಿಕೊಂಡು ಹೋದ.

ಆ ಕಾಮಾಕ್ಷಮ್ಯನ ಗಂಡ ತಿಕ್ಕಿಕೆವಾಗಿ ಯಾರೋ ಮೇಲಧಿಕಾರಿಗಳ ಜೊತೆಯಲ್ಲಿ ಪ್ರವಾಸ ಹೋಗಿದ್ದು ದರಿಂದ ಆತಿಧ್ವನನ್ನು ಕಾಮಾಕ್ಷಮ್ಯನವರೇ ವಾಡಿದರು. ನಿರಂಜನ ನೋಡಿದ. ಕೂತ ಕೋಣೆಯಲ್ಲಿ ಗೋಡೆಯ ಮೇಲೆ ಒಂದೆರಡು ಉತ್ತಮ ತೈಲ ಚಿತ್ತ. ಮೂಲೆಯಲ್ಲಿ ಕಂಬಿನ ನಟರಾಜ. ಹೂವಿಟ್ಟು ಕುಂಡ. ಮೊಫಲರ ಕಾಲದ ಕೆತ್ತನೆಯ ಹಿತ್ತಾಳಿಯ ಪಾತ್ರಿ. ಬೀಣಾ, ಜವಾನಾ, ಪರ್ಸಿಯಾ ದೇಶಗಳ ಉತ್ತಮ ಕಲಾವಸ್ತುಗಳು ಗಾಜನ ಬೀರುವಿನಲ್ಲಿ, ಇಷ್ಟಿದ್ದರೂ ಕೋಣ ಉಗ್ರಾಳದಹಾಗಿರಲಿಲ್ಲ; ಅವನ್ನು ಹೋಂದಿಸಿಟ್ಟಿ ಜಾಣ್ಣ ಅಂಥದು. ಇವನ್ನು ನೋಡಿ ಸವಿಯುವುದರಲ್ಲೇ ಮಗ್ನಾದ ನಿರಂಜನನಿಗೆ ಕಾಮಾಕ್ಷಮ್ಯ ಕೋಣೆಯೋಳಿಗೆ ಬಂದುದು ಗೊತ್ತಾಗಲಿಲ್ಲ; ಸದ್ಗಾಗದಂಥ ರತ್ನಗಂಬಳ ನೇಲಕ್ಕೆ. ಅವರೇ ಸ್ವಲ್ಪ ಸ್ವದ್ವ ಮಾಡಿದರು. ನಿರಂಜನ ತಿರುಗಿ ನೋಡಿದ. ಓ! ಎಂಥ ರೂಪ!! ಸುತ್ತಲಿದ್ದ ಸುಂದರ ಕಲಾವಸ್ತುಗಳಿಗೆ ಮೆರುಗು ಕೊಡುವಂಥ ರೂಪ, ಆಕೆಯದ್ದು ಕಾಮಾಕ್ಷಮ್ಯ ರೂಪವಂತೆ ಎಂದು ಕೇಳಿದ್ದ ನಿರಂಜನನಿಗೆ, ತನ್ನ ಕಣ್ಣನ್ನು ನಂಬುವುದೇ ಅಸಾಧ್ಯವಾಯಿತು. ಆಕೆಯ ರೂಪ ಬಂಗಾರದ ಬಣ್ಣದಲ್ಲ,

ಪ್ರವಾಣಬದ್ಧವಾಗಿ ಬೆಳೆದ ನೈಯಿಸದು. ಶ್ಯಾಮಲವಣವಾದರೂ, ಕಂಡೊಡನೆ ಮತ್ತೇರಿಸುವ ಮದ್ಯ ಪಾತ್ರ ಆಕೆಯ ರೂಪ, ಚಂಚಲ ಕೃಷ್ಣ ನೇತ್ರ. ನಕ್ಕರೆ ಗುಳಿಬಿಳುವ ತುಂಬುಗಿನ್ನೇ, ಚುಂಬನಕ್ಕಾಗಿಯೇ ಎಂಬಂತೆ ಮುಂದೆ ಚಾಚಿದ ಗಲ್ಲಿ. ಸ್ವರ್ದಿಂ ಹೂಡಿದಂತೆ ಉಬ್ಬಿದ ಎಡೆ – ಎಲ್ಲಕ್ಕೂ ಹೆಚ್ಚಾಗಿ, ಮೂರು ವರ್ಷ ಸಂಸಾರ ಮಾಡಿದ್ದರೂ, ಭೋಗದಿಂದ ಕಲುಷಿತವಾಗದೆ, ಹೊಸ ತನ ಉಳಿಸಿಕೊಂಡ ಮುಖಮುಸ್ತೆ. ಆ ಅವಾಯಕತೆ – ಗಂಡು ಸೋಲಲು ಇನ್ನೇನು ಬೇಕು; ನಿರಂಜನನೂ ಸೋತುಹೋದ.

ಕಂಡಕೂಡಲೇ ಆವಳನ್ನು ತನ್ನವಳನ್ನಾಗಿ ಮಾಡಿಕೊಳ್ಳಬೇಕೆಂದು ಕಾರ್ತಿಂಸತ್ತೊಡಗಿದ ನಿರಂಜನ. ವೊದಲದಿನದ ವರಿಚಯದ ವಾತಾಕಥೆಯಾಗಿ, ‘ಬಿಡುವಾದಾಗ ನಿಮ್ಮ ಕಥೆ ತೋರಿಸಿ’ ಎಂದರು ಕಾಮಾಕ್ಷಮ್ಮೆ. ನಿರಂಜನ ‘ಆಗಲಿ, ಕಳಿಸತ್ತೇನೆ’ ಎಂದ, ‘ಕಳಿಸಬೇಡಿ. ನೀವೇ ತಂದು ಓದಿ. ಕಥೆಗಾರರೇ ಓದಿದರೆ ಕಥೆಯ ಸವಿ’ ಎಂದಳು. ಮುಲಗುವವನಿಗೆ ಹಾಸಿಗೆ ಹಾಸಿಕೊಟ್ಟಿಹಾಗಾಯಿತು. ಆಕೆಯ ನೂತ್ರಣ ಎಷ್ಟು ಮೃದು! ಆ ಮೃದುತ್ವದಲ್ಲಿ ಎಂಥ ಒತ್ತಾಯ. ‘ಆಗಲಿ’ ಎಂದ ನಿರಂಜನ. ಅಂತೊ ಅವರ ಮನಿಗೆ ಮತ್ತಿ ಹೋಗುವುದಕ್ಕೆ ಹಾದಿಯಾಯಿತಲ್ಲಾ ಎಂದು ಸಮಾಧಾನವಾಯಿತ್ತು. ಒಮ್ಮೆ ಆಕೆಯ ಕಣ್ಣ ನಲ್ಲಿ ತನ್ನ ರೂಪ ಬಂಬಿಸುವಹಾಗೆ, ನಿಂತು ನಮಸ್ಕಾರವಾಡಿ ಹೊರಬಂದ.

ಅಂದಿನಿಂದ ನಿರಂಜನನ ಬೇಟಿ ಆರಂಭವಾಯಿತು. ಹೊಸ ಕಥೆ ಬರೆದ ಕೂಡಲೇ ಪ್ರಥಮ ವಾಚನ ಆಕೆಯ ಇದಿರು. ಅವರ ಮನಿಗೆ ಹೋಗುವಾಗ ಇನ್ನಿಲ್ಲಿದಷ್ಟು ಹುಣಾರಾಗಿ ಬಟ್ಟಿ ಆರಿಸಿ ಹಾಕಿಕೊಂಡು ಕ್ರಾಪು ತೀಡಿಕೊಂಡು ಹೋಗುತ್ತಿದ್ದ. ಹೋಗಿಬರುವುದು ಹೆಚ್ಚಾದಹಾಗೆ ಅವನ ದಾಹ ಹೆಚ್ಚಾಯಿತೇ ಆಗಲಿ, ಪರಿಚಯದಿಂದ, ಬಳಕೆಯಿಂದ ಬಾಡಲ್ಪು. ಇವನು ಕಥೆ ಓದುವಾಗ ಅರಳುವ ಆಕೆಯ ಕಣ್ಣ, ಸೋಫಾಕ್ಕೆ ಬರಗಿ ಕೂತುದರಿಂದ ಮೇಲೆದ್ದು ಏರಿಳಿದ ಎದೆ, ಶಿಟಕಿ ತುಂಬಿದ ಕೋಣೆಯಲ್ಲಿ ಗಾಳಿ ಬೀಸಿದಾಗ, ಗಾಳಿಯ ಸ್ವರ್ಶಕ್ಕೆ ಜೀವ ಬಂದಂತೆ ಸುಳವ ಕುರುಳು. ಒಂದೊಂದೂ ಅವನ ದಾಹಕ್ಕೆ ಅಗ್ನಿ ಸ್ವರ್ಶ ಮಾಡಿಸುತ್ತಿದ್ದವು.

ಅರಳದ ತುಟಿಯನ್ನೊಮ್ಮೆ ಒತ್ತುಬಹುದಾದರೆ ತುಂಬಿದ ಎದೆಯನ್ನೊಮ್ಮೆ ತಬ್ಬಬಹುದಾದರೆ.....ಎಂದು ಬಯಸುತ್ತಿತ್ತು ಅವನ ಮನಸು. ಆದರೆ ಹೇಣೆನ ಬೇಟೆಯಲ್ಲಿ ನಿರಂಜನ ಒಂದು ನೀತಿ ಅನುಸರಿಸುತ್ತಿದ್ದ. ಹೇಣೆನ್ನು ಗೆಲ್ಲಲು ಗಂಡು ಸೋತರೂ ಸೋಲದಂತೆ ನಿರ್ಬಕ್ಷವಾಗಿರಬೇಕು ಎಂಬುದು ಅವನ ಬೇಟೆಯ ವಿಧಿ. ಅದನ್ನೇ ಇಲ್ಲಾ ಅನುಸರಿಸುತ್ತಿದ್ದ; ಬಯಕೆ ಹೆಚ್ಚಿದ ಹಾಗೆ ಇವನ ಬಿಗುವಾನವೂ ಹೆಚ್ಚಾಗುತ್ತಿತ್ತು. ಅವನ ಸ್ವೀಹದ ಕಾವು, ಎದೆಯಲ್ಲಿ ಉರಿಯತ್ತಿದ್ದ ಪ್ರಣಯದ ಉರಿ ಕಾವಾಕ್ಷಮ್ಮೆನಿಗೂ ತಗುಲುತ್ತಿದ್ದ ಹಾಗಿತ್ತು, ಆಕೆ ದಿನ ಕಳಿದಂತೆ ಇವನಲ್ಲಿ ಹೆಚ್ಚಿಸುತ್ತಿದ್ದ ಸಲಿಗೆಯನ್ನು ನೋಡಿದರೆ. ಆಗಾಗ ಮೈ ಸ್ವರ್ಥವಾಗುತ್ತಿತ್ತು: ಇವನ ಮೈ ತಗುಲಿದೊಡನೆ ಹಾವು ತಗುಲಿದಂತೆ ಆಕೆಯ ಮೈ ಮುದುರುತ್ತಿತ್ತು; ಆಕೆಯ ಸ್ವರ್ಥವಾದಂತೆ ಇವನ ನರ ಬಿರುಸಾಗುತ್ತಿತ್ತು. ಆಗಾಗ ಏನೋ ಒಂದು ಮಾದಕವಾದ ಮುಗುಳು ನಗೆ ಆಕೆಯ ತುಟಿಯ ಮೇಲೆ ಮೋಗಾಗಿ ಅರಳುತ್ತಿತ್ತು. ತುಟಿಯಿಂದ ಸೂಸಿ ಬರುವ ಆ ನಗೆಯನ್ನು ತನ್ನ ತುಟಿಯಿಂದ ಹೀರಬೇಕು ಎನಿಸುತ್ತಿತ್ತು ನಿರಂಜನನಿಗೆ. ಆದರೆ ಕಾಣದವನ ಹಾಗೆ ಬಿಗಿದುಕೊಂಡು ಕೂಡುತ್ತಿದ್ದ.

ಒಮ್ಮೊಮ್ಮೆ ಕಾವಾಕ್ಷಮ್ಮೆ ಬೇರೇನೂ ಭಾವಪಿಲ್ಲದವರ ಹಾಗೆ ಇವನ ಶಲಂಕಾರದ ವಿಚಾರ ಮಾತಾಡಿ ಉತ್ತಮಗೊಳಿಸಲು ಸಲಹೆ ಕೊಡುತ್ತಿದ್ದಳು. ತನ್ನ ಕೆಲಸಕ್ಕೆ ಇವನ ಸಲಹೆ ತೆಗೆದುಕೊಳ್ಳುತ್ತಿದ್ದಳು. ಇವನು ಹೇಳಿದ್ದ ರಲ್ಲಿಲ್ಲಾ ಆಸಕ್ತಿ ತೋರುತ್ತಿದ್ದಳು. ಹೀಗಾದಾಗಲ್ಲಿಲ್ಲಾ ನಿರಂಜನನಿಗೆ ಒಳಗೇ ಸಂತೋಷ, ಮಿಕ ಬಲಿಗೆ ಬೇಳುತ್ತಿದೆ ಎಂದು. ಆದರೂ ನಿರಾಸಕ್ತಿಯ ಸೋಗು ಧರಿಸುತ್ತಿದ್ದ.

ಒಂದು ದಿನ ನಿರಂಜನ ಹೊಸದಾಗಿ ಬರೆದ ಶೃಂಗಾರ ರಸಪೂರಿತ ವಾದ ಕಥೆಯೊಂದನ್ನು ಆಕೆಯ ಮುಂದೆ ಓದಿ ಹೇಳುತ್ತಿದ್ದ. ಅವನ ನಷ್ಟನೀಯ ರಸಪೂರಿತ ವೇಗಕ್ಕೆ ಕಾವಾಕ್ಷಮ್ಮೆ ಮೋಡಿಯಾದವರ ಹಾಗಾಗಿದ್ದಳು. ಕಥೆ ಮುಗಿಯುತ್ತ ಬಂತು. ‘ಓ! ಎಷ್ಟು ಚೆನ್ನ’ ಎಂದೆಳು. ‘ಯಾವುದು?’ ಎಂದ ನಿರಂಜನ ಅರ್ಥಕಾಗದವನ ಹಾಗೆ. ಎತ್ತ ಕಡೆಯೋ ನೋಡುತ್ತಾ ಕಾವಾಕ್ಷಮ್ಮೆ ‘ನಾವೂ ಹಾಗಿದ್ದರೆ’ ಎಂದು ಹೇಳಿ ತಟಕ್ಕನೆ

ತಿರುಗಿ ನಿರಂಜನನ ಮುಖ ದಿಪ್ಪಿಸಿದ್ದು. ಆ ನೋಟದಲ್ಲಿದ್ದ ಆಹ್ವಾನದಿದಿರು, ಕರೆಗಿ ನೀರಾಗಿ ಹೋದ ನಿರಂಜನ. ಅವನ ಹತೋಟಿಗೆ ವಿಳಾರಿ, ಅವನ ಕೈಯ ಕೈಯನ್ನು ಹಿಡಿದಿತ್ತು. ಬಲವಾಗಿ ಹಿಡಿದರೂ, ಇನ್ನೊಮ್ಮೆ ಬಲವಾಗಿ ಬಿಗಿಯಚೆಂಬ ಬರುಕೆ ಅವನ ಚಿರಳಿಗಳಿಗೆ. ಒಂದು ಗಳಿಗೆ, ಒಂದು ಮರುನೋಟ; ಒಬ್ಬರ ತೋಳು ಇನ್ನೊಬ್ಬರ ಎದೆಯನ್ನು ಬಿಗಿದಿತ್ತ.....

ಅಂದಿನಿಂದ ಕಾವಾಕ್ಷಮ್ಮೆ ನಿರಂಜನನಾಕೆಯಾದ್ದು. ಜೀರಾರಿಗೂ ಸೋಲದ ನಾನು ನಿನಗೆ ಮಾತ್ರ ಸೋತೆ ಎಂಬ ಹಾಗಿರುತ್ತಿತ್ತು ಆಕೆ ಅವನೋಂದಿಗೆ ನಡೆದುಕೊಳ್ಳುತ್ತಿದ್ದ ರೀತಿ. ಮೊದಲೇ ಸರ್ವ ಸ್ತ್ರೀ ಮನೋ ಮನ್ಯಧ ತಾನು ಎಂದುಕೊಂಡ ನಿರಂಜನನಿಗೆ ಇದರಿಂದ ಉಂಡು ಹಿಡಿಸದಮ್ಮು ಹೆಮ್ಮೆಯಾಗಿತ್ತು. ಏನೋ ತಾನು ಆಕೆಗೆ ದೊಡ್ಡ ಉಪಕಾರ ಮಾಡುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದು. ಆಕೆಯೂ ಅದನ್ನು ಹಾಗೇ ಸ್ವೀಕರಿಸುತ್ತಿದ್ದಳು. ಅವಳನ್ನು ಗೆದ್ದ ಬಗೆಯನ್ನು ಸೆನ್ನೆಸಿಕೊಂಡು ನಿರಂಜನ ಶಿವಿಯಿಂದ ಗೆರೆಯಾಗಿ ಕತ್ತಲಿಸಿದ್ದ ನಿಂಬೆಯನ್ನು ಸವರಿಕೊಳ್ಳುತ್ತಿದ್ದು.

೭

ಹೀಗೇ ಒಂದೆರಡು ತಿಂಗಳು ಅವರ ವ್ಯವಹಾರ ನಡೆಯಿತು. ಅಷ್ಟರಲ್ಲಿ ಉರಿಗೊಬ್ಬ ದೊಡ್ಡ ಸಂಗೀತಗಾರರು ಬಂದರು. ಒಂದೆರಡು ಕಳ್ಳೇರಿಯಾಗಿ, ಉರಲ್ಲಿ ನಾಲ್ಕು ಜನರ ಬಾಯಲ್ಲಿ ಆತನ ಹೆಸರು ಆಡುವ ಹಾಗಾದಕೂಡಲೇ, ಕಾವಾಕ್ಷಮ್ಮೆನ ಮನೆಯಿಂದ ಅವನಿಗೂ ಆಹ್ವಾನ ಬಂತು. ಅವನೂ ಆಗಾಗ ಹೋಗಿ ಬರ ತೋಡಿದ; ಸಲಿಗಿಯೂ ಹೆಚ್ಚಿತು. ಮೊದಮೊದಲು ಅಸಡ್ಡಿಯಾಗಿದ್ದ ನಿರಂಜನನಿಗೂ, ದಿನಗಳಿದ ಹಾಗೆ, ಆನೊಯೆ ಬರಲಾರಂಭಿಸಿತು. ಸ್ವಲ್ಪ ದಿನ ಕಳಿದಮೇಲೇ ಕಾವಾಕ್ಷಮ್ಮೆ ಕೈ ಜಾರಿದಳೇನೋ ಎಂಬ ಅನು ವಾನ ಹುಟ್ಟಿತು. ಅನುಮಾನವಾದಕೂಡಲೇ ನಿರಂಜನ ತನ್ನನ್ನೂ ಸೀಕಲು. ಕಡ್ಡಿಯ ಹಾಗಿದ್ದ ಸಂಗೀತಗಾರನನ್ನು ಹೋಲಿಸಿ ಸೋಡಿಕೊಂಡ. ‘ಭೇ! ಎಲ್ಲಾದರೂ ಉಂಟಿ?’ ಎಂದಿತು ಕನ್ನಡಿ. ಆದರೂ ಅವನಿಗೆ ತೃಪ್ತಿಯಾಗಲಿಲ್ಲ. ಒಂದೆರಡು ಸಲ ಕಾವಾಕ್ಷಮ್ಮೆನ ಇಡುರನಲ್ಲೇ ಸಂಗೀತಗಾರನನ್ನು ಹೀಯಾಳಿಸಿ ವಾತಾಡಿ ಮುಖ ಮುರಿದ. ಆದರೂ ಸಲಿಗೆ ಸಜಲುವ ಹಾಗೆ

ಕಾಣಲಿಲ್ಲ. ಅನುವಾನ ಆರೋಚನೆಗಿಟ್ಟುಕೊಂಡಿತು. ತಮ್ಮಿಬ್ಬರ ಸ್ವೇಹಕ್ಕೆ ಮೂಲವಾಗಿ ಬಂದ ಈ ಹಾವಿನ ಮರಿಯನ್ನು ಹೇಗೆ ಮರಿಯವುದು ಎಂದು ಯೋಜಿಸಲಾರಂಭಿಸಿದ. ಸಂಗೀತಗಾರನ ಮೇಲೆ ಸಿಕ್ಕಿತ್ತು. ಆದರೆ ಅವನಿಗಿಂತ ಹೆಚ್ಚು ಕಾವಾಕ್ಷಮ್ಮನ ಮೇಲೆ. ತನ್ನಂಥವನ ಪ್ರಣಯ ಪ್ರಸಾದ ಪಡೆದ ಹೆಚ್ಚು, ಆ ಸೀಕಲು ಕಡ್ಡಿಯ ಸ್ವೇಮಕ್ಕೆ ಕೈ ಚಾಚುತ್ತಿದಾಳಿಲ್ಲ ಎಂತ. ಕದೆಗೆ ಅವಳಿಗೆ ಬುದ್ಧಿ ಕಲಿಸಬೇಕು ಎಂದು ನಿಶ್ಚಯವಾಡಿಕೊಂಡ. “ಆಕೆಗೆ ಸಂಗೀತಗಾರನ ಮಧುರಕಂಠದಿಂದಾಗಿ ಕ್ಷಣಿಕ ಮೋಹ ಹುಟ್ಟಿತು. ನಾನು ಕೈ ತಪ್ಪುವ ಭೀತಿ ಬಂದರೆ ಆ ಭಾರ್ಯಾಂತಿ ತಾನೆ ತೊಲಗುತ್ತದೆ” ಎಂದುಕೊಂಡು ಕನ್ನಡಿಯಲ್ಲಿ ಮುಖ ಸೋಡಿಕೊಂಡ. ಕನ್ನಡ ಹಾಗೇ ಸರಿ ಎಂದಿತು. ಹಾಗೂ, ಹೀಗೂ, ಹಿಗ್ಗಾ ಮುಗ್ಗಾ ಯೋಜನೆ ವಾಡಿ ಅದೇ ನಿರ್ಧಾರಕ್ಕೇ ಬಂದ.

ಒಂದು ದಿನ ಆಕೆಯ ಮನೆಗೆ ಹೋದಾಗ ಕಾವಾಕ್ಷಮ್ಮ ಸಂಗೀತ ಗಾರನ ಹತ್ತಿರವಿದ್ದುದನ್ನು ಕಂಡು ಕೋವದಲ್ಲಿ ಅಲ್ಲೇ ಒಂದು ಕಾಗದ ಬರೆದು ಆಕೆಯ ಕೈಗಿಟ್ಟು ಬಂದ. “ನಿನ್ನನ್ನು ನಾನು ಬಯಸಲಿಲ್ಲ. ಆದರೂ ನಿನ್ನ ದಾಹಕ್ಕಾಗಿ ಮನಕೊಟ್ಟಿ. ಆದರೆ ಈಗೀಗ ನಿನ್ನ ಸ್ತ್ರಭಾವ ಬದಲಾಯಿಸುತ್ತಿದೆ. ನೀನಿನ್ನ ಆ ಸಂಗೀತಗಾರನನ್ನು ಓಡಿಸದಿದ್ದರೆ ಇದೇ ನಮ್ಮಿಬ್ಬರ ಸ್ವೇಹಕ್ಕೆ ಕೊನೆ.”

ಕಾಗದವನ್ನೋದಿಕೊಂಡು ಆಕೆಯ ಮುಖ ಬೆಳ್ಳಾಯಿತು. ಹುಬ್ಬ ಕೂಡಿತು. ತುಟಿ ದೆಹು ಕಚ್ಚಿತು.

ಯುದ್ಧದಲ್ಲಿ ಗೆದ್ದವನ ಹಾಗೆ ನಿರಂಜನ ಎದೆ ಉಬ್ಬಿಸಿಕೊಂಡು ಬಂದ. ಕಾಗದ ಬರೆದುಕೊಟ್ಟು ಬಂದು ಎರಡು ದಿನವಾಯಿತು, ಮೂರು ದಿನ ವಾಯಿತು. ಇವನು ಅವರ ಮನೆ ಕಡೆ ಸುಳಿಯಲಿಲ್ಲ; ಅವರ ಮನೆಯಿಂದಲೂ ಇವನಿಗೆ ಕರೆ ಬರಲಿಲ್ಲ. ನಿರಂಜನ, ಕಾವಾಕ್ಷಮ್ಮ ಸೋತು ಬಂದರೆ ಆಕೆಗೆ ಹೇಗೆ ಬುದ್ಧಿ ಕಲಿಸಬೇಕೆಂದು ಸಾವಿರ ಯೋಜನೆ ಕಟ್ಟಿತ್ತದ್ದ. ಹೋಗಬಾರದು, ಹೋದರೂ ವಾತಾಡಿಸಬಾರದು, ವಾತಾಡಿಸಿದರೂ ಮನಸ್ಸಿನ ಮುಳ್ಳು ಚುಚ್ಚಬೇಕು. ಹೀಗೆ ಸಾವಿರ ಯೋಜನೆ ಹೋಸ ರೂಪ ಹಾಕಿ ಅವನ ಮನಸ್ಸಿನಿಂದ ‘ಹೂ’ ಎನಿಸಿಕೊಳ್ಳುತ್ತಿತ್ತು.

నాల్సైప్పుదు దిన కళేద మేలే ఒందు దిన మధ్యాహ్న అవర మనేయ ఆళు ఒందు కాగడ తందుకొట్టు చోఎద. అవన హృదయ ఒమ్మె గెలువిన మన్మస్తింద విజృంభిసితు.

ఆ ఉత్సాహదల్లి కాగదవన్ను తేగిము ఓదికొండ. కాగదదల్లి హెచ్చు ఏనూ ఇరలిల్ల. ఎరడే సాలినల్లి ముగిదిత్తు ఆ కాగద. ఆదక్కు తుది, బుడ, యారిగే, ఏను ఎన్న వుదేనూ ఇరలిల్ల. ఇద్దుదిష్టే :

‘నిమ్మ కాగద ఓదికొండి. మధ్యాహ్నద కడిగే, ఒందు చోగి.’

ఆ కాగదవన్నే ఇది అవన మనసిగే తుంబా నిరాతీయాయితు. ఇష్టేనే ఎందితు, ఏనేసో బయకేయన్న బయసి నిరీక్షించి అవన మనసు.

ఆదరూ మరుగళిగే ఆదే మనసే అవనిగే సమాధాన హేళితు : ‘భి! సిరుత్వాయిదపాచపచుంట? చెఱ్ఱు సిలఫజ్జెయాగి, తన్నేదేయ భాగగళన్నేల్లు కాగదదల్లి బరెదాళి? హృదయజ్ఞ భావవన్ను బరుదు వాతు బణి సలభవే? ముఖుతః కండు, తన్న పశ్చాత్తాప పరితాపవన్ను నిపేదిసికొళ్ళిలేందే ఈ ఆఘ్ాన. నిరాకరణాగబేడ’ ఎందు బుద్ధి హేళితు.

స్పెల్పి యోచిసిద మేలి అవనిగూ అదే సరి ఎనిసితు. అవళిగే పశ్చాత్తాపవాగదిద్దరే ఈ కాగద బరెయుత్తిద్దళే? ఈ ఆఘ్ాన కళసు త్తిద్దళే.... ఆదరూ ఈ నాల్సైప్పుదు దిన తడవాడిదళేకి? ఏకే? ఏను కారణవిరఱముదు ఈ నిధానక్కే? పాప! పశ్చాత్తాప దగే యాద అవళిగే ఘను బరెయబేకేందు కూడా తోచడి హోగిర బేటికు నిజ. కాగే ఇరబేకు ఎందుకొండు, ఏకో ఆకారణ వాగి సోఱుముఖ హారికొండిద్ద మనసిగే, గెలువు తుంబిద.

ಮಧ್ಯಾಹ್ನವಾಗುತ್ತಾ ಬಂದಹಾಗೆ ನಿರಂಜನನ ಹೃದಯದ ವೇಗವೂ ಹೇಚ್ಚಾಗುತ್ತಾ ಬಂತು. ಉಂಟ ಮುಗಿಸಿ ಗಡಿಯಾರವನ್ನೇ ನೋಡುತ್ತಾ ಕುಳತುಬಿಟ್ಟದ್ದು. ಅವನ ಹೃದಯ ಅನ್ವಯಭಾವದಾವೇಗದಲ್ಲಿ ವಿಹ್ವಲವಾದ ಹಾಗೆ, ಅವನ ಚಿತ್ತವೂ ಚಂಚಲವಾಗಿತ್ತು. ಕಲ್ಪನೆ ಹೆಚ್ಚು ಹುಚ್ಚಾಗಿ ಓಡುತ್ತಿತ್ತು.

ಅವನ ಬಹುಮುಖ ಕಲ್ಪನಾ ವಿಲಾಸದ ಕೇಂದ್ರ ಕಾವ್ಯಾಕ್ಷಮ್ಯ.

ನಾನು ಅವರ ಮನೆಗೆ ಹೋದಾಗ, ತನ್ನನ್ನ ನೋಡಲು ಆ ಸೋತ ಹೆಣ್ಣು ಹೇಗೆ ಬರಬಹುದು, ಆಕೆ ಬೇಡುವ ಕ್ಷಮಾ ಯಾಚನೆಯ ಧಾರ್ಡ ಹೇಗಿರೆಬಹುದು, ತನ್ನನ್ನ ತಬ್ಬಿಕೊಂಡು ಎದೆಯಲ್ಲಿ ಮುಖ ಮರಿಸಿಕೊಂಡು ‘ನನ್ನದು ತಪ್ಪಾಯಿತು ಕ್ಷಮಿಸಿ’ ಎನ್ನುತ್ತಾ ಲೀ ಅಥವಾ...., ಕ್ಷಮೆ ಬೇಡುವಾಗ ಅಪರಾಧ ಭಾರಕ್ಕೆ ಆಕೆಯ ತಲೆ ಹೇಗೆ ಬಾಗಬಹುದು, ಅಪರಾಧದ ಅರಿವಿನ ಕ್ಷಮಾಯಾಚನೆಯ ಆತ್ಮತೀಯಿಂದ ಕಣ್ಣ ಹೇಗೆ ಕಂಬನಿ ತುಂಬಬಹುದು.... ಹೀಗೇ ಮನಸಿನ ಕಣ್ಣದುರು, ಅಭಿಮಾನ ಮುರಿದು, ಕ್ಷಮೆ ಬೇಡಿ ನಿಂತ ದೀನ ಪ್ರಣಯಿನಿಯ ಕಲ್ಪನಾತೀತ ಚಿತ್ರವನ್ನು ಉಪಿಸಿಕೊಳ್ಳಲೇತ್ತಿ ಸುತ್ತಾ ಎದೆ ಉಬ್ಬಿಸಿದ. ಕೈಬೀರಳು ವಿಾಸೆಯ ಕುಡಿಯನ್ನು ಸವರಿತು.

ಈ ಯೋಚನೆ ಬರುತ್ತಲೂ, ತಾನು ಈ ಸರಿಸಿತ್ತಿಯಲ್ಲಿ ಹೇಗೆ ನಡೆದು ಕೊಳ್ಳಬೇಕೆಂಬುದನ್ನೂ ಯೋಚಿಸಿದ.

ಅವಳು ದೀನ ಸ್ವರದಲ್ಲಿ ಕ್ಷಮೆ ಯಾಚಿಸಿದಾಗ, ‘ಕ್ಷಮಿಸಿದೀನೆ’ ಎನ್ನುವುದಾದರೂ, ಮಾತು ಉಕ್ಕಿನ ಹಾಗೆ ಸೆಬಿದು ಬರಬೇಕು. ಸೋಲುವ ಸಮಯದಲ್ಲಿ ಬಿಗುವಾನದ ಬಿಗಿ ತಪ್ಪಬಾರದು. ಅವಳ ದುಭರದುಃಖಕ್ಕೆ ನಿಧಾನವಾಗಿ ಎದೆ ಕರಗಿದ ಹಾಗೆ ನಟಿಸಬೇಕು.

ಹೀಗೆ ತೆರೆಹೊಡೆದು, ತೆರೆಮರಳಿ ತೂಗುತ್ತಿತ್ತು ಅವನ ಯೋಚನಾ ಲಹರಿ. ಚಿತ್ತವಿರೇಪರ ಚೆಲ್ಲಾಟವಾಡುತ್ತಿರುವಾಗಲೇ, ಗೋಡೆಗೆ ನೇತುಹಾಕಿದ ಗಡಿಯಾರ ಮೂರು ಗಂಟೆ ಹೊಡೆಯಿತು.

ನಿಧಾನವಾಗಿ, ಲಕ್ಷ್ಯವಿಟ್ಟು ಉಡುಪು ಧರಿಸಿ, ಸಕಲಾಲಂಕಾರ ವಾಡಿ ಕೊಂಡು ಹೊರಟಿ ನಿರಂಜನ. ಅವನ ರೀತಿ ಮೊದಲ ಬಾರಿಗೆ ಹೆಂಡತಿಯನ್ನು ನೋಡಲು ಹೋಗುವನ ಹಾಗಿತ್ತು.

೬

ಅವರ ಮನ್ಯ ತಲುಪಿದಾಗ ಬಾಗಿಲಲ್ಲಿ ನಿಂತಿದ್ದ ಆಳು, ಅವನಿಗೆ ಸ್ವಾಗತ ನೀಡಿ, ಡ್ರಾಯಿಂಗ್ ರೂಂನಲ್ಲಿ ಕೂಡಿಸಿದ. ಕಾವಾಕ್ವಮ್ಮೆ ತಾನೇ ಬಂದು ಸ್ವಾಗತ ನೀಡದಿದ್ದು ದಕ್ಕಾಗಿ ಅವನಿಗೆ ಸ್ಪೈಲ್ ನಿರಾಶೆಯಾಯಿತು. ಆದು ಹೋಗಲಿ ಎಂದರೆ, ಅವನು ಒಳಗೆ ಬಂದು ಕುಳಿತು ಹತ್ತಾರು ನಿಮಿಷವಾದರೂ ಇನ್ನೂ ಅವನನ್ನು ನೋಡಲು ಕಾವಾಕ್ವಮ್ಮೆ ಬಂದಿರಲ್ಲ, ಅದಕ್ಕೂ ಅವನ ಮನಸು ಸವಾಧಾನ ಹೇಳಿತು. ಬಹುಶಃ ಹೇಗೆ ಅವನ ಕಣೆಗೆ ಬಿಡ್ಡರೆ, ಅವನನ್ನು ಬೇಗ ಬಲಿಸಿಕೊಳ್ಳಲು ಸಾಧ್ಯವಾದಿತು, ಕಂಡಾಗ ಹೇಗೆ ವಾತಾಡಿಸಬೇಕು ಎಂದು ಯೋಚಿಸುತ್ತಿರಬೇಕು ಎಂತ.

ನಿರಂಜನ ಹೇಗೆ ಯೋಚಿಸುತ್ತಿರುವಾಗಲೇ ಕಾವಾಕ್ವಮ್ಮೆ ಒಳಗೆ ಬಂದಳು. ಆಕೆ ಒಳಗೆ ಬಂದಳಿಂದು, ಆಕೆ ಬರುವ ಮೋದಲೇ, ಆಕೆ ಹಾರೆಕೊಂಡ ನವಿರಾದ ಪರಿಮಳ ಗಾಳಿಯಲ್ಲಿ ತೇಲಿಬಂದು ಹೇಳಿತು. ಕೋಟೆಯೋಳಗೆ ಬರುತ್ತಿದ್ದ ಆಕೆಯನ್ನು ನಿರಂಜನ ದಿಟ್ಟಿಸಿ ನೋಡಿದ.

ಅವನು ಮನಸಿನಲ್ಲಿ ಉಹಿಸಿಕೊಂಡಂತೆ ಇರಲಿಲ್ಲ ಆಕೆ. ಆಕೆಯ ಮುಖ ಕಂಬನಿಯ ಕರೆಗಟ್ಟಿರಲ್ಲ, ಕೂದಲು ಧೂಳಿದೂಸರಿತವಾಗಿರಲಿಲ್ಲ—ಕಣ್ಣಲ್ಲಿ ಆತ್ಮತೀಯ ಕಂಬನಿ ಇರಲಿಲ್ಲ—ಆ ಲಕ್ಷಣಗಳೇ ಇರಲಿಲ್ಲ ಆಕೆಯಲ್ಲಿ—ಕಣ್ಣಿಬಿಟ್ಟು ನೋಡಿದರೆ, ಕೆಣಿಕೆ ಬೇಟಿಗಾರನ ನೇಲೆ ಹಾರ ಬೀಳುತ್ತು ಶಾದ ಹುಲಿಯಂತಿದ್ದಳು.

ಕೋಟೆಯೋಳಗೆ ಬಂದ ಆಕೆ, ಎಂದಿನಂತೆ ನೇರವಾಗಿ ಇವನ ಪಕ್ಕದಲ್ಲಿ ಮೈಗೆ ಮೈ ಒರಗಿಸಿ ಕೂಡಲಿಲ್ಲ. ಇವನ ಇದಿರುಗಡೆಯ ಸೋಫಾದಲ್ಲಿ ಕೊತುಕೊಂಡಳು. ಇವನನ್ನು ನೋಡಿ ಕಣ್ಣೀರು ಹಂಪುದಿರಲಿ, ಪರಿ ಜಯದ ಕೆರುನಗೆ ಕೂಡಾ ಆಕೆಯ ತುಟಿಯಿಂದ ತುಳುಕಲಿಲ್ಲ.

ಅದೇನೂ ಅಂಥ ಮಹತ್ವದ ವಿಷಯವಲ್ಲವಾದರೂ, ನಿರಂಜನನಿಗೆ ಅದರಿಂದ ದಿಗ್ಭ್ರಂತಿಯಾದ ಹಾಗಾಯಿತು. ಏನು ವಾತಾಡಬೇಕೆಂಬುದೇ ಯೋಚಿಲಿಲ್ಲ—ಎನೇನೋ ವಾತು ಯೋಚಿಸಿಕೊಂಡು ಬಂದಿದ್ದ ಆವನಿಗೆ. ಅವನ ಸಿತಿ ಜೀವನದ ಮೊಟ್ಟಮೊದಲ ಸಂಗೀತ ಕಣ್ಣೀರಿಗೆ ಸರ್ವ ಸಿದ್ದತ್ವ ಗಳನ್ನು ವಾಡಿಕೊಂಡು ಬರದ ಅನನುಭವಿಕ ಸಂಗೀತಗಾರನಿಗೆ, ಸಭಿಕರನ್ನು

ಕಂಡೇ ಜಂಫಾಬಲ ಉಡುಗಿಹೋದ ಹೊತ್ತಿನಲ್ಲಿ, ಪ್ರಯತ್ನ ಪಟ್ಟ ಹಾಡ ಲಾರಂಭಿಸಿದ ಗಳಿಗೆಯಲ್ಲೇ ಶ್ರೀ ವಾಡಿಟ್ಟುಕೊಂಡ ತಂಬಾರಿ ಅವಸ್ಥೆರ ಪಲುಕಲಾರಂಭಿಸಿದರೆ ಹೇಗೋ ಹಾಗಿತ್ತು. ಅಕಾರಣವಾಗಿ ಮುಖ ಚೆವ ರಿಪ್ಪಿತು.

ಕಾವಾಕ್ಷಮ್ಮನೇ ವಾತು ಆರಂಭಿಸಿದಳು. ‘ನೀವು ಬರುತ್ತೀರೋ ಇಲ್ಲನೋ ಎಂದಿದ್ದೆ. ಅಂತೂ ಬಂದಿರಿ.’ ಅವನು ಬಯಸಿದ್ದ ಹಾಗೆ ಆಕೆಯ ವಾತು ಮೃದುವಾಗಿರಲಿಲ್ಲ. ಉಕ್ಕಿನಂತೆ ಬಿರುಸಾಗಿತ್ತು.

‘.... ನೀ.... ನೀ.... ನೀವು ಹೇಳಿ ಕೇಳಿದಮೇಲೆ....’ ದಿನದಂತೆ ಅಂದು ಅವನಿಗೆ ‘ನೀನು’ ಎನ್ನುವುದೂ ಆಗಲಿಲ್ಲ.

‘ಸರಿಯೆ, ನಿಮ್ಮ ಕಾಗದ ಓದಿದೆ. ಆದರನೇಲೆ ಏನೂ ಹೇಳಬಾರ ದೆಂತಲೇ ಮಾಡಿದ್ದೆ....’

ಅವಳ ವಾತು ಕೇಳಿಕೇಳುತ್ತ ಲೇ ಅವನ ಹೃದಯ ಏಕೋ ಸೋಲೋಪ್ಪಿ ಕೊಂಡುಬಿಟ್ಟಿತು.

‘ಏನೋ ಅವಸರದಲ್ಲಿ, ಸಿಟ್ಟಿನಲ್ಲಿ....’

‘ಸರಿ. ನನಗೆ ಗೊತ್ತಾಯಿತು. ಅವಸರ, ಸಿಟ್ಟು. ಏಕೆ? ಯಾರ ಮೇಲೆ. ನಿಮ್ಮ ಗಂಡಸರ ಹಣೇಬರಹನೇ ಇಷ್ಟು. ಕೃತಜ್ಞತೆ ಇಲ್ಲದ ಹೆತುಗಳು. ಯಾರಾದರೂ ಹೆಣ್ಣು ಸೋತಳಿಂದತೆ ಸರಿ, ಗುಲಾಮಚೆನ್ನುವ ಹಾಗೆ ಅಧಿಕಾರ ವಾಡಬಯಸುತ್ತೀರಿ. ನನ್ನನ್ನ ನೀವು ಸರಿಯಾಗಿ ಅಥವ ವಾಡಿಕೊಳ್ಳಲಿಲ್ಲ. ವಾಡಿಕೊಂಡಿದ್ದರೆ ಈ ಅಪಚಾರ ನಿಮ್ಮಿಂದ ಆಗುತ್ತಿರಲಿಲ್ಲ. ನಿಮ್ಮ ಸುಖಕ್ಕೆ ನಾನು ಬೇಕಾದ ಹಾಗೆ, ನನ್ನ ಸುಖಕ್ಕೆ ನನಗೆ, ನೀವು ಬೇಕಾಯಿತು. ಇದರಲ್ಲಿ ಯಾರಿಗೆ ಯಾರೂ ಮಣಿಗಳಲ್ಲ; ಯಾರ ಮೇಲೆ ಯಾರೂ ಅಧಿಕಾರ ವಾಡಬೇಕಾದದ್ದಿಲ್ಲ. ಆ ಲೇಂಕಾರ, ಮುದ ಮರೆತಿದ್ದರೆ, ಇನ್ನೂ ನಾಲ್ಕೊಪ್ಪತ್ತು ಸುಖವಾಗಿರಬಹುದಾಗಿತ್ತು. ಇಲ್ಲದ ಮುದ ಮೆರಿಸಲು ಹೋಗಿ ಅದನ್ನು ಕಳೆದುಕೊಂಡಿರಿ. ನನಗೆ ಆ ಕಾಗದ ಬರೆಯಲು ನಿಮಗೆ ನಾಚಿಕೆಯಾಗಬೇಕಿತ್ತು. ಅಹಂಕಾರಕ್ಕೆ ಉದಾಸೀನವೇ ಮದ್ದೆಂದು ಸುಮೃದ್ಧಿರಬಹುದಾಗಿತ್ತು. ಆದರೂ ನಾನು ಸುಮೃದ್ಧಾದು ದನ್ನು ಅವಾಧ ವಾಡಿಕೊಂಡಿರೆಂದು, ಈ ವಾತು ಹೇಳಲು ಕರೆಕಳಸ

ಬೇಕಾಯಿತು. ಅಪ್ಪೆ. ಸಿಮ್ಮಿಂದ ಇನ್ನು ನನಗೇನೂ ಆಗಬೇಕಾದುದಿಲ್ಲ. ನೀವಿನ್ನು ಹೊರಡಬಹುದು. ನಮಸ್ಕಾರ.’

ಎಂದು ವಾತಿನ ಸಾಲುಗುಂಡು ಸಿಡಿಸಿ, ಅವನ ಪ್ರತ್ಯುತ್ತರಕ್ಕಾಳು ಕಾಯದೆ, ಕಾಮಾಕ್ಷಣ್ಯ ಹೊರಟುಹೋದಳು.

ಇದ್ದಕ್ಕಿದ್ದ ಹಾಗೇ ಸುರಿದ ಆಲಿಕಲ್ಲಿನ ಮಳೆಯಲ್ಲಿ ಸಿಕ್ಕು ನಿಭಾಗಗ್ಗೆ ನಂತಿದ್ದ ನಿರಂಜನ. ಸುತ್ತಿಸಿ ಸುತ್ತಿಸಿ ಕಪಾಳಕ್ಕೆ ಹೊಡಿದಹಾಗಿತ್ತು. ಅವನ ಮುಖದಲ್ಲಿದ್ದ ಗೆಲುವನ ನಿರೀಕ್ಷೆ ಮುರಿದು ಮುಖ ಮುಸಣವಾಗಿತ್ತು. ಇದ್ದಕ್ಕಿದ್ದ ಹಾಗೆ ಕೋಣೆಯಲ್ಲಿ ಕವಿದ ಹೌನ ‘ಇನ್ನು ನಿನಗಲ್ಲಿ ಎಡೆಯಿಲ್ಲ, ಹೊರಡು’ ಎಂದಿತು. ಕೋಣೆಯಲ್ಲಿದ್ದ ಕಲಾವಸ್ತುಗಳು ಅಣಕೆಸಿ ಕಣ್ಣ ಹೊಡಿದವು.

ಮುಖದಿಂದಿಳಿಯುತ್ತಿದ್ದ ಬೆವರು ಒರೆಸಿಕೊಳ್ಳುತ್ತಾ ಹೊರಹೊರಟಿ ನಿರಂಜನ.

ಗೆಲ್ಲಲು ಬಂದ ಗಿಣೆಯ, ಸೋತು ಹೊರಟಿ !



ಮೂರು·ನಗು

೮

ಅಂ ಮೇಡಿ ಬಂದ ಸಿನಿಮಾ ಅವನ ಹ್ಯಾದಯದಮೇಲೆ ವಿಚಿತ್ರ ಪರಿಣಾಮವನ್ನು ಉಟ್ಟಿಸಿಕೊಂಡು.

ಅವನದು ಪ್ರಶಾಂತ ಜೀವನ. ಅವನ ಬಾಳಿನ ಕಡಲಿನಲ್ಲಿಂದೂ ಅಭ್ಯರ್ಥಿತವಾಗಿರಲಿಲ್ಲ, ಬಿರುಗಳ ಬೀಸಿರಲಿಲ್ಲ, ಬಡಬಾನಲ ಕಡೆ ದಿರಲಿಲ್ಲ.

ಶ್ರೀಮಂತರಾದ ತಂಡಿತಾಯಿಗಳ ಮುದ್ದಿನ ಮಗನಾಗ ಚೆಳೆದಿದ್ದ. ಜೀವನವನ್ನು ಸವಿನಾಡಿಕೊಂಡು ಅನುಭವಿಸಲು ಸಾಕಷ್ಟು ವಿದ್ಯಾಭ್ಯಾಸ ವಾಗಿತ್ತು. ವಿಾಸೆಯ ಕುಡಿ ಚಿಗುರೊಡಿಯುವ ವೇಳೆಗೆ, ಮಡದಿ ಮನೆಗೆ ಬಂದಿದ್ದಳು. ಅವನು ಮದುವೆಗೆ ಮುನ್ನ ಅವಳನ್ನು ಶ್ರೀತಿಸಿ, ವಿರಹ ದಾರಿಯಲ್ಲಿ ಬೆಂದು, ಕಡೆಗೆ ಕೈ ಹಿಡಿದಿರಲಿಲ್ಲ. ತಂಡೆ ತಾಯಿ ತಾವೇ ಆರಿಸಿ ತಂದವಳು ಸರಸಾ. ಮೃದು ಸ್ವಭಾವದ ಚೆಲುವೆ. ಅವಳೇ ಅವನಿಗೂ ಶ್ರೀಯವಾಗಿದ್ದಳು. ಹೆಣ್ಣು ನೀಡಬಹುದಾದ ಸಕಲ ತೃಪ್ತಿಗಳನ್ನು ನೀಡಿ ಚ್ಯಾಲ್. ಅವಳು ಕೊಡಬಹುದಾದುದಕ್ಕಿಂತ, ಹೆಚ್ಚಿನ ಸುಖವನ್ನು ಮತ್ತಾ ರಾದರೂ ಕೊಡಬಹುದೆಂದು, ಅವನಿಗೆ ಎಂದೂ ಅನಿಸಿರಲಿಲ್ಲ. ಹಾಗೇ ಅಭ್ಯರ್ಥಿನೆಂಬ ಮೇಚೆ ಕೊಂಡು, ಒಬ್ಬರ ಬಯಕೆಯ ತೃಪ್ತಿಯನ್ನು ಮತ್ತೊಂದು ಬ್ರಹ್ಮಲಿ ಕಂಡುಕೊಂಡು ಹತ್ತುವರ್ಷ ಕಾಲ ಸಂಸಾರ ಮಾಡಿದ್ದರು.

ಆಹತ್ತು ವರ್ವದಲ್ಲಿ ಅವರಿಗೆ ಯಾವ ಚಿಂತೆಯೂ ಒದಗಿರಲಿಲ್ಲ. ತಮ್ಮ ಮೊಮ್ಮೆಕ್ಕೆಳನ್ನು ಸೋಡದ ಚಿಂತೆ, ಮುದುಕರಿಬ್ಬಿಗಿತ್ತೇ ಆಗಲಿ, ಇವರಿಗೆ ಆ ಚಿಂತೆಯೂ ಇರಲಿಲ್ಲ. ಯಾವ್ವನದ ಒಗರು, ಸಂಸಾರದ ಕಾವಿನಲ್ಲಿ ನಾಗಿ ಸವಿಯಾಗಿರಲಿಲ್ಲ; ಹುರುಪು ಭಾಡಿರಲಿಲ್ಲ.

ಇಬ್ಬರೂ ಇನ್ನೂ ತುಂಬು ಉತ್ತಾಹದಿಂದ, ಜೀವನ ವಾದುತ್ತಿದ್ದರು—ನವದಂಪತ್ತಿಗಳಂತೆ.

ಆದರೂ ಅವತ್ತು ಸೋಡಿದ ಸಿನಿಮಾ, ಅವನಲ್ಲಿ ಯಾವುದೋ ಅದು ವರೆಗೂ ಸುಕ್ತವಾಗಿದ್ದ ಹಸಿವನ್ನು ಕೇರಳಿಸಿತ್ತು.

ಸಿನಿಮಾ ಸೋಡಿ ಬಂದಮೇಲೆ ಉಟ್ಟ ಮುಗಿಸಿ ಮಲಗುವ ಕೋಣಿಗೆ ಬಂದು, ಮೃದುವಾದ ಹಾಸಿಗೆಯ ಮೇಲೆ ಮಲಗಿಕೊಂಡ. ಹಾಲು ಬಣಿದ, ಮೃದುವಾದ ಬೆಳಕಿನ ದೀರ್ಘ, ಆಳಿತ್ತರದ ನಿಲುವುಗನ್ನಿಡಿಯಲ್ಲಿ ಪ್ರತಿಫಲಿಸಿ, ಕೋಣಿಯಲ್ಲಿ ಏನೋ ಒಂದು ಹೊಸಬಗೆಯ ಬೆಳಕನ್ನು ಹರಡಿತ್ತು.

ಅಧ್ಯವಾಗದೋಂದು, ನೂತನ ಉತ್ತೀಜಕ ಭಾವತರಂಗ, ಅವನ ಎದೆಯಲ್ಲಿ ತೆರಿತಿರೆ ತೂಗುತ್ತಿತ್ತು. ಚಲಚ್ಚಿತ್ರದಲ್ಲಿ ಸೋಡಿ ಬಂದ ವಾಶ್ಚಾತ್ಯಿ ಚೆಲುವೆಯ ಆರೆಬಿತ್ತಲೇ ಮೈ, ಕಾಮದ ಕನಸನ್ನು ಕೆಳಕುವ ಅಂಗಾಂಗ ಸೌಷ್ಣನ, ಅವಳ ಪ್ರಣಯ ಪೀಠಾಸುವಾದ ಮಿಂಚನೋಟಿ, ಕನಸಿನ ಮುಗಿಲಿನಲ್ಲಿ ಇಂದ್ರಧನುವಿನಂತೆ ಮೂಡಿ, ಬಹುದಿನದಿಂದ ಯಾವುದೋ ಮೋಡಿಗೊಳಗಾಗಿ ಮಲಗಿದ, ಯಾವುದೋ ಒಂದು ಹಸಿವನ್ನು ಕೆಣರೆ ಎಚ್ಚರಿಸಿತ್ತು.

ಅಂದಿನವರಿಗೆ ಅವನು ಅಂಥ ಚಿತ್ರ ನೂರಾರು ಸೋಡಿದ್ದ. ಆದರೆ ಇಂದಿನಂತೆ ಎಂದೂ ಅವನಿಗಾಗಿರಲಿಲ್ಲ. ಹೀಗೇಕಾಗಬೇಕು, ಇದೇನು ಮಧುರ ವ್ಯಧಿ ಎದೆಯಲ್ಲಿ ಎಂದು ಅದನ್ನೇ ಯೋಚಿಸುತ್ತ ಮಲಗಿಕೊಂಡ.

ಮುಚ್ಚಿದ ಬಾಗಿಲನ್ನು ಮೃದುವಾಗಿ ತೆರಿದ ಸದ್ಗಾಯಿತು. ಹಾಗೇ ತಲೆ ತಿರುಗಿಸಿ ಸೋಡಿದ. ತಾಂಬೂಲದ ತಟ್ಟಿ ಹಿಡಿದು, ಸರಸಾ ನಿರಿ ಚಿಮ್ಮಿಸಿ ಹೊಸಲು ದಾಟಿ ಬರುತ್ತಿದ್ದ ಲು. ಅವಳ ಬೆನ್ನ ಹಿಂದೆ ತೆಳ್ಳನೆಯ

ಬಾಗಿಲ ತೆರೀ. ಹಾಗೇ ಅವಳನ್ನು ದಿಟ್ಟಿಸಿ ನೋಡಿದ. ಅತ್ಯಾಪಿಯ ನಿಟ್ಟುಸಿರು ತಾನೇ ಹೊರಬಿತ್ತು ಅವನ ಹೃದಯದಿಂದ.

ಮೆಲ್ಲಗೆ ನಡೆದು ಒಂದು ಸರಸಾ ಮಂಚದಮೇಲೆ ಮಲಗಿದ್ದ ಅವನ ಪಕ್ಕದಲ್ಲಿ ಕುಳಿತು, ಸದು ವಾಡದೆ ವೀಳಿರುದೆಲ್ಲಿಗೆ ಸುಣ್ಣ ಹಚ್ಚಲಾರಂಭಿಸಿ ದಳು. ಅವನು ಸ್ವಲ್ಪಹೊತ್ತು ಅವಳನ್ನು ವಾತಾಡಿಸವೇ ಹಾಗೇ ಮಲಗಿದ್ದ. ಯಾವುದೋ ಭಾವನೆ ಯಾವುದೋ ಶೋಧನೆ. ಅವನ ಮನಸನ್ನು ಪ್ರೇರೇಸಿ ಸುತ್ತಿತ್ತು.

ನಾಲ್ಕುಗಳಿಗೆ ಹಾಗೇ ಮಲಗಿದ್ದ, ಎದ್ದು ನಿಂತು, ಅವಳ ಮುಖವನ್ನು ಎರಡೂ ಕೈಯಲ್ಲಿ ಹಿಡಿದು, ಅವಳ ಮುಖದ ಮೇಲೆ ಸರಿಯಾಗಿ ದೀಪದ ಬೆಳಕು ಬಿಳಿನ ಹಾಗೆ ಎತ್ತಿ ಹಿಡಿದು ನೋಡಿದ. ಅವಳಿಗೆ ಅವನ ವಿಚಿತ್ರ ಚರ್ಯೆಯನ್ನು ಕಂಡು, ಅಕಾರಣವಾಗೇ ನಗು ತುಟಿಯಮೇಲೆ ತುಳುಕಿ ಬಂತು. ಪ್ರಶ್ನೆ ಕೇಳಲೆಂದು, ತುಟಿ ತೆರಿದಳು.

‘ಶಾ. ವಾತಾಡಬೇಡ.’ ಎಂದು ಹೇಳಿ, ಅವಳ ಮುಖವನ್ನೇ ಪರಿಸ್ಥಿಸುವಂತೆ ಹುಡುಕುಗಳೇ ನಿಂದ ನೋಡತೋಡಿದ.

ಮೃದುವಾದ ನುಣುವಾದ ಹಣಿಯಮೇಲೆ ಕಂಡೂಕಾಣದಹಾಗೆ ತೆಳು ವಾದ ಗೆರೆ ಕಾಣಿಸುತ್ತಿದೆ. ಕಣ ಕೆಳಗೆ ಕಾಡಿಗೆಯ ಗೆರೆ ಎಳಿದಂತೆ ಒಂದು ಅಸ್ವಷ್ಟರೇಬೆ. ಕೆನ್ನೆಯನ್ನು ಮೃದುವಾಗಿ ಹಿಂಡಿದ. ಬಿಗಿಯಾಗಿದ್ದ ಕೆನ್ನೆ ಹೌದೋ, ಅಲ್ಲವೋ ಎಂಬವು ಸದಿಲವಾಗಿದೆ. ತುಟಿಯೂ ಅಷ್ಟೇ ಕೊಂಚ ಬಾತಿದೆ.

ಫಾ ! ಎಂದು ನಿಟ್ಟುಸಿರು ಬಿಟ್ಟು, ಭುಜ ಕುಣಿಸಿ, ಹಾಗೇ ಮಲಗಿ ಕೊಂಡ.

ಸರಸಾ ಅದುವರೆಗೂ ಒಂದೂ ವಾತಾಡದೆ ಸುಮ್ಮನಿದ್ದಳು. ಅವನ ಚರ್ಯೆ ವಿಚಿತ್ರವಾಗಿತ್ತು. ಅವನು ತನ್ನ ಮುಖ ನೋಡುತ್ತಿದ್ದ ಹಾಗೇ, ಅವಳೂ ಅವನ ಕಣ್ಣನ್ನು ದಿಟ್ಟಿಸಿ ನೋಡಿದಳು. ಅವನ ಕಣ್ಣಿನ ಆಳದಲ್ಲಿ ಅದುವರೆಗೂ ಅವಳು ಕಾಣದ ಯಾವುದೋ ಒಂದು ಹೊಸ ಬೆಳಕು ಹೊಳೆಯುತ್ತಿತ್ತು. ಅವಳಿಗೆ ಅವನ ನೋಟ ಅರ್ಥವಾಗಿಯೂ, ಅರ್ಥವಾಗಿದ್ದ ಹಾಗಾದರೂ, ನಗೆಮಲ್ಲಿಗೆ ವಾತ್ರ ತುಟಿಯಮೇಲೆ ಅರಳಿತು.

ಅವನ ಪರೀಕ್ಷೆ ಮುಗಿದವೇಲೆ, ನಗೆಯಲ್ಲಿ ಕೊಯ್ದು ಬಂದ ಮೃದುವಾದ ಧ್ವನಿಯಲ್ಲಿ ಕೇಳಿದಳು. !

‘ಮುಗಿಯಿತೆ ನಿಮ್ಮ ಪರೀಕ್ಷೆ?’

‘ಹೂ. ಮುಗಿಯಿತು.’

‘ಎನು ಅಷ್ಟು ಕಣ್ಣಲ್ಲಿ ಕಣ್ಣಿ ಟ್ರಿಕ್ ಕೊಂಡು ನೋಡುತ್ತಾ ಇದ್ದೀರಿ?’

‘ಸಿನ್ನ ಮುಖಾನ.’

‘ಸಿನ್ನ ಮುಖ ಎನ್ನು ಪ್ರದೇಶೋ ಗೊತ್ತಾಯಿತು. ಆದರೆ ಹಾಗೇ ನೋಡಿದ್ದು ಏಕೆ ಎಂತ ಅರ್ಥವಾಗಲಿಲ್ಲ. ಅದಕ್ಕೆ ಕೇಳಿದೆ?’

‘ಏಕೆ? ನೋಡಬಾರದಾಗಿತ್ತೀನು?’

‘ಭಿ! ನಿಮಗೆಲ್ಲಾದರೂ ನೋಡಬಾರದು ಎನ್ನು ತ್ತಾರೆಯೇ. ಆದರೂ ಎಂದೂ ಇಲ್ಲದ ಪರೀಕ್ಷೆ ಇನತ್ತೀಕೋ ಎಂತ. ಹೋಗಲಿ. ಏನಾದರೂ ಹೊಸದು ಕಾಣಿಸಿತೆ?’

‘ಹೂ. ಕಾಣಿಸಿತು.’

‘ಆ?’ ಚಕ್ಕಿತಜಾಗಿ ಕೇಳಿದಳು – ‘ಎನು?’

‘ಮುದುಕಿ ಆಗುತ್ತಾ ಇದಿಂತು ನಿಂನು.’

‘ಓ! ಅಷ್ಟೇನೇ.’ ಅವನ ಉತ್ತರ ಕೇಳಿ, ನಗೆ ಕುಲುಕಿ ಬಂತು. ಹಾಗೇ ಅವನ ಕೆನ್ನೆಯನ್ನು ಹಿಂಡಿ ‘ಅಲ್ಲಾ, ಇನತ್ತು ಗೊತ್ತಾಯಿತೆ?’ ಎಂದಳು.

‘ಅಂದರೆ?’

‘ದಿನದಿನಕ್ಕೆ ವಯಸ್ಸು ಹೆಚ್ಚಾಗದೆ, ಕಡೆಯೆಯಾಗುತ್ತದೆಯೇ?’

‘ಇಲ್ಲ. ಆದರೂ....’ ಅವಳ ಪ್ರಶ್ನೆಗೆ ಏನೂ ಉತ್ತರ ಹೇಳಲಾಗದೆ, ಅವನು ವಾತನ್ನು ಅರ್ಥಕ್ಕೆ ನಿಲ್ಲಿಸಿ, ಅವಳ ತೊಡೆಯಲ್ಲಿ ಮುಖ ಮರೆಸಿ ಕೊಂಡೆ.

ಅವಳು ಅವನ ತಲೆಗೂದಲಿನಲ್ಲಿ ಮೃದುವಾಗಿ ಬೆರಳಾಡಿಸುತ್ತ ಕೇಳಿದಳು – ‘ಎನು ಆದರೂ....’

‘ಎನೂ ಇಲ್ಲ.’

‘ಇಲ್ಲ ಎಂತ ರಾಗ ಎಳಿದರಾಯಿತೇ?’

‘ಮತ್ತೀನು ವಾಡಬೇಕಾಗತ್ತು?’

‘ ಏನು ಮಾಡಬೇಕೋ ? ಕೇಳಿದ ಪ್ರಶ್ನೆಗೆ ಉತ್ತರ ಕೊಡಬೇಕು.

‘ ಏನೋ ನನಗೇ ಗೊತ್ತಿಲ್ಲ.’

‘ ಹೂ. ಹಾಗೇ. ’

‘ ಏನು ? ಹಾಗೇ ’

‘ ಹೇಳಲು ಮನಸ್ಸಿಲ್ಲದಾಗ ‘ಹಾಗೇ’ ಎಂದೇ ’

‘ ಅದು ನಿನಗೆ ಹೇಗೆ ಗೊತ್ತಾಯಿತು ? ’

‘ ಯಾವುದು ? ’

‘ ಹೇಳಲು ಮನಸ್ಸಿಲ್ಲವೆಂಬುದು ? ’

‘ ಸುಮ್ಮುಸುಮ್ಮುನೈ, ಏನೂ ಕಾರಣವಿಲ್ಲದೆಯೇ, ಯಾರಾದರೂ ಹತ್ತು ವರ್ಷ ಜೊತೆಗೆ ಸಂಸಾರ ಮಾಡಿದವರು ಮುಖವನ್ನು ಹಾಗೆ ಚಿಳಿಕಿಗೆ ಹಿಡಿದು ನೋಡುತ್ತಾರೆಯೇ ? ’

‘ ನೋಡಬಾರದೇಕೆ ? ’

‘ ನೋಡಬಾರದೂಂತ ಏನೂ ಇಲ್ಲ. ಅವರೂ ನೋಡುವುದಿಲ್ಲ.

‘ ಅದಕ್ಕೇ.... ’

‘ ಅದಕ್ಕೇ.... ಕಾರಣ ಕೇಳಿದ್ದು ’

‘ ಸಿಟ್ಟುಮಾಡಿಕೊಳ್ಳುವುದಿಲ್ಲ ತಾನೇ ? ’

‘ ಯಾರಮೇಲೆ ? ’

‘ ನನ್ನಮೇಲೆ.’

‘ ಬಾಬ್ ? ನನ್ನ ಸಿಟ್ಟಿಗೆ ತುಂಬಾ ಹೆದರುವರ ಹಾಗೆ. ಇರಲಿ ಹೇಳಿಂದರೆ.’

‘ ಸಿನಿಮಾದಲ್ಲಿ ನೋಡಿದ ಹುಡುಗಿಯ ಮುಖ ನೋಡಿ, ನಿಷ್ಠ ಮುಖ ನೋಡಬೇಕೆನ್ನಿಸಿತು. ಅದಕ್ಕೇ ಹೋಲಿಸಿ ನೋಡಿದೆ.’

‘ ಏನಾದರೂ ಕಂಡಿತೆ.’

‘ ಹೂ.’

‘ ಏನು ? ’

‘ ಅವಳು ಯಾವುದೆ ಮೆಟ್ಟೆಲೇರುತ್ತದ್ದಳು, ನೀನು ಇಲಿಯುತ್ತಿದ್ದೀ.’

‘ ಅಷ್ಟೇನೇ ? ’

ఇద్ద క్షేద హాగే ఆవళిగే అదువరేగూ ఆఫ్సవాగద యావుదో సమస్యే ఇక్కెఫ్ఫవాగి నగె లుక్కే బంతు. నగు తడియలారదే హాగే ఎద్దు హోగి, కిటికియ హతిర నింతుకొండళు. కిటికియ బాగిలు ముచ్చిత్తు. ఆదన్ను తీరిదళు. కిటికిగే నేరవాగి ఇదురిగిద్ది చిఎదియ దీపద ప్రకాశవానవాద బెళకు, కణ్ణ కుక్కనంతి ఒళగే బంతు.

కోణియోళగిన మృదువాద బెళకిగే ఒగ్గిద ఆవన కణ్ణ ఆ బెళకన్ను తాళలారదాయితు.

‘ధూ. కిటికి ముచ్చిబిడు సరసు. అశక్కవాద బెళకు ఆదు’ ఎంద.

కిటికియ బాగిలన్న ముచ్చి మంజద బళిగే బందళు. ఆవళ ముఖివనన్న దిప్పిసి నోఇద. నగె ఎనే హిడియలారదంతి, ఆవళ తుటియమేలే తుళుకుత్తిత్తు. ఆవళ నగేయ కారణ ఆవనిగే ఆఫ్సవాగలిల్ల.

హతిర బందు వీళియదేలే ఆవనిగే మడిసికోడువాగలూ నగు త్తిద్దశు.

వీళియదేలే మేల్లుత్తా కేళిద. ‘ఏకే నగుత్తిదీయ?’ ఆవను ప్రక్కి కేళిద కొడలే, ఆవళు హ్యదయదల్లి తడే హిడిదిద్ద నగువిన బంధన బిడిసిదంతాగి, గట్టియాగి నగలారంభిసిదళు.

ఆవను ఆవళ ముఖివన్నో దిప్పిసి నోఇద. దిగ్గాపంతి ఆవన కణ్ణ గళల్లి తేలుత్తిత్తు. నగునగుత్తలే ఆవళూ ఆవన దిగ్గాపంతిగోండ ముఖివనన్న నోఇదశు. యావుదో భావ ఆవళ ఎదియల్లి తుంబి బంతు. నగుత్తలే ఆవనన్న తచ్చికోండళు. ఓందు గళిగే హాగే ఇద్దు, ఎద్దు దీప ఆరిసి, బందు ఆవన పక్కదల్లి ఘలగికోండళు.

‘ఏకే ఇష్టు నగు?’

ಅವಕ್ಕೇನೂ ಉತ್ತರ ಕೊಡಲಿಲ್ಲ. ಅವನೆದೆಯೋಳಗೆ ಮುಖ ಮರೆಸಿದೆ ಅವಳು ನಗುತ್ತಿರುವುದು ಅವನಿಗೆ ಗೊತ್ತಾಗುತ್ತಿತ್ತು. ಆದರೆ ಕಾರಣ ?

‘ಹುಚ್ಚೇನಾದರೂ ಹಿಡಿಯಿತೇನೇ ?’

‘ಹೂ. ಯಾರಿಗೋ ಹಿಡಿಯುತಾ ಇದೆ’ ಎಂದಳು ಅವನನ್ನು ತಬ್ಬಿಕೊಂಡು ನಗುತ್ತಾ.

ಅವನಿಗೆ ಏನೂ ಅಫ್ರವಾಗಲಿಲ್ಲ.

೨

“ನಾನು ಹೇಗೆ ಹೀಗಾದೆ ?

ಸರಸಳ ತೋಳನಿಂದ ಜಾರಿ, ಕ್ಯಾಥರೀನಳ ತೋಳಗೆ ಹೇಗೆ ಬಂದೆ ? ಇದು ಹೇಗಾಯಿತು ? ಎಂದಿನಿಂದ ?

ಹೂ. ಚೆನ್ನಾಗಿ ಜ್ಞಾಪಕವಿದೆ. ಎವ್ವು ಮರೆಯಬೇಕೆನಿಸಿದರೂ, ಆ ರಾತ್ರಿಯನ್ನು ಮರೆಯುವುದೇ ಆಗುತ್ತಿಲ್ಲ. ಆ ರಾತ್ರಿ ಸರಸಾ ಹುಚ್ಚುಮುಚ್ಚಾಗಿ ನಕ್ಕು ‘ಯಾರಿಗೋ ಹುಚ್ಚು ಹಿಡಿಯುತ್ತಿದೆ’ ಎಂದ ರಾತ್ರಿ ಸ್ವಷ್ಟವಾಗಿ ನೇನಪಿದೆ.

ಆ ರಾತ್ರಿ ಚಲಚ್ಚಿತ್ತ ನೋಡಿ ಬಂದು, ನನಗೆ ಸರಸಾ ಮುದುಕಿ ಯಾಗುತ್ತಿದ್ದಾಳೆ ಎನಿಸಿದ ರಾತ್ರಿ ನಿಜ. ಆ ರಾತ್ರಿಯಿಂದಲೇ ನನ್ನಲ್ಲಿ ಯಾವುದೋ ಬಂದು ಅತ್ಯಷ್ಟಿ ಚೆಳಿಯಲಾರಂಭಿಸಿತು. ಅಂದಿನಿಂದ ನಾನು ಸರಸಳಲ್ಲಿ ತೃಪ್ತಿ ಕಾಣಿದೆ. ತೃಪ್ತಿಗಾಣದ ಹೆಸಿವು, ದಿನದಿನಕ್ಕೆ ಚೆಳಿಯುತ್ತೆ ಏನೋ ಬೇಕು, ಇನ್ನೇನ್ನೋ ಬೇಕು ಎಂದು ಕಾತರಿಸಲಾರಂಭಿಸಿತು; ನಾನೂ ಗುರಿಗಾಣದ ಬಯಕೆಯುರಿಯಲ್ಲಿ ಕಾತರನಾಗತೋಡಿದೆ. ಬೇಕು, ಬೇಕು ಎಂದು ಗೋಳಿಹುಯ್ಯಿ ಕೊಳ್ಳಲಾರಂಭಿಸಿತು ನನ್ನಲ್ಲಿ ಹೊಸದಾಗಿ ತಲೆ ಎತ್ತಿದ ಹಸಿವು.

ಸರಸಾ – ಕ್ಯಾಥರೀನ್ !

ಕ್ಯಾಥರೀನಳನ್ನು ಕಂಡು ಆ ದಿನ ಪಾರ್ಕಿನಲ್ಲಿ. ಅವತ್ತು ಬಯಕೆಯ ಉರಿ ಮತ್ತಿವಾರಿ ನನ್ನನ್ನು ವಿಹ್ವಲಗೊಳಿಸಿತು. ಅಂದು ಸರಸಳ ಜೊತೆಯ ಲೀರಲಾರದೆ, ಒಂಟಿಯಾಗಿ ಪಾರ್ಕಿಗೆ ಬಂದಿದೆ. ಸಂಚೆ ಕ್ಯಾಥರೀನಳನ್ನು

ಕಂಡೆ. ಅವಕೂ ಬ್ಯಾಂಡು ಕೇಳುತ್ತಾ ಕೂತಿದ್ದಳು ಹುಲ್ಲಿನ ಮೇಲೆ. ಅವಳನ್ನು ನೋಡಿದ ನನ್ನ ಕಣ್ಣಿಗೆ ಮೋಡಿ ವಾಡಿದಂತಾಯಿತು. ಸಂಜೆಯು ಗಾಳಿಯಲ್ಲಿ, ಅವಕು ಹಾಕಿದ ನೀರಿರಾದ ಪರಿಸುಳ ತೇಲಿ ಬರುತ್ತಿತ್ತು. ನನ್ನ ಕಂದುಬಣ್ಣ ದ ಕೂಡಲು ಗಾಳಿಯಲ್ಲಿ ಕುಣಿಯುತ್ತಿತ್ತು. ಉಷ್ಟು ರೇಶಿಮೆಯು ಲಂಗಡೊಳೆಗಡಿದ ಮೈ ಕಾಣುತ್ತಿತ್ತು. ಕಂಡು ಕಾಣದ ಮೈ, ಅವಳ ಗುಲಾಬಿ ತುಪ್ಪಿ, ವಜ್ರ ಕಾಂಚನ ವರ್ಣ, ಕೆನ್ನೆಯ ಮೇಲಿನ ಕೆಂಪು, ನನ್ನನ್ನು ಬಯಕೆಯ ಚಕ್ರದಲ್ಲಿ ವೇಗವಾಗಿ ಸುತ್ತಿ ಸುತ್ತಿತ್ತು. ಚಲಚ್ಚಿತ್ತದಲ್ಲಿ ನೋಡಿದ ತಾರೆ, ಮನಸಿನ ಕಣಿ ದಿರು ಕು ಯುತ್ತಿದ್ದು ಅವಳನ್ನು ಕಂಡು. ಅವಳಲ್ಲಿ ಕಣ್ಣು ನಾಟಿಮೋಡವನ್ಹಾಗಿ ನೋಡುತ್ತಿದ್ದೆ.

ಏಕೋ ಅವಕು ನನ್ನ ಕಡೆ ತಿರುಗಿದಳು. ಕಣ ರಡೂ ಕಲೆಯಿತು. ಅವಳ ತುಪ್ಪಿಯಮೇಲೆ ಮುಗುಳುನಗೆ ತೇಲಿಬಂಡು, ಹೈನ್ನಿ ಸೆಯ ಮುಗಿ ಲೋಳಗೆ ಚಂದ್ರನೋಡದಂಚಿನಿಂದ ತೇಲಿಬಂಡಹಾಗೆ.

ಅವಳ ದೃಷ್ಟಿ, ನನ್ನ ದೃಷ್ಟಿಗೆ ತಾಗಿದ ಕೂಡಲೇ, ಮೈಯೋಳಗೆ ಶರಿಮೊತ್ತಿ ಸಿದಂತಾಗಿ ನಿಟ್ಟಿಸಿರುಬಿಟ್ಟು.

ನನ್ನ ನಿಟ್ಟಿಸಿರು ತಗುಲಿ, ಅವಕೂ ನಿಟ್ಟಿಸಿರು ಬಿಟ್ಟಹಾಗೇ. ಅವಕು ಹಾಗೆ ನನ್ನನೈನ್ನಿಂದು ಗಳಿಗೆ ನೋಡಿ, ಮುಖ ಬೇರೆ ಕಡೆ ತಿರುಗಿಸಿಕೊಂಡಳು. ಎದ್ದುಹೋಗಲಿಲ್ಲ. ಅವಕು ನನ್ನ ಕಡೆ ನೋಡುತ್ತಿರಲಿಲ್ಲವಾದರೂ, ನಾನು ಮಾತ್ರ ಅವಳ ಕಡೆಯೇ ನೋಡುತ್ತಿದ್ದೆ. ಹಾಗೇ ಎವು ಹೊತ್ತು ಮೈ ಮರಿತು ನೋಡುತ್ತಿದ್ದನೇ.

ಸಂಜೆ ಬಾಡಿ ಮಬ್ಬಿಗತ್ತಲು ಕವಿಯಲಾರಂಭಿಸಿತು. ಬ್ಯಾಂಡು ಕೇಳಲು ಬಂದ ಜನ ಒಬ್ಬೊಬ್ಬರಾಗಿ ಹೊರಟುಹೋಗಿ, ಪಾಕು ಜನ ವಹಿನವಾಗುತ್ತಿತ್ತು. ಅವಕು ಅಲ್ಲೇ ಕುಳಿತಿದ್ದಳು. ಅವಳನ್ನು ನೋಡುತ್ತಾ ನಾನು. ಅವಕು ಅಲ್ಲಿಂದ ಏಳುವುದೇ ಇಲ್ಲವೋ!

ಇನ್ನೇನು ಕತ್ತಲು ಕವಿಯಿತು ಎನ್ನವಾಗ ಅವಕು ಎದ್ದು ಹೊರಟಳು. ಹೋಗುವಾಗ ನನ್ನ ಕಡೆ ನೋಡಿ, ಮಿಂಚು ನೋಟ ಹಾಯಿಸಿ ಹೊರಟಳು. ನಾನು ಅವಕು ಕುಳಿತಿದ್ದ ಕಡೆಯೇ ನೋಡುತ್ತಾ ಇದ್ದೆ. ಏನೋ ಬೆಳ್ಳಿಗೆ

ಬಿದ್ದಿದ್ದಹಾಗಿತ್ತು. ಏನೆಂದು ಹೋಗಿ ನೋಡಿದೆ. ಕಚ್ಚೇಫ್ ! ಒಲಿಯುವ ಕತ್ತಲು ತಂಗಾಳಿಗೆ ಪರಿಮಳ ಬೆರಿಸುತ್ತಾ ಬಿದ್ದಿತ್ತು.

ಅದನ್ನು ತೆಗೆದುಕೊಂಡು, ಅವಳು ಹೋಗುತ್ತಿದ್ದ ಕಡೆ ನೋಡಿದೆ. ಹತ್ತಿರದಲ್ಲೇ ಹೋಗುತ್ತಿದ್ದಳು. ಹಾಗೇ ಹೋಗುತ್ತಾ ಒಮ್ಮೆ ನನ್ನ ಕಡೆ ತಿರುಗಿ ನೋಡಿದಳೇ ? ಏನೋ —

ಕಚ್ಚೇಫನ್ನು ಕೈಗೆ ತೆಗೆದುಕೊಂಡು, ಅದನ್ನು ಅವಳಿಗೆ ಕೊಡಲೀಂದು ಅವಳು ಹೋಗುತ್ತಿದ್ದತ್ತಲೇ ವೇಗವೇಗವಾಗಿ ಹೆಚ್ಚೆ ಹಾಕಿದೆ. ಹತ್ತಿರ ವಾದಳು. ಏನೆಂದು ವಾತಾಡಿಸಲಿ. ಹಾಗೆ ಯಾರನ್ನು ವಾತಾಡಿಸಿ ನನಗೆ ಅನುಭವವಿರಲಿಲ್ಲ. ವಾತಾಡಿಸಬೇಕೆಂದೇ ಮುಖ ಬೆವರಿದುತ್ತಿತ್ತು. ಎದೆ ಕುಯ್ಯಿತ್ತಿತ್ತು. ಹೇಗೆ ವಾತಾಡಿಸಲಿ ?

‘ಎಕ್ಕುಕ್ಕೊಸಾ ಮಿ’ ಹೇಗೋ ವಾತಾಡಿಬಿಟ್ಟೆ. ಅವಳು ನನ್ನ ಕಡೆ ತಿರುಗಿ ನೋಡಿದಳು. ಮುಂದೆ ವಾತಾಡಲು ತೋಚದೆ, ಕಚ್ಚೇಫ್ ಹಿಡಿದ ಕೈ ಮುಂದೆ ವಾಡಿದೆ. ಅದನ್ನು ನೋಡಿ, ನಕ್ಕು ‘ನೋ ಸಾರಿ. ಎಕ್ಕುಕ್ಕೊಸಾ ದಿ ಟ್ರಿಬಲ್. ಫ್ರ್ಯಾಂಕ್ಸ್’ ಎಂದು ಕಚ್ಚೇಫನ್ನು ತೆಗೆದು ಕೊಳ್ಳಲು ಕೈಚಾಚಿದಳು. ಎಪ್ಪು ಮಧುರವಾದ ಸ್ವರ, ಏನು ಸೆಳಿತ !

ಕಚ್ಚೇಫನ್ನು ತೆಗೆದುಕೊಳ್ಳವಾಗ ನನ್ನ ಕೈ ಅವಳ ಕೈಗೆ ತಗುಲಿತು. ವಿದ್ಯುತ್ ಸ್ವರವಾದಂತಿ ನನ್ನ ಕೈ ಕಂಪಿಸುತ್ತಿತ್ತು. ಏಕೋ ತಡವಾಡು ತ್ರಿದಾಳೆ, ಕೈಯಿಂದ ಕಚ್ಚೇಫ್ ತೆಗೆದುಕೊಳ್ಳಲು. ಅಥವಾ ನಾನೇ ಅದನ್ನು ಬಿಗಿ ಹಿಡಿದಿದ್ದನೋ ಅಂತೂ ಅವಳ ಬೆರಳು ನನ್ನ ಅಂಗ್ಯೆಯನ್ನು ಸೋರಿತು. ಏನು ವಾಡುತ್ತಿದೇನೆಂದು ತಿಳಿಯಿದೆ ಅವಳ ಕೈ ಹಿಡಿದು ಬಿಟ್ಟೆದೆ.

ಅವಳು ಕೈ ಕೊಸರಿಕೊಳ್ಳಲಿಲ್ಲ. ವಾದಕವಾಗಿ ನಗುತ್ತಿದ್ದಳು.

ಹಾಗೇ ಕೈಚಾಚಿ ಅವಳ ಸೊಂಟವನ್ನು ತಬ್ಬಿಕೊಂಡೆ

ಹೂ. ಅಂದಿನಿಂದ ಅವಳು ನನ್ನವಾದಳು. ಅಥವಾ ನಾನೇ ಅವಳವನಾದನೋ ! ಏನೋ !

ಹಾಗೇ ನಡೆಯಿತು ನಮ್ಮೆ ಘ್ಯವಣಾರ.

ಕ್ಯಾಥರೀನಳ ಜೊತೆಯಲ್ಲಿರುವಾಗು. ಯಾವುದೂ ಕನಸಿನಲ್ಲಿದ್ದವನಂತೆ ಇರುತ್ತಿದೆ. ಆದರೆ ಅವಳನ್ನು ಬಿಟ್ಟು ಮನೆಯತ್ತೆ ಹೆಚ್ಚೆ ಹಾಕುವಾಗ ಏನೋ ವ್ಯಧಿ ಮನಸನ್ನು ಕವಿಯುತ್ತಿತ್ತು. ಸರಸಳಿಗದು ಗೊತ್ತಾದರೆ?

ನಿಜ. ಸರಸಳಿಗದು ಗೊತ್ತಾಗಿದೆಯೇ? ಯಾರೆಂದು ತಿಳಿಯು ದಿದ್ದರೂ, ಹೀಗೇನಾದರೂ ಆಗಿರಬೇಕೆಂದು ಉಂಹಿಸಿರಬಹುದೇ ಅವಳು?

ಏನೋ! ಅವಳು ದಿನದಿನಕ್ಕೆ ಆಳವಾಗುತ್ತಿದ್ದಾಳೆ. ನೊಡಲು ಅವಳ ಹೃದಯಾಂಶರಾಳವೆಲ್ಲ ನನಗೆ ಅಧ್ಯವಾಗುತ್ತಿತ್ತು. ಈಗ ಏಕೋ ಅಧ್ಯವಾಗುತ್ತಿಲ್ಲ.

ಅಧ್ಯವಾ ನಾನೇ ಒದಲಾಯಿಸಿದೇನೆಯೆ ಈಗ? ಇಲ್ಲ. ಅವಳ ಬಗ್ಗೆ ಮೊದಲಿನಷ್ಟೇ ಪ್ರೀತಿಯಿದೆ; ಮೊದಲಿಗಿಂತ ಹೆಚ್ಚಾಗಿ. ಮೊದಲು ಎಷ್ಟೂ ಸಲ ಅವಳನ್ನು ಅಳಿಸಿ ಗೋಳಾಡಿಸಿದೇನೆ. ಈಗ.... ಈಗ ಅವಳಿಗೆಲ್ಲಿ ನೋವಾಗುತ್ತದೆಯೋ ಎಂದೇ ಮನಸಿಗೆ ವ್ಯಧಿಯಾಗುತ್ತಿದೆ. ಈ ವಿಚಾರ ಅವಳಿಗೆ ತಿಳಿದು....

ನಿಜ. ಅವಳಿಗೆ ಇದು ತಿಳಿದಿದೆಯೇ?

ಹಾಾ! ಈಗ ಜ್ಞಾಪಕ ಬಂಶು.....

ಒಂದು ದಿನ ರಾತ್ರಿ ತುಂಬಾ ತಡವಾಗಿ ಮನಸೆಗೆ ಹೋದಿ. ನನಗಾಗಿಯೇ ಕಾದು ಕುಳಿತ್ತಿದ್ದಳು ಸರಸಾ. ನನಗೆ ಅವಶ್ಯಕ ಯಾಕೋ ತುಂಬಾ ದಳಿವಾಗಿತ್ತು. ಹಾಸಿಗೆ ಕಂಡರೆ ಸಾಕು ಎನಿಸಿತ್ತು. ಹಾಕಿದ ಕೊಳೆ ತೆಗೆಯಲು ಕೂಡಾ ಆಗದಪ್ಪ ಆಯಾಸ. ಸರಸಾ ತಾನೇ ಕೋಟು ತೆಗೆಯಲು ಬಂದು, ಏನೋ ವಾಸನೆ ಹಿಡಿದವಳ ಹಾಗೆ ಉಸಿರು ಸೆಳೆದುಕೊಂಡಳು. ಕ್ಯಾಥರೀನಾ ಅವಶ್ಯಕ ತುಂಬಾ ವಾಸನೆಯಾದ ಪರಿಮಳ ಉಪಯೋಗಿಸಿದ್ದಳು. ನನ್ನ ಕೋಟಿಗೇನಾದರೂ ತಗುಲಿತ್ತೋ ಏನೋ. ಸಂಶಯದಿಂದ ಖಾರವಾಗಿ ‘ಏನು’ ಎಂದೆ. ಅವಳು ನನ್ನ ಮುಖ ನೋಡಿ ‘ಏನೂ ಇಲ್ಲ. ಸಂಜೆಯಿಂದ ಕೀರ್ತನಾದ ಹಾಗಿದೆ. ಸೀನು ಬರುವ ಹಾಗಾಯಿತು. ತಡೆದುಕೊಂಡೆ’ ಎಂದು ಮುಗುಳ್ಳಿಗೆ ನಕ್ಕಳು. ಅವಳ ಮುಗುಳ್ಳಿಗೆಯಲ್ಲಿ ನಿಜವಾಗಿಯೂ ಎಂತಡ ಮೋಹಕತೆ ಇದೆ....

ಇನ್ನೊಂದು ದಿನವೂ ಹೀಗೆಯೇ ಆಯಿತು. ಅವತ್ತು ತಡವಾಗಿಯೇ ಹೋದೆ. ಮನೆಗೆ ಹೋಗುವ ಮುಂಚೆಯೇ ಹೊಟ್ಟಿತುಂಬಾ ತಿಂಡಿಯಾಗಿತ್ತು. ಅವತ್ತು ಸರಸಾ ನನಗಾಗಿ ಕಾದು ಕುಳಿದ್ದಳು. ಕೋಟ್ಟು ಬಿಚ್ಚಿಯಾದ ಮೇಲೆ ‘ಇಷ್ಟೇಕೆ ತಡ ಇವೊತ್ತು’ ಎಂದಳು. ಅವಳ ವಾತಿನಲ್ಲೇನೋ ಅಣಕವಿದ್ದ ಹಾಗಿತ್ತು. ಏಕೆಂದು ತಿಳಿಯದೆಯೇ, ಸಿದುಕಿ ‘ತಡವಾಗಿ ಬಂದರೇನಾಯಿತು?’ ಎಂದೆ ಗದುಸಾಗಿ. ಅವಳು ಮೃದುವಾಗಿ ನಕ್ಕು ‘ಏನೂ ಆಗಲಿಲ್ಲ. ವಾಡಿದ ಅಡಿಗೆ ಆರಿ ತಣ ಗಾಯಿತಲ್ಲಾ ಎಂದು ದುಃಖ ವಾಯಿತು. ಅದಕ್ಕೇ ಇಷ್ಟೇಕೆ ತಡವಾಡಿದಿರಿ ಎಂದು ಕೇಳಿದೆ. ತಪ್ಪಾಯಿ ತೇನು?’ ಎಂದಳು, ತೋಳಿಗೆ ಮೈಯೊರಗಿಸಿ. ನಾನು ಅವಳ ಮುಖನ್ನೇ ನೋಡಿದೆ. ನಗುತ್ತಿದ್ದಳು. ನಗುವ ಹೂದುಟಿಗೆ ಮುದ್ದಿಡಬೇಕು ಎನ್ನಿಸಿತು. ಆದರೂ ಏಕೋ ಮುದ್ದಿಡಲಿಲ್ಲ.

ನಿಜ. ಏನೇ ಹೇಳಿದರೂ ಸರಸಾ ಸುಂದರಿ. ಅವಕೊಡನಿರುವಾಗ ಏನೋ ತೃಪ್ತಿ ಇರುತ್ತೇದೆ.

ಆದರೆ ಕ್ಯಾಥರಿನಳ ಜೊತೆಯಲ್ಲಿರುವಾಗ ಇರುವಾಗಲಷ್ಟೇ ತೃಪ್ತಿ. ಅಮೇಲೆ ಮತ್ತೆ ಅತ್ಯಪ್ತಿಯ ಉರಿ. ಏಕೆ, ಶರ್ಕೋಡನಿರ್ವಾಗಲೂ ಅತ್ಯಪ್ತಿಯೇ. ಅವಕೊಡನಿರುವಾಗ ಅತ್ಯಪ್ತಿಯಷ್ಟೇ ಅಲ್ಲ, ಅಶಾಂತಿಯೂ.

ಸರಸಳಿಂಧನಿರುವಾಗ ಏನೊಂದು ಶಾಂತಿ, ತೃಪ್ತಿ ಇರುತ್ತಿತ್ತೋ ಕ್ಯಾಥರಿನಳಿಂಧನಿರುವಾಗ ಅವಿರುವುದಿಲ್ಲ.

ಈಗೇಗೆ ಒಮ್ಮೊಮ್ಮೆ ನಾನು ತಪ್ಪು ವಾಡಿದೆನೇನೋ ಎನಿಸುತ್ತದೆ. ನಿಜ. ಇತ್ತೀಚಿಗೆ ಆ ಭಾವನೆ ಬಲವಾಗುತ್ತದೆ. ಸರಸಳ ಸ್ತ್ರೀತಿಗೆ ನಾನು ದೊರ್ಕೆ ವಾಡಬಾರದಾಗಿತ್ತು ಎನಿಸುತ್ತದೆ.

ದೊರ್ಕೆ? ನಿಜ, ದೊರ್ಕೆ. ಇದು ದೊರ್ಕೆವಲ್ಲದೆ ಮತ್ತೀನು? ಅವಳಿಗೆ ಹೇಳಿ ಬರುತ್ತಿದೇನೆಯೇ ಕ್ಯಾಥರಿನಳ ಹತ್ತಿರ. ಇಲ್ಲ. ಅವಳಿಗೆ ತಿಳಿಯದ ಹಾಗಿ ಬರುತ್ತೀನೆ. ಅವಳಿಗೆ ಎಲ್ಲಿ ತಿಳಿದಿತ್ತೋ ಎಂದು ಅಳುಕು ತೀನೆ. ನಾ ವಾಡುತ್ತಿರುವುದು ದೊರ್ಕೆವಲ್ಲವಾದರೆ, ಈ ಅಳುಕೇಕೆ? ಈ ಕಳ್ಳುತನವೇಕೆ?

ಸರಸಳಿಗೆ ನನ್ನ ಮೇಲೆ ಎಷ್ಟು ಪ್ರೇಮ. ಈಗಲೂ.

ಅವಳಿಗೆ ದೊರ್ಕೆ ಬಗೆದು ನಾನು ಪಡೆದದ್ದಾದರೂ ಏನು? ಇನ್ನುವ್ಯಾಪ್ತಿ, ಅಶಾಂತಿ.

ಸರಸಾ ಯಾವ ತಪ್ಪು ವಾಡಿದಳಿಂದು ಅವಳಿಗೇ ದೊರ್ಕೆ? ಕ್ಯಾಂಥ ರೀನಾ ಬೆಲೆವೆಣ್ಣು, ನಿಜ, ಬೆಲೆವೆಣ್ಣು. ಇವಳಿಗಾಗಿ ಸರಸಳಿಗೆ, ನಷ್ಟಿ ಜೀವನದಲ್ಲಿ ತನ್ನ ಜೀವನವನ್ನು ಬೆರಿಸಿಟ್ಟು ಸರಸಳಿಗೆ, ದೊರ್ಕೆ ಬಗೆಯು ವಡೆ? ನಷ್ಟಿನ್ನು ಪ್ರೀತಿಸಿದ್ದೇ ಅವಕ ಅವರಾಧವೇ? ನಷ್ಟಿ ಪ್ರೇಮಕ್ಕಾಗಿ ತನ್ನ ಹೈ ಮುಖ್ಯ ವಾಡಿಕ್ಕೊಂಡಿದ್ದೇ ಅವಕ ತಪ್ಪೇ?

ನಾನಿವೇನು ವಾಡಿದೆ? ಈ ವಾಸ್ತವಕ್ಕೆ ಹೇಗೆ ಮನಸು ಕೊಟ್ಟಿ. ನಾನು ವಾಡಿದುದು ತಪ್ಪು, ತಪ್ಪು, ತಲಾಪರಾಧ.

ಸಿಕ್ಕಿಯವಾಗಿಯೂ ಇವತ್ತು ದೊರ್ಕೆ ಸರಸಳಿಗೆ ನಾನು ವಾಡಿದ ರಪ್ಪು ತಿಳಿಸಬೇಕು. ತಿಳಿಸ ಅವಕ ಕ್ಷಮೆ ಬೇಡಬೇಕು.

ಈ ಬಾರಿಯಿನಮ್ಮೆ ಸರಸಾ ನಷ್ಟಿನ್ನು ಹೈಸಿಟ್ಟಿರೆ. ಮತ್ತೊಂದೂ ಇಂಥ ಅಪರಾಧ ಫಚಿಸಿದೆ ಹಾಗೆ ಸಹಿತುಕೊಳ್ಳುತ್ತೇನೆ. ಬುಂದಿನವಾಗಿಯೂ.

ಆದರೆ ಸರಸಾ ನಷ್ಟಿನ್ನು ಹೈಸುತ್ತಾ ಕ್ಷಯೇ? ಏನೋ. ಏನಾದ ರಾಗಲಿ, ಹೈಸು ಹೇಡುವುದು ನಷ್ಟಿ ಹೊಸೆ. ಕ್ಷಮಿಸುವುದು ಅವಕ ಕ್ಷಯಿ. ನಿಜ, ಸರಸಾ ಪುನ್ನ ಸ್ವಿವರ್ವಾಹಿ. ಖಂಡಿರವಾಗಿಯೂ ಕ್ಷಮಿಸುತ್ತಾ ಕ್ಷಯಿ.

ನಷ್ಟಿ ಈ ದೊರ್ಕೆಯವ ವಿಚಾರ ತಿಳಿದಾಗ ಎಷ್ಟು ದುಃಖದಂತುತ್ತಾ ಕ್ಷೋ, ಎಷ್ಟು ಕಣಿ ಇರುಗರೆಯುತ್ತಾ ಕ್ಷೋ

ಆದರೆ, ಆದರೆ ಅವಕಿಗೇ ವಿಚಾರ ಈಗಾಗಲೇ ಗೊತ್ತಾಗಿರ ಬಹುಮೇ? ಹೇಗಾದರೂ, ಯಾರಾದರೂ, ಹೇ ರೆಬಹುಮೇ?

ಇಬ್ಬಾದರೆ, ಆ ಎರಡು ದಿನ ರಾತ್ರಿ ಅವಕು ನಕ್ಕಿದ್ದರ ಅರ್ಥವೇನು? ನಗಲು ಏನು ಕಾರಣಿತ್ತೆಂದು ನಕ್ಕಿಳು ತಿಳಿದಿರಬಹುಮೇ. ನಷ್ಟಿ ನಾಡಿಕೆಗೇಡಿತನ ನೋಡಿ ನಕ್ಕಿರಬಹುಮೇ

.. ಏನೋ - ಅವಕ್ಕೆ ಅವಳಿಗೇ ಉತ್ತರ ಹೇಳಬೇಕು.

ನಿಜ. ಇನ್ನೊತ್ತು ತಪ್ಪೊಪ್ಪಿಕೊಂಡಮೇಲೆ, ಅವಕು ನಷ್ಟಿನ್ನು ಕ್ಷಮಿಸಿದ್ದಾದ ಮೇಲೆ ಅವಳನ್ನೇ ಕೇಳುತ್ತೇನೆ, ಅವತ್ತೇಕೆ ಹಾಗೆ ನಕ್ಕೆ ಅಂತ.

ಮೊದಲು ತಪ್ಪೆಪ್ಪಿಗೆ, ಅಮೇಲೆ ಕ್ಷಮೆ, ಅದಾದಮೇಲೆ ನಗುವಿನ ಕಾರಣ.

ನಿಜ. ಎಲ್ಲಕ್ಕೂ ಮೊದಲು ತಪ್ಪೆಪ್ಪಿಗೆ!

ಇವತ್ತು ರಾತ್ರಿ ಸರಸಳಿಗೆ, ನಾನೆಂಧ ನೀಚತನ ವರಾಡಿದೆನೆಂದು ಹೇಳಿ ಬಿಡುತ್ತೇನೆ. ಖಂಡಿತವಾಗಿಯೂ ಖಂಡಿತವಾಗಿಯೂ ಸರಸಳಾ ಕೆಗೂ ”

ಇ

ಅಂದು ರಾತ್ರಿ ಅವನ ಮನಸಿನಲ್ಲಿ ೦ಂದು ವಿಚಿತ್ರ ಪರಿಣಾಮವಾಗಿತ್ತು – ಅಂದೇ ಸಂಜೆ ವರಾಡಿದ ನಿರ್ಧಾರದಿಂದ. ಏನೋ ಒಂದು ಶೈಪ್ಪಿ ಇತ್ತು.

ಉಂಟ ಮುಗಿಸಿ, ಮಲಗುವ ಕೋಣೆಗೆ ಬಂದು, ಮೃದುವಾದ ಹಾಸಿಗೆಯಮೇಲೆ ನುಲಗಿಕೊಂಡ. ಹಾಲು ಬಣ್ಣಿದ ನ್ಯಾದುವಾದ ಚೆಳ ಕಿನ ದೀಪ ಆಳಿತ್ತರದ ಸೀಲುವುಗನ್ನಡಿಯಲ್ಲಿ ಪ್ರತಿಫಲಿಸಿ, ಕೋಣೆಯಲ್ಲಿ ಏನೋ ಒಂದು ಹೊಸ ಬಗೆಯ ಬೆಳಕನ್ನು ಹರಡಿತ್ತು, ಅವನ ಮನಸಿನಲ್ಲೂ.

ಅರ್ಥವಾಗಿದೊಂದು ನೂತನ ಉತ್ತೇಜಕ ಭಾವತರಂಗ ಅವನ ಎದೆಯಲ್ಲಿ ತೀರಿತಿರಿ ಹೂಗುತ್ತಿತ್ತು. ಅತ್ಯಾಪಿಯ ವಿಷಗಳಿಗೆಯಲ್ಲಿ, ಅವನ ಮೈಯನ್ನು ಸೇಳಿದೊಯ ಚೆಲುವೆಯ ಬಲೆಯಿಂದ ಅವನನ್ನು ಬಿಡಿಸಿತಂದ ಸ್ಥಾರ, ಅವನೆದೆಯಲ್ಲಿ ಉಂದೆದ್ದ ಕಾಲಿಚ್ಚನ್ನು ಆರಿಸುತ್ತಿತ್ತು.

ಹಿಂದೆಂದೂ ಅನುಭವಿಸಿದೊಂದೂ ಶೈಪ್ಪಿ ಬೆರೆತ ದುಃಖ ಅವನೆದೆಯಲ್ಲಿ ಏರುತ್ತಿತ್ತು. ಅದನ್ನು ಯೋಚಿಸುತ್ತಾ ಮಲಗಿದ. ಕಣ್ಣ ಉರಿಯುತ್ತಿತ್ತು.

ಮುಚ್ಚಿದ ಬಾಗಿಲನ್ನು ಮೃದುವಾಗಿ ತೆರೆದ ಸದ್ದಾಯಿತು. ಹಾಗೇ ತತ್ತೀ ತಿರುಗಿಸಿ ನೋಡಿದ. ತಾಂಬೂಲದ ತಪ್ಪೆ ಹಿಂಡು, ಸರಸಾ ನಿರಿ ಚಿನ್ನಿಸಿ ಹೊಸಲು ದಾಟಿ ಬರುತ್ತಿದ್ದಳು. ಅವಕ ಬೆನ್ನು ಹಿಂದೆ ತೆಳ್ಳನೆಯ ಬಾಗಿಲ ತೆರೆ. ಹಾಗೇ ಅವಕನ್ನು ದಿಂಟಿಸಿ ನೋಡಿದ. ಇವನಿಗಾಗಿ ಯಾವುದೋ ದೇವತೆ ಬಂದು ಬಾಗಿಲಲ್ಲಿ ಸಿಂಕಂತಿತ್ತು.

ಮೆಲ್ಲನೇ ನಡೆದು ಬಂದು ಸರಸಾ ಮಂಜರ ಮೇಲೆ ಮಲಗಿದ ಇವನ ಪಕ್ಕದಲ್ಲಿ ಕುಳಿತು, ಸಮ್ಮ ವಾಡವೆ ವೀಕೆಯದೆಲೆಗೆ ಸುಣ್ಣ ಹಚ್ಚ

ಲಾರಂಭಿಸಿದಳು. ಅವನೂ ಸ್ವಲ್ಪ ಹೊತ್ತು ಅವಳನ್ನು ವಾತಾಡಿಸದೆ ಹಾಗೇ ಮಲಗಿದ್ದ. ಯಾವುದೋ ಭಾವ ಪ್ರವಾಹ ಅವನೆಡಿಯಲ್ಲಿ ನೇರಿಯೇರುತ್ತಿತ್ತು.

ಸ್ವಲ್ಪ ಹೊತ್ತು ಹಾಗೇ ಇದ್ದ. ಸರಸಚೀ ಮೌನ ಮುರಿದು, ‘ವೀಳಿಯದೆಲೆ ತೆಗೆದುಕೊಳ್ಳು’ ಎಂದೆಳು. ಹಾಗೇ ಅವಳನ್ನು ದಿಟ್ಟಿಸಿದ. ವೀಳಿಯದೆಲೆ ಕೊಡಲೆಂದು ಬಾಗಿದ ಅವಳ ಮೈಯ ರೇಖೆರೇಖೆಯಲ್ಲಾ ಸ್ವೇಮ, ಸ್ವೀಹ ತುಂಬಿ ತುಳ್ಳುತ್ತಿತ್ತು.

ಈ ದೇವತೆಗೆ ತಾನು ವಾಡಿದ ದ್ವೋಪ ನೇನೆದು, ಪಶ್ಚಾತ್ತಾಪದ ದುಃಖ ಕೋಡಿಯಾಡಿದು ಬಂತು.

ಎದು ಅವಳನ್ನು ತಬ್ಬಿಕೊಂಡು, ಎಸೆಯಲ್ಲಿ ಮುಖ ಮರೆಸಿಕೊಂಡ. ಅವಳ ಎವೆ ತೇವವಾಗುತ್ತಿತ್ತು. ಅವರೂ ಅವನನ್ನು ತಬ್ಬಿಕೊಂಡಳು. ಅವನ ಯಾತನೆ ಅವಳಿಗೂ ಅರಿವಾದ ಹಾಗೆ, ಅವಳ ಕಣಲ್ಲಿ ಕಂಬನಿ ಯೋಡಿಯುತ್ತಿತ್ತು.

ಮೃದುವಾಗಿ, ಎಸೆಯಲ್ಲಿ ಹುದುಗಿಕೊಂಡ ಅವನ ಮುಖವನ್ನು ಹೊರಗೆ ತೆಗೆದು, ಕೆನ್ನೆಗೊತ್ತಿಕೊಂಡಳು; ಏನೂ ವಾತಾಡಿಸಲಿಲ್ಲ. ಸ್ವಲ್ಪ ಹೊತ್ತು ಇಬ್ಬರೂ ಸುಮ್ಮನಿದ್ದರು.

ಕಂಬನಿಯ ರೂಪದಲ್ಲಿ ತನ್ನ ಪಾವ ತೊಳಿದ ಹಾಗಾಗಿ, ಹೃದಯ ಹಗುರಾದ ಮೇಲೆ, ಅವನೇ ಅವಳನ್ನು ವಾತಾಡಿಸಿದ –

‘ಸರಸಾ.’ ಕಂಬನಿಯಲ್ಲಿ ತೊಯ್ದು ಅವನವಾತೂ ಮೃದುವಾಗಿತ್ತು.

‘ಏನು?’

‘ನನ್ನನ್ನ ಕ್ಷಮಿಸುತ್ತಿರು ಸರಸಾ.’

‘ಏಕೆ?’

‘ಏಕಾದರೂ, ಏನು ವಾಡಿವ ರೂ –’

‘ನೀವು ಕೇಳಬೇಕೇ ನನ್ನನ್ನು ?’

‘ಕೇಳಬೇಕಾದ ಹಾಗೆ ವಾಡಿಕೊಂಡಮೇಲೆ, ಕೇಳಬೇಕಾದ್ದೆ. ಹೇಳು ಸರಸೇ ನನ್ನನ್ನ ಕ್ಷಮಿಸುತ್ತಿರು ?’

‘ಹೂ.’

‘ಏನು ವಾಡಿದ್ದ ರೂ.’

‘ ಏನು ಮಾಡಿದ್ದರೂ ನೀವು ನನ್ನವರೇ ಅಲ್ಲವೇ ? ’

‘ ಹೇಳಲೇ ? ’

‘ ಹೂ. ಹೇಳಿ. ’

ದೇಳಿ ಎಂತ ಎನ್ನಿಸಿಕೊಂಡದ್ದೇನೋ ಆಯಿತು. ಆದರೆ ಹೇಗೆ ಹೇಳುವುದು. ದೇಳಬೇಕೆಂಬ ನಿರ್ಧಾರವೇನೋ ಇದೆ. ಆದರೆ ದೇಳಿಲು ಮಾತುಗಳೇ ಸಿಗುತ್ತಿಲ್ಲ ನಾಲಗೆಗೆ.

‘ ಏಕೆ. ದೇಳುವುದಿಲ್ಲವೇ ? ’

ಅವಳ ಮುಖ ನೋಡಿದೆ, ಕ್ಷಾಘರೀನಳೊಂದಿಗೆ ತಾನು ಮಾಡಿದುದನ್ನೆಲ್ಲ ಒಂದೇ ಉಪಿಸಲ್ಪಿ ಚೇಳಬಿಟ್ಟು. ಅವನ ಮಾತು ಮುಗಿಯಂದಹಾಗೆ ಮತ್ತೆ ಅವನ ಕಣಲ್ಲಿ ಹಸಿ ತುಂಬುತ್ತಿತ್ತು. ಅವನು ಕಢಿ ಮುಗಿಸಿ ಅವಳನ್ನು ನೋಡುತ್ತಾರೆಂತೆ ತೋಳಲ್ಲಿ ಮುಖ ಮುಚ್ಚಿಕೊಂಡ.

ಸರಸೂ ಅವನನ್ನು ತೆಬ್ಬಿಕೊಂಡು, ಮೆಲ್ಲಿಗೆ ಅವನ ಮುಖ ಹಿಡಿದು, ಕಂಬನಿ ಒರೆಸಿದ್ದು.

ಅವನು ಅವಳ ಮುಖನನ್ನೇ ನೋಡಿದ. ಅವಳ ತುಟಿಯ ಹೇಳಿಮಧುರವಾದ ಕೀರುಸಗೆ ಮಿಸುಗುತ್ತಿದೆ.

‘ ನನ್ನನ್ನು ಕ್ಷಮಿಸುತ್ತೀಯಾ ಸರಸಿ ! ’ ಎಂದ.

‘ ಯಾವುದಕ್ಕೆ ? ’

‘ ಆ ನಾಡಿಕೆಗೇಡಿನ ಕಢಿ ಮತ್ತೆ ಹೇಳಬೇಕೇ ? ’

‘ ಅದಕ್ಕಾಗಿಯೇ. ಯಾವೊತ್ತೊ ಕ್ಷಮಿಸಬಿಟ್ಟದೇನೆ. ’

ಅವಳ ಮಾತು ಕೇಳಿ ಅವನು ದಿಗ್ಭಾಗಂತಾದ. ‘ ಅಂದರೆ.... ’

‘ ಅಂದರೆ, ನೀವು ಹೇಳುವುದಕ್ಕೆ ಮೊದಲೇ ನನಗಿಮು ಗೊತ್ತಿತ್ತು. ’

‘ ಯಾರು ಹೇಳಿದರು ? ’

‘ ಹೆಂಗಸಿಗೆ ಯಾರೂ ಹೇಳಿದೆಯೇ ತಿಳಿಯುತ್ತದೆ. ’

‘ ತಿಳಿದಿದ್ದರೂ ಸುಮ್ಮನಿದ್ದೆಯಾ ? ’ ಗಳಿಗೆ ಗಳಿಗೆ ಅವನ ಆಶ್ಚರ್ಯಹೆಚ್ಚಿತ್ತಿತ್ತು.

‘ ಸುಮ್ಮನಿರದೆ ಏನು ಮಾಡಬೇಕಿತ್ತು ? ’

‘ಗಂಡ ಹೀಗಾದನೆಂದು ತಿಳಿದರೆ ಎಷ್ಟೋ ಜನ ಗದ್ದಲ ಮಾಡುತ್ತಾರೆ, ಎಷ್ಟೋ ಜನ ಪ್ರಾಣ ಕ್ಷಳಿದುಕೊಳ್ಳುತ್ತಾರೆ. ನೀನು....’

‘ಶಾ. ಸುಮೃತಿರಿ.’

‘ಹಕೆ?’

‘ಮಕ್ಕಳಹಾಗೆ ಮಾತಾಡಬೇಡಿ. ಹಾಗೆ ಗದ್ದಲ ನಾಡೋದೂ ಪ್ರಾಣ ಕಳಿದುಕೊಳ್ಳೋದೂ ಎಲ್ಲಾ ಕಢಿ ಕಾದಂಬರಿಗಳಲ್ಲಿ. ಎಂದಾದರೂ ನೀವು ಹಿಂದಕ್ಕೆ ಬರಲೇಬೇಕು. ಹಾಗರುವಾಗ ಸುಮೃತಿ ಗದ್ದಲ ನಾಡ ಬೇಕೇ?’

‘ಹಾಗಾದರೆ ನಾನು ಹಿಂದಿರುಗಿ ಬರುವೆನೆಂಬುದು ತಿಳಿದಿತ್ತು?’

‘ಹೂ. ತಿಳಿದಿತ್ತು.’

‘ಹೇಗೆ?’

‘ಇದೂ ಅಷ್ಟೇ. ಯಾರೂ ಹೇಳಿಕೊಡದೆಯೇ ಹೆಂಗಸರಿಗೆ ತಿಳಿಯುತ್ತೇ’ ಎಂದು ಹೇಳಿ ಸರಸಾ ಮಂಚದಿಂದೆದ್ದು, ಕಿಟ್ಟಿಕಿಯ ಹತ್ತಿರ ಹೋದಳು. ಕಿಟ್ಟಿಕಿಯ ಬಾಗಿಲು ಹಾಕಿತ್ತು. ಅದನ್ನು ತೆರೆದಳು. ಕಿಟ್ಟಿಕಿಗೆ ನೇರವಾಗಿದ್ದ ಬೀದಿಯ ದೀಪದ ಪ್ರಕಾಶಮಾನವಾದ ಬೆಳಕು ಕಣ್ಣ ಕುಕ್ಕುವಂತೆ ಒಳಗೆ ಬಂತು. ಸರಸಾ ಅದನ್ನೇ ನೋಡುತ್ತಾ ನಿಂತಿದ್ದಳು.

‘ಭಿ. ಕಿಟ್ಟಿಕಿ ಮುಚ್ಚಿಬಿಡು ಸರಸಾ. ಅಸಹ್ಯವಾದ ಬೆಳಕು ಅದು.’

‘ಇರಲಿ. ಒಂದು ಗಳಿಗೆ ಇಲ್ಲಿ ಬನ್ನಿ.’

‘ಹಕೆ?’

‘ಹೇಳುತ್ತೇನೇ. ಬನ್ನಿ.’

ಅವನೂ ಎದ್ದು ಕಿಟ್ಟಿಕಿಯ ಹತ್ತಿರ ಹೋದ. ಸರಸಾ ಅವನನ್ನು ತಬ್ಬಿಕೊಂಡು ನಿಂತುಕೊಂಡು, ಬೀದಿಯ ದೀಪದ ತ್ವರ್ತಕ್ಕ ತೋರಿಸಿ, ‘ಅದನ್ನು ನೋಡಿ’ ಎಂದಳು. ಅವನೂ ಅದನ್ನು ನೋಡಿದ. ಅದರೆ ಏನೂ ಅಥವಾಗಲಿಲ್ಲ.

‘ನೋಡಿದಿರಾ?’

‘ಹೂ.’

‘ತುಂಬಾ ಉಜ್ಜುಲವಾಗಿದೆಯಲ್ಲವೇ?’

‘ಹೌದು.’

‘ಇದನ್ನು ನೋಡಿ’ ಎಂದು ಕೋಟೆಯೊಳಗಿನ್ನೆ ಹಾಲುಬಣಿದ ದೀಪವನ್ನು ತೋರಿಸಿದಳು. ಅದನ್ನು ನೋಡಿದ. ಆಗಲೂ ಅವನಿಗೇನೂ ಅರ್ಥವಾಗಲಿಲ್ಲ. ಸಮಸ್ಯೆ ಜಟಿಲವಾಯಿತು.

‘ನೋಡಿದಿರಾ ? ’

‘ಹೂ. ನೋಡಿದೆ.’

‘ಬೀಡಿಯ ದೀಪಕ್ಕೆ ಹೋಲಿಸಿದರೆ, ಇದು ಮಂಕು ಅಲ್ಲವೇ ? ’

‘ಹೌದು.’

ಬೀಡಿಯ ದೀಪ, ಇದಕ್ಕೆಂತ ಉಜ್ಜುಲವಾಗಿದೆ ಎಂತ ಎಷ್ಟು ಹೊತ್ತು ಅದರ ಬೆಳಕಿನಲ್ಲಿರಲು ಸಾಧ್ಯ ಹೇಳಿ? ಎಷ್ಟು ಹೊತ್ತಾದರೂ ಮತ್ತೆ ಈ ದೀಪದ ಬೆಳಕಿಗೇ ಬರಬೇಕು. ಆ ದೀಪ ಎಷ್ಟು ಪ್ರಕಾಶ ಮಾನವಾಗಿದ್ದರೂ ಬೀಡಿಯ ದೀಪ, ಇದು ಎಷ್ಟು ಮಂಕಾಗಿದ್ದರೂ ಮನೆಯ ದೀಪ.’

‘ಅವೆಲ್ಲ ಸರಿಯೆ. ನನಗೂ ಗೊತ್ತಾಗುತ್ತಿ. ಅದರೆ ನಿನ್ನ ಮಾತು ವಾತ್ರ ನನಗೆ ಅರ್ಥವಾಗುತ್ತಿಲ್ಲ.’

‘ಸಿಜವಾಗಿಯೂ ? ’

‘ಸಿಜವಾಗಿಯೂ.’

‘ಹಾಗಾದರೆ ನಾನೇ ಒಗಟು ಬಿಡಿಸಬೇಕೂ ಅನ್ನಿ.’

‘ಹೂ.’

ಆ ಬೀಡಿಯ ದೀಪ – ಕ್ಯಾಥರೀನ್ !’ ಎಂದಳು. ಅವಳ ಮಾತು ಕೇಳಿದ ಕೂಡಲೇ ಅವನ ಕತ್ತಲು ಕವಿದ ಮನಸಿನಲ್ಲಿ ಚಕ್ಕನೆ ಬೆಳಕು ಬಿಡ್ಡ ಹಾಗಾಯಿತು.

ಹಾಗೇ ಅವಳ ಬಗ್ಗೆ ಅಭಿಮಾನವೂ ಉಕ್ಕಿಬಂತು. ತಬ್ಬಿಕೊಂಡ. ಮೆಚ್ಚುಗೆಯನ್ನು ತೋರಿಸಲು ಮತ್ತೇನು ಮಾರ್ಗವಿತ್ತು?

ಅವಳನ್ನು ತಬ್ಬಿಕೊಂಡೇ ‘ಆ ಬೆಳಕು ಅಸಹ್ಯದ ಬೆಳಕು. ಕಿಟಕಿ ಬಾಗಿಲು ಹಾಕಿಬಿಡು’ ಎಂದ.

‘ಹಾಕಿಬಿಡಲೇ ? ’ ಎಂದು ನಗುತ್ತಾ ಕೇಳಿದಳು.

‘ಹೂ ಹಾಕಿಬಿಡು’ ಎಂದ.

ಅವಳು ಕೆಟಿಕೆಯ ಬಾಗಿಲು ಹಾಕಿಬಿಡುವುದರೊಳಗೆ ಇವನು ದೀಪ ಆರಿಸಿದ.

ಇಬ್ಬರೂ ಮುಲಗಿಕೊಂಡಿದ್ದರು. ಅವನ ತೈಳತೆಕ್ಕೆಯಲ್ಲಿ ಮುಲಗಿದ ಸರಸಾ ಸ್ವಲ್ಪ ಹೊತ್ತು ಸುಮೃನಿದ್ದು, ಸಂತರ ‘ಸ್ವಲ್ಪ ದೀಪ ಹಾಕಲೇ’ ಎಂದಳು.

‘ಪಕೆ?’

‘ನಿಮ್ಮ ಮುಖ ಸೋಡಬೇಕಾಗಿತ್ತು.’

‘ಪಕೆ?’

‘ಮುದುಕರಾಗಿದ್ದೀರೋ ಏನೋ ಎಂತ’ ಎಂದವಳೇ ಅವನ ಎದೆಯಲ್ಲಿ ಮುಖ ಮರೆಸಿಕೊಂಡು ನಗಲಾರಂಭಿಸಿದ್ದು.

‘ಅಯ್ಯೋ, ಪಾಸಿ!’ ಎಂದು ಅವನು ಅವಳನ್ನು ತಬ್ಬಿಕೊಂಡ.

ನೊದಲೆರಡು ಬಾರಿಯ ಅವಳ ನಗು ಅವನಿಗೆ ರಹಸ್ಯವಾಗಿತ್ತು. ಈಗ ಮೂರು ಬಾರಿಯ ನಗುವೂ ಅಥವಾಗಿತ್ತು.

ಸಾ ಕ್ರಾತ್ಮಕರ

೬

ಎಲ್ಲರೂ ಆಶ್ಚರ್ಯ ?

ಹೇಗಿದ್ದವನು ಹೇಗಾಗಿಯೋದೆ. ಅವನ ಷೊಕು ಏನು, ಸೊಗಸೇನು, ವಿಲಾಸ ವೈಭವವೇನು – ಒಳ್ಳೆ ಮೋಗಲಾಯಿ ದರಬಾರು.

ಈಗ, ಮೂರು ಮೂರು ದಿನ ಬೆಳೆದ ಗಡ್ಡ, ಗರಿಮುರಿದು ಮಾಸಿದ ಬಟ್ಟಿ. ಯಾವುದಾದರೂ ಸರಿಯೇ. ಇದ್ದರೂ ಆಯಿತು, ಇಲ್ಲವಾದರೂ ಆಯಿತು. ಅದು ಹೋಗಲಿ. ಮೊದಲಿನ ಹಾಗೆ ಸ್ನೇಹಿತರ ಜೊತೆಗೆ ಓಡಾಡುವುದನ್ನೂ ಬಿಟ್ಟುಬಿಟ್ಟಿದ್ದ. ಯಾವಾಗಲಾದರೂ ಸಿಕ್ಕಿದರೆ ಎರಡು ಮಾತು; ಅದೂ ಹೆಚ್ಚಿಗೆ ಇಲ್ಲ.

ಎಲ್ಲಕ್ಕಿಂತ ಹೆಚ್ಚಿಗೆ ಆಶ್ಚರ್ಯವನ್ನು ಒಟ್ಟುಮಾಡಿದ್ದು, ಹೆಣ್ಣನ ಬಗ್ಗೆ ಅವನು ತೋರಲಾರಂಭಿಸಿದ್ದ ಗೌರವ ಭಾವ.

ಬಹುದಿನದಿಂದ ಅವನ ಜೊತೆಯಲ್ಲಿ ಓಡಾಡುತ್ತಿದ್ದ ನನಗೆ, ಎಲ್ಲರಿಗಂತ ಹೆಚ್ಚಾಗಿ ಆಶ್ಚರ್ಯವಾಗಿತ್ತು. ನನ್ನ ಅವನ ಸ್ನೇಹ ಬರೀ ವಾತು ಕಥೆಗಳಲ್ಲೇ ಮುಗಿಯದೆ, ಜೊತೆಗೆ ಉಪಚಾರಗಳಲ್ಲೇ ಮುಗಿಯದೆ ಎಷ್ಟೋ ಮುಜಲು ಮುಂದೆ ಹೋಗಿತ್ತು. ಎಂತಲೇ ಅವನ ಅಂತರಂಗದ ಎಷ್ಟೋ ವಿಚಾರಗಳೂ ನನಗೆ ಗೊತ್ತಾಗಿತ್ತು.

ಆಗಲೂ ಅವನದೊಂದು ಬಗೆಯಲ್ಲಿ ವಿಚಿತ್ರ ಜೀವನ. ಸಾಧಾರಣ ವಾಗಿ ಇನ ತಮ್ಮ ಬಾಳನಲ್ಲಿ ಯಾವುದನ್ನು ಮುಚ್ಚಿಡಬಯಸುತ್ತಾರೋ,

ಅಂಥದಾವುದನ್ನೂ ಅವನು ಮುಚ್ಚಿಡುತ್ತಿರಲ್ಲಿ, ಆ ಪ್ರಯತ್ನವನ್ನೇ ಮಾಡುತ್ತಿರಲ್ಲಿ. ಈ ದೃಷ್ಟಿಯಲ್ಲವನ್ನು ಬಾಳು ತೆರೆದ ಪ್ರಸ್ತುತ.

ಬುದ್ಧಿವಾದಿಗಳು ಎನ್ನುತ್ತಾರಲ್ಲ ಆ ಜಾತಿಯವನು ಅವನು. ಶುದ್ಧಿನಾಗ್ನಿಕ. ದೇವರನ್ನು ನಂಬುವುದು ಬಿಡುವುದು ಹೋಗಲಿ, ಯಾವುದನ್ನೂ ನಂಬುತ್ತಿರಲ್ಲಿ. ಯಾವುದರ ಬಗ್ಗೆಯೂ ಭಕ್ತಿ ಭಾವವಿರಲಿಲ್ಲ; ಇತರರ ಸಂಬಿಕೆ, ಶ್ರದ್ಧೆಗಳ ಬಗ್ಗೆಯೂ ಗೌರವವಿರಲಿಲ್ಲ – ತಾತ್ಪರವಾಗಿ ನಕ್ಷೆ ಬಿಡುತ್ತಿದ್ದ.

ಅವನ ಮುಟ್ಟಿಗೆ ಬಾಳು ಒಂದು ನಿತ್ಯ ಸುಖ ಸಂಶೋಧನೆ. ತನ್ನ ಸುಖಕ್ಕೆ ಆಗದುಡಕ್ಕೆ ಯಾವುದಕ್ಕೂ ಇವನು ಬಾಳಿಸಲ್ಪಿ ಎಡೆ ಇರಲಿಲ್ಲ. ಒಮ್ಮೆ ಸುಖಕ್ಕೆ ಸಾಧಕವಾಗಿದ್ದಂತೆ, ಉಪಯೋಗ ಮುಗಿಯಿತೆಂದರೆ ಕಸದಬುಟ್ಟಿಗೆ ಸೇರಬೇಕಾದದ್ದೆ. ಇದರಲ್ಲಿಯೂ ಅನೂ ಇದು ಭೇದವೇ ಇಲ್ಲ. ತಲೆಗೆಲ್ಲಾ ಒಂದೇ ಮಂತ್ರ.

ನಿರ್ಜೀವ ವಸ್ತುಗಳ ಬಗ್ಗೆ ಹೀಗೆ ಸದೆದುಕೊಳ್ಳಬೇಕಿರಲಿ, ಸಜೀವ ವಸ್ತುಗಳ ಬಗ್ಗೆಯೂ ಇದೇ ವರ್ತನೆಯೇ.

ಎಲ್ಲಕ್ಕೆಂತ ಹೆಚ್ಚಾಗಿ ನನ್ನನ್ನು ಕೆರೆ ಸುತ್ತಿದ್ದುದು, ಅವನು ತನ್ನ ಕಾಮಕ್ಕೆ ಬಳಸಿಕೊಂಡ ಹೆಂಗಸರನ್ನು, ಆ ಕೆಲಸವಾದ ಮೇಲೆ ಕಾಣುತ್ತೇದ್ದ ತಾತ್ಪರವಾದ ರೀತಿ; ಸೇದಿಯಾದಮೇಲೆ ಸಿಗರೀಟು ತುಂಡನ್ನು ಕಾಲಕೆಳಗೆ ಹಾಕಿ ಒರಿಸಿಬಿಡುವ ಹಾಗೆ, ನಿರ್ಬಹ್ಯವಾಗಿ ತಳ್ಳಿಹಾಕಿ ಬಿಡುತ್ತಿದ್ದ. ತನ್ನ ಸದತ್ತಿಯಿಂದ ನಂಬಿದವರಿಗೆ, ಬಲಿಮು ಒಂದವರಿಗೆ ಎಷ್ಟು ದುಃಖವಾದಿತ್ತು ಎಂಬುದನ್ನು ಕೂಡಾ ಪರಿಗಣಿಸುತ್ತಿರಲಿಲ್ಲ.

ಅವನ ಈ ಇಸ್ತುತ್ತಿರದನೆಯ ಪರ್ಯಾಪ್ತಿ ಹೊತ್ತಿಗೆ ಅಷ್ಟೇ ಜನ ಹುಡುಗಿಯರನ್ನು ದರೂ ನೋಡಿದ್ದ. ಅವನಿಗೆ ಅವರ ಹೆಸರು ಕೂಡಾ ಜ್ಞಾಪಕವಿರಲಿಲ್ಲ. ಹಾಗೆ ಒಂದು ಹೋದವಳೇ ಶೀಲಾ.

ಶೀಲಾ ಅಂಗೀಲ್‌-ಇಂಡಿಯ್ ಹುಡುಗಿ. ಶ್ರೇಷ್ಠ ಗಾಢ್‌ ಸ್ಕೃತರ ಮಗಳು. ಇವನ ಮನೆಯ ಸವಿಾಪದಳ್ಳಿ ಅವರ ಮನೆಯೂ ಇತ್ತು. ಶೀಲಾ ನೋಡಲು ಕಾಫಿ ಬಣಿದ ವ್ಯೇಯವಳಾದರೂ, ಅಂಗಾಂಗದ ವಾಟ ದಿಂದ ಚೆಲುವೆ. ಕೆರಿಸ್ತಾನರ್ ಹುಡುಗಿಯಾದರೂ, ಗಂಡೆಂದರೆ ಹಾಯ್ದು.

ಕೊಂಡು ಹೋಗುವ ಜಾತಿಯವರಲ್ಲ, ಸಾಭ್ಯಸ್ತಿ. ಹೈಸ್ಕೂಲಿನಲ್ಲಿ ಓದು ತ್ವಿದ್ದಳು. ಶಾಲೆಗೆ ಹೋಗುವಾಗ ಬರುವಾಗ ಇವನ ಮನೆಯ ಮುಂದೆಯೇ ಹಾದು ಹೋಗಬೇಕು.

ಆ ಹುಡುಗಿಯಮೇಲೆ ಇವನ ಕಣ್ಣು ಬಿತ್ತು. ಒಂದು ದಿನ ಆವಳು ಮನೆಯ ಮುಂದೆ ಹಾದುಹೋಗುತ್ತಿರುವಾಗ, ಇವನು ಅವಳ ಕಡೆಯೇ ನೋಡಿ, ಶಿಖ್ಯ ಹಾಕಿ ಕಣ್ಣ ಹಾರಿಸಿ ‘ನೋಡು! ಇವತ್ತಲ್ಲ ನಾಳೆ ಈ ಮಿಕ ನಷ್ಟುದೇ’ ಎಂದ—ಗಟ್ಟಿಯಾಗಿ. ಆ ಹುಡುಗಿಯ ವಿಚಾರ ಗೊತ್ತಿದ್ದ ನಾನು ದೇಗಿ ‘ಭಿಂ. ಏನು ಅಸಹ್ಯದ ವಾತಾಡುತ್ತಿ. ಸುಮೃಸಿರು. ನಾಚಿಕೆಯೇ ಇಲ್ಲವೇ ನಿನಗೆ’ ಎಂದೆ. ‘ಏನೆಂದೆ—ನಾಚಿಕೆಯೇ. ಅಳ್ಳೋ, ಹಸಿವೆ ಯಾದಾಗ ಕಣ್ಣಿಗೆ ಒಕ್ಕೆ ಮಿತಾಯಿ ಬಿದ್ದರೆ, ಸ್ವಷ್ಟವಾಗ ಬೇಕು ಎನ್ನು ವುದಕ್ಕೂ ನಾಚಿಕೆಪಡಬೇಕೇ?’ ಎಂದ.

‘ಮಿತಾಯಿಯೂ, ಹುಡುಗಿಯೂ ಎರಡೂ ಒಂದೇ ಅಲ್ಲ’ ಎಂದೆ. ‘ನಿನಗೆ ಗೊತ್ತಿಲ್ಲ. ಮಿತಾಯಿ ಬೇಕೆನ್ನು ಸುವುದು ಒಂದು ಬಗೆಯ ಹಸಿವು, ಹುಡುಗಿ ಬೇಕೆನ್ನು ಸುವುದು ಇನ್ನೊಂದು ಬಗೆಯ ಹಸಿವು. ಅಷ್ಟು. ಅದಕ್ಕೆ ನಾಚಬೇಕಾಗಿಲ್ಲವಾದರೆ, ಇವಕ್ಕೂ ಇಲ್ಲ’ ಎಂದು, ಅವನ ಕಡೆಯೇ ದುರು ಗುಟ್ಟಿ ನೋಡುತ್ತಿದ್ದ ನಷ್ಟುಪ್ಪು ಅಳ್ಳೇ ಬಿಟ್ಟಬಿಟ್ಟ ಯಾವ ಬೇಟಿಗೊ, ಎಲ್ಲಿಗೋ ಹೊರಬ್ಬಿಮೋದ.

ವಾಪದ ಹುಡುಗಿಯರು ಅವನಲ್ಲಿನು ಕಾಣುತ್ತಿದ್ದರೂ, ಅಂತೂ ಅವನ ಕಣ್ಣು ಬಿದ್ದ ಮಿಕ ಬಲೆಗೆ ಬಿಳಿದ್ದೇ ಇಲ್ಲ.

ಆ ಕೆರಿಸ್ತಾನರ ಹುಡುಗಿ, ಶೀಲಾನ ಕಥೆಯೂ ಹಾಗೇ ಆಯಿತು. ಆ ಹುಡುಗಿ ಇವನ ಬಲೆಗೆ ಬಿದ್ದಪಟ್ಟೇ ಇಲ್ಲ, ಪೂರಾ ಮರುಖಾಗಿ ಹೋದಳು: ಇವನಿಲ್ಲದೆ ಬದುಕಲಾರನೆನ್ನ ವಸುಟ್ಟಿಗೂ ಇವನಲ್ಲಿ ಅನುರಕ್ತಿಜಾದಳು. ಇವನು: ಎರಡು ದಿನ ಕಣ್ಣ ಮರೆಯಾದರೆ, ಮೂರು ಕಾಗದ ಬರೆಯು ತ್ತಿದ್ದಳು. ಒಂದೆರಡು ತಿಂಗಳ ಕಾಲ ಇವನ ಪ್ರಣಯ ವ್ಯಾಪಾರ ಹೀಗೇ ನಡೆಯಿತು.

ಒಂದು ದಿನ ಹೀಗೇ ವಾತಿಗೆ ವಾತು ಬಂದು, ‘ಹೇಗಿದಾಳಿ ಶೀಲಾ’ ಎಂದು ಕೇಳಿದೆ.

‘ಹೇಗಿದಾಳೋ ನನಗೆ ಗೊತ್ತಿಲ್ಲ. ನಾನು ಅವಳನ್ನು ಸೋಡಿಯೇ ಹಮ್ಮೆ ಹದಿನ್ಯೇದು ದಿನವಾಗಿ ಹೋಯಿತು.’

‘ಏಕೆ? ಇಷ್ಟು ಬೇಗ ಬೇಡವಾಗಿ ಹೋದಳೇ?’

‘ಸರಿ. ಶುದ್ಧ ಸೆಂಪಿಮೆಂಟ್‌ಲ್ ಸ್ಟ್ರ್ಫ್. ಎರಡು ದಿನ ಹೋಗಿದ್ದರೆ ಆ ಕಣ್ಣಿ ಏನು, ಅಳುವೇನು. ಡ್ಯೂಮಿಟ್‌. ಜಿಗನೆ ಹಿಂಡಿದ ಹಾಗೆ.’

‘ಘೂ. ಪಾಪಿ ಜಿಗಹೆಯಂತೆ. ಪ್ರೀತಿಸಿ ಬಂದಾಕೆಯನ್ನು ನೀನು ತಾತ್ತ್ವಾರ ಮಾಡಿದರೆ, ಆ ಹೆಣ್ಣು ಜೀವ ಕಣ್ಣಿ ಏರಿಡಿದೆ ಮತ್ತೇನು ಮಾಡಬೇಕು?’

‘ಅದಕ್ಕೇ ನಾನು ಇದರಲ್ಲಿಲ್ಲ ನಿಲ್‌ಪ್ರತಿ ಇರಬೇಕೂ ಅನ್ಯೋದು. ಹಾಗೆ ಒಂದೊಂದು ಬಂಧ ನಾನೂ ಬಿಗಿದುಕೊಳ್ಳುತ್ತಾ ಹೋದರೆ, ಆಮೇಲೆ ಸರಷಳಿ ಯಾಕಿಕೊಳ್ಳಲು ಕಾಲು ಕೈಯಲ್ಲಿ ಜಾಗನೇ ಇರ್ಮೇಡಿಲ್ಲ. ಅದಕ್ಕೇ ಕಮಲಸತ್ರದ ಮೇಲಿನ ಜಲಬಿಂದು ಬಿನ್ದು ಯಾಗಿರಬೇಕು ಎಂತ ನಾ ಹೇಳುವುದು’ ಎಂದು ನನ್ನನ್ನು, ಜಗತ್ತನ್ನೇ ಆಣಕಿಸುವನಂತೆ ನಕ್ಕು ಹೇಳಿದ.

ಅವನ ಪಾತು ಕೇಡೆ ನನಗೆ ಅಸಮ್ಮೆವಾಯಿತು. ಅವನಿಗೆ ಕವಾಳಕ್ಕೆ ರದು ಬಿಗಿದು ಓವಿಮೋಗೋಣವೇನ್ನಿಸಿತು. ಅದರೂ ಹಾಗೆ ಮಾಡಲಾಗಲಿಲ್ಲ. ಅದೇ ಅವನಲ್ಲಿಸ್ತ ಒಂದು ವಿಚಿತ್ರ ನೋಡಿ.

‘ಇವನ್ನು ಓದಿ ಸೋಡು’ ಎಂದು ಒಂದು ಕಟ್ಟು ಮಸುಕಾದ ಪರಿಮಳ ಬರುತ್ತಿದ್ದ ಗುಳಾಬಿ ಬಣ್ಣದ ಕಾಗದಗಳ ಕಟ್ಟಿನ್ನು ಕೈಗಿಟ್ಟ.

‘ಯಾರದು ಈ ಕಾಗದಗಳು?’

‘ಅವಳದೇ.’

‘ಅವಳದೇ ಎಂದರೆ ಹೇಗೆ ಅರ್ಥವಾಗಬೇಕು. ನಿನಗೆ ಎಷ್ಟು ಜನವ್ಯೋಜಂಥ ‘ಅವಳು’ ಗಳು.

‘ಶೀಲಾದು.’

‘ಅವಳು ನಿನಗೆ ಬರೆವ ಕಾಗದ ನಾನೇಕೆ ಓದಲಿ?’

‘ಹುತಾ. ಸೆಂಪಿಮೆಂಟ್‌ಲ್‌ಗಬೇಡ. ಓದು. ಕಾಗದ ಓದಿದರೆ, ಅವಳ ಹತ್ತಿರ ಹೋದ ಹಾಗೇನೂ ಆಗೋಡಿಲ್ಲ’ ಎಂದ.

ಅವನ ಒತ್ತಾಯಕ್ಕೆ ಕಟ್ಟುಬಿಡು ಕಾಗದಗಳನ್ನೇಲ್ಲ ಬಂದೊಂದಾಗಿ ತಿರುವಿಹಾಕಿದೆ. ಬಂದೊಂದು ಕಾಗದವೂ ನಿಟ್ಟುಸಿರು, ಅಗಲಿಕೆಯ ನೋವು, ನಿರಾಶೆಯ ಕಂಬನಿ, ಯಾತನೆಯ ಆರ್ಥಧನ್ನಿ, ಯಾಚನೆಯ ದೀನವಾಣಿ, ಪ್ರಣಯದ ಹುಸಿ ಬೆದರಿಕೆ, ಹಸಿ ನೋವಿನ ತಪಮಾನಿ. ಆ ಕಾಗದ ಓದಿಬಂದು ಅವಳನ್ನು ಎಷ್ಟು ನಿರ್ದಯೆಯಾಗಿ ನಡಸಿಕೊಳ್ಳುತ್ತಿದ್ದಾನೆಂಬುದು ಸ್ವಷ್ಟವಾಗಿತ್ತು. ಕೆಲವು ಕಡೆ ಕೆಲ್ಲಾ ತಾನೇ ತೇವವಾಯಿತು. ಕೊನೆಯ ಕಾಗದದಲ್ಲಿ ‘ನೀನೂ ಹೀಗೇ ನನ್ನನ್ನು ಕೈಬಿಟ್ಟರೆ, ನಾನೆಲ್ಲಾದರೂ ಹೋಗಿ ಆತ್ಮಹತ್ಯವಾಡಿಕೊಳ್ಳುತ್ತೇನೇ’ ಎಂದು ಬರೆದಿದ್ದಳು. ಆ ಕಾಗದದ ತಾರೀಖು ನೋಡಿದೆ. ಎರಡೇ ದಿನದ ಹಿಂಜೆ ಬಂದದ್ದು.

‘ಹೋಗಿದ್ದೆಯಾ?’ ಎಂದು ಕೇಳಿದೆ.

‘ಉಹು’ ಎಂದು ತಲೆಯಾಡಿಸಿದ.

‘ಏಕೆ?’ ತೀಕ್ಕುವಾಗಿ ಪ್ರಶ್ನೆ ಹಾಕಿದೆ.

‘ಹೊಸ ಮಿಕಾ ಸಿಕ್ಕಿದೆ. ಈ ಹಳಸಿದ ಅನ್ನಕ್ಕೇಕೆ ಹೋಗಲಿ’ ಎಂದ ನಿದಾರಷ್ಟಿಂಬಿವಾಗಿ.

‘ಹಾಗಾದರಿವಳ ಗತಿ ಏನು ಮುಂದಕ್ಕೆ?’

‘ಗತಿಯೇ?’ ನನ್ನ ಕೈಲಿದ್ದ ಕಾಗದವನ್ನು ಇಸಿಮುಕೊಂಡು, ಸಿಗರೀಟು ಹಚ್ಚಲು ಕೆರೆದ ಕಡ್ಡಿಯನ್ನು ಅವಕ್ಕೆ ತೆಗುಲಿಸಿದ. ಅದು ನಿಧಾನವಾಗಿ ಸುರುಳಿ ಸುತ್ತಿ, ಕರ್ಗಾಗಿ ಉರಿಯಲಾರಂಭಿಸಿತು. ‘ಇಷ್ಟೆ’ ಎಂದ ತಾತ್ಪರವಾಗಿ ನಕ್ಕು.

‘ಖಂಡಿತವಾಗಿಯೂ ನೀನು ಮಹಾ ಪಾಪಿ.

‘ಅಷ್ಟೇ ತಾನೇ. ಪಾಪವಂತಿ ವಾಪ? ಬೇಸರ ಬಂದ ಹೆಣ್ಣಿನ ಕೊರಳಿಗೇ ಜೋತುಬಿಡು ಬಾಳುವ ಬೇಸರಕ್ಕೆಂತ ಇನ್ನು ವಾಪವಿದೆಯೇ ಈ ಭೂಮಿಯ ಮೇಲೆ?’ ವಾಪ! ಮುಡಿಯ ಮೇಲೆ ಬಾತಿತು ಎಂದು, ಬಾಡಿ ಒಣಿದ ಹೂವನ್ನೇ ಯಾರಾದರೂ ಮುಡಿಯತ್ತಾರೆಯೇ? ಅಹಹ? ಏನು ತರ್ಕ! ಎಂದು ತಿರಸ್ಕಾರವಾಗಿ ನಗುತ್ತು ಹೇಳಿದ ಸಿಗರೀಟಿನ ಹೋಗಿ ಸುರುಳಿಗಳನ್ನು ಬಾಯಿಂದ ಭಾವಣಿಗೆ ಹಾರಿಸುತ್ತಾ.

ಸಾಕ್ಷಿತಾಪ

ಇಂಥವನ ಕೈಲಿ ಏನು ಮಾತಾಡಬೇಕು ಎಂದುಕೊಂಡು ಸ್ಥಾನೂ ಸುಮೃಗಾಗಿ ಉಸಿರು ಉಳಿಸಿಕೊಂಡೆ.

ಇದಾದಮೇಲೆ ನಾಲ್ಕಾರು ದಿನ ನಾನು ಅವನನ್ನು ನೋಡಲಿಲ್ಲ; ನೋಡಲು ಆಗಲಿಲ್ಲ, ನೋಡುವ ಮನಸೂ ಇರಲಿಲ್ಲ. ಕಡೆಗೊಂದುದಿನ ಸಂಜೆ ಅನನೇ ಯಾದುಕೊಂಡು ಬಂದ 'ದಳೋ' ಎನ್ನುತ್ತೇ.

'ಸೇನ್ಸ್‌ಇಂಫನಲ್' ಸುದಿ. ಗೊತ್ತಾಯಿತೇನೋ?' ಎಂದು ಅವನೇ ಕೇಳಿದ. ನಾನವತ್ತು ಬೆಕ್ಕಿಸಿಂದ ಮನೆಚಿಟ್ಟು ಹೊರಟಿರಲಿಲ್ಲ. ಎಂತಲೇ ಯಾವ ಸುದ್ದಿಯಾಗ ಗೊತ್ತಿರಲಿಲ್ಲ. ಅಲ್ಲದೆ ಇನನ್ 'ಸೇನ್ಸ್‌ಇಂಫನಲ್' ಸುದ್ದಿ ಇನ್ನೀರು. ಮತ್ತಾವುದೋ 'ಪಿಕ' ದ ಪಚಾರ ಇರಬೇಕೆಂದೂಕೊಂಡು, ನಿರುತ್ತಾವಕತೆಯಿಂದಲೇ 'ಎನಿಂದ' ಎಡಿದೆ.

'ಹಾಗುವರೆ ನಿನಗಿದೂ ಗೊತ್ತೇ ಇಲ್ಲಿ ಎನ್ನು?'

'ಉಂಟು. ಏನೂ ಗೊತ್ತಿಲ್ಲ. ಏನಾರ್ಥಿಯು?'

'ಆಗೇದೇನು. ಶ್ರೀಲಾ ಮೊ ಕೆಡ್ಲೇ ರೇಖ್ಲಾತ್ತು ಇತ್ತೇಂತೆ ಇವತ್ತು ಬೇಳಗ್ಗೆ. ಎರಡು ವಿನಿಧಿಂದ ಪತ್ತೆ ಇರಲಿಲ್ಲ.' ಡಂಗ್ಗೆ ಕರೆ ಸ್ವರದಲ್ಲಿ ಕಾಣಿಸಿ ಕೊಂಡಳು' ಎಂದ ತಣಗೆ.

ಆ ಸುದ್ದಿ ಕೇಡಿ ಸಂಸಗೆ ಸಿದಿಲು ಚೂದೆದ ಯಾಗಾಗ ಮನೋಯಿ. ಅವನ ಮಾತಿನ ರಿತಿ ಕೇಳಿ ಮೈ ಉರಿದುಕೊಂಡು ಬಂದು.

'ಇದು ಆತ್ಮಪ್ರಯೋಗ, ಕೊಲೆ. ಅವಳಿನ್ನು ಕೊಂಡವನು ನೀನು ಎಂದೆ ಕಾವಾಗಿ.

'ಶಾಭಾಸ ಷೆರ್ಲೂಕ್ ಚೋಪ್ಪಾಗಿ; ಈ ಮುಂದುವರಿಸು ನಿನ್ನ ಪತ್ತೇದಾರಿ ಕಘೇನ. ಯಾವಾಗ, ಎಲ್ಲಿ, ಹೇಗೆ ಶ್ರೀಲಾನ ಕೊಲೆ ಮಾಡಿದೆ ಎಂತಲೂ ಹೇಳಿದು' ಎಂದ ವ್ಯಾಂಗ್ಯ ವಾಗಿ.

'ಕೈಯಾರೆ ನೀನು ಅವಳನ್ನು ಕೆರೆಗೆ ತಳ್ಳಿದೇ ಇರಬಹುದು. ಅರಿಯದ ಹುಡುಗಿಯನ್ನು ಪ್ರಣಯದಲ್ಲಿ ಸಿಲುಕಿನಿ ನಡುಸಿರಿಸಲ್ಲಿ ಕೈಬಿಟ್ಟು ಕಡೆಗೆ ಅವಳು ಕೆರೆ ಪಾಲಾಗಲು ನೀನೇ ಕಾರಣ. ಇದರ ಸ್ನೇತಿಕ ಜವಾಬುದಾರಿ ನಿನ್ನದೇ. ಅವಳ ಕೊಲೆಯ ಪಾವ ನಿನ್ನದೇ. ನಿನ್ನಂಥ ವಶವಿನ ಶಾಮಕ್ಕೆ ಆ ಹುಡುಗಿ ತಿಳಿಯದೆ ಮೈ ಸೋಲಿದ್ದರೆ, ಎಲ್ಲಾದರೂ ಸುಖಿಯಾ

ಗಿರುತ್ತಿದ್ದಳು. ಯಾರ ಮನೆಯನ್ನೂ ಬೆಳಗಿಸುವ ನಂದಾದಿವಾಗುತ್ತಿದ್ದಳು. ಮಕ್ಕಳ ತಾಯಾಗಿ, ಯಾವ ವಂಶವನ್ನೂ ಬೆಳಿಸುವ ಭಾಗ್ಯಲಪ್ಪಣಿಯಾಗುತ್ತಿದ್ದಳು. ಅರಳಿ ಹೂವಾಗಿ ಹಣ್ಣಾಗಬೇಕಾಗಿದ್ದ ಮೋಗೆಯನ್ನು ನಿಷ್ಟು ಪುದ್ರುಕಾಮದ ಪರುಪಾದದಡಿಯಲ್ಲಿ ಹಾಕಿಕೊಂಡು ಹೊಸಗಿ ಹಾಕಿಬಿಟ್ಟೇ. ನಾಚಿಕೆಯಾಗುವುದಿಲ್ಲವೇ ನಿನಗೆ' ಎಂದೆ ಉಪ್ಪೇಗದಲ್ಲಿ ಉಸಿರು ಕೂಡಾ ತಿರುಗಿಸಿಕೊಳ್ಳಬೇ.

ನನ್ನ ರಭಸದ ಮಾತು ಕೇಳಿ ಅವನು ಎಳ್ಳುಮ್ಮೈ ಕದಲಲ್ಲಿ. ಗಟ್ಟಿಯಾಗಿ ನಕ್ಕು ಚಪ್ಪಾಳೆ ತಟ್ಟು - ನೋಡು. ನಿನಗೆ ಒಳ್ಳೆ ಭಾವಣಕಾರ ನಾಗುವ ಯೋಗ್ಯತೆ ಇದೆ. ಬೇಕೆಂದರೆ ಹೇಳು. ಕಬ್ಬಿ ಪಾರ್ಕನ ಬ್ಯಾಂಡ್ ಸ್ಟ್ಯಾಂಡಿನ ಹತ್ತಿರವೇ ಒಂದು ಭಾವಣದ ವೇದಿಕೆ ಕಟ್ಟಿಸಿಕೊಡುತ್ತೇನೆ. ಜಗಮೋದಾ ರನಾಗಬಹುದು' ಎಂದ.

ಇಂಥ ಸಿರ್ಜಿನ್, ವೃದಯಹೀನ, ಭಾವನಾಶಾಸ್ತ್ರ ಸರಸಿಶಾಚಿಗೆ ಏನು ಹೇಳಬೇಕು?

ಅವನ ಕೈಲಿ ಮಾತು ಕೂಡಾ ಆಡಲಾರದೆ ನಾನೇ ರೋಸಿ ಸುಮ್ಮುನಾದೆ; ಮತ್ತು ವನ ಕೈಲಿ ಮಾತಾಡಲಿಲ್ಲ' ಸ್ವಲ್ಪ ಹೊತ್ತು ಸುಮ್ಮನೆ ಸಿಗರೇಟ್‌ನ ಸೇರುತ್ತೆ ಕುಳಿತಿದು ಹೂರಬ್ಬಿಮೋದ.

ಇದಾದಮೇಲೆ ನನಗೆ ಅವನನ್ನು ನೋಡಲು ಪುನಸು ಬರಲಿಲ್ಲ. ಒಂದು ವಾರವಾಗುವ ಹೊತ್ತಿಗೆ, ಕೆಲವು ಕಾಲ ಉರು ಬಂಧುಮೋಗಬೇಕಾಗಿ ಬಂತು - ಮಲಬಾರಿಗೆ; ಕನ್ನಾ ನೂರಿನಲ್ಲಿದ್ದ ನನ್ನ ತೆಂಗಿಯನ್ನು ನೋಡಿ ಕೊಂಡು ಬರಲು.

ತೀರಾ ಹೋಗುವ ಮುನ್ನ, ಹೇಗಿದ್ದರೂ, ಮತ್ತು ನೋಡಲು ಒಂದೆರಡು ತಿಂಗಳಾಗುತ್ತದಲ್ಲಾ ಹೇಳಿ ಹೋಗೋಣವೆಂದು ಹೋದೆ. ಆ ಮಾತು, ಈ ಮಾತುಗಳ ಬಾಯುವಚಾರವಾದಮೇಲೆ, ಹೋದ ವಿಚಾರ ತಿಳಿಸಿದೆ.

'ಎಲ್ಲಿಗೆ ಹೋಗುತ್ತೀರು?' ಎಂದ.

'ಮಲಬಾರಿಗೆ.'

'ಒಳ್ಳೆ ಕೆಲಸವನ್ನೂ ಮಾಡುತ್ತಿದ್ದೀರು?'

'ಏಕೆ?'

‘ ಒಂದು ಬುದ್ಧಿವಾದದ ವಾತಾ ಹೇಳಿದರೆ ಕೇಳುತ್ತಿರೋ ?’

‘ ಏನುದು ಹೇಳು. ಕೇಳಬಹುದಾದುದಂಥಿದಾದರೆ ಕೇಳುತ್ತೇನೇ.’

‘ ಮತ್ತೀನೂ ಇಲ್ಲ. ಹೇಗಿದ್ದರೂ ಅನಾಯಾಸವಾಗಿ ಮಲಬಾರಿಗೆ ಹೋಗುತ್ತಿದ್ದೀರು. ಮಲಬಾರಿನ ಹುಡುಗಿಯರು, ತುಂಬಾ ಜೆಲುವೆಯ ರಂತಿ ; ಸುಲಭಸಾಧ್ಯರಂತಿ. ಒಂದೆರಡನ್ನಾದರೂ ರುಚಿ ನೋಡಿದೆ ಬರಬೇಡ, ಮುತ್ತಾಳನ ಹಾಗೆ ’ ಎಂದು ನಂಗತ್ತು.

ಅವನ ವಾತಿಗೆ ಏನೂ ಉತ್ತರ ಹೇಳಿದೆ, ಮತ್ತೀನು ವಾತಾ ಆಡದೆ ವೇಗವಾಗಿ ಹೊರಟುಹೋದೆ. ಬಿನ್ನ ಹಿಂದೆ ಅವನು ಗಟ್ಟಿಯಾಗಿ ನಕ್ಕದ್ದು ಕೇಳಿಸಿತು.

*

*

*

*

ಆಗ ಉರು ಬಟ್ಟು ಹೋಚಿಸನು, ಮತ್ತೆ ಹಿಂತಿರುಗಿ ಬರಲು ಎರಡು ತಿಂಗಳಾಯಿತು.

ಉಂಗಿ ಹಿಂದಿರುಗುತ್ತಿದ್ದ ಹಾಗೇ ಗೊತ್ತಾದ ವಿಶೇಷ ಸುಷ್ಟಿ ಅವನಲ್ಲಾದ ಅದ್ದುತ್ತ ಪರಿವರ್ತನೆ. ಇದನ್ನು ಕೇಳಿ ನನ್ನ ಕುತ್ತಾವಲ ಕೆರಳಿತು.

ಇದು ಗೊತ್ತಾದ ಮೇಲಿ, ಅವನನ್ನು ನೋಡಿ ವಾತಾಡಿಸಿ ಬರಬೇ ಕೆಂದುಕೊಂಡು, ಒಂದೆರಡು ಮೂರು ಸಲ ಅವನ ಮನೆಗೇ ಹುಡುಕಿಕೊಂಡು ಹೋದೆ. ಸಿಗಲಿಲ್ಲ. ನಿರಾಕಾರಾಗಿ ವಾಸನು ಬಂದೆ.

ಹೀಗಾಗಿ ಪೂರೂ ಒಂದು ವಾರ ಅವನ ದರ್ಶನವಾಗಲ್ಲಿ.

ಕಡೆಗೊಂದು ದಿನ ಮಧ್ಯಾಹ್ನ ಅವನ ಮನೆಯ ಆಳುಮಗ ಒಂದು ಕಾಗದ ತಂಡು ಕೊಟ್ಟಿ. ಅದರಲ್ಲಿ ಹೆಚ್ಚೇನೂ ಬರದಿರಲಿಲ್ಲ. ‘ನೀನು ಉರಿಗೆ ಹಿಂದುರಿಗಿದ ವಿಚಾರ ಗೊತ್ತಾಯಿತು. ನೋಡಲಾಗಲಿಲ್ಲ. ಇವಕ್ಕು ಸಂಜೆಗೆ ಬಾ. ವಾತಾಡಬೇಕಾದುದು ಎಷ್ಟೋ ಇದೆ’ ಇಷ್ಟೇ ಅದರಲ್ಲಿದ್ದುದು. ಕಾಗದದ ಭಾವ ಇಷ್ಟೇ ಆದರೂ, ಆ ಪುಟ್ಟಿ ಕಾಗದವಲ್ಲಾ ಏನೋಂ ಒಂದು ಬಗೆಯ ಪರಿವರ್ತನೆ ಕಾಣುತ್ತಿತ್ತು ; ಅನ್ಯಕ್ಕ ಸೌಜನ್ಯವಿತ್ತು. ‘ಖಂಡಿತ ಬರುತ್ತೀನೇ’ ಎಂದು ಹೇಳಿ ಕಳಿಸಿದೆ. ಆ ಕಾಗದವನ್ನು ಓದಿದಾಗಲಿಂದ, ಅವನನ್ನು ಯಾವಾಗ ನೋಡೇನೋ ಎಂಬ ಕಾತುರತೆ ಅಕಾರಣವಾಗಿ

ನನ್ನೆಡಿಯಲ್ಲಿ ಬೆಳೆಯತೊಡಗಿತು; ಸಂಜೆ ಸನಿಹವಾದ ಹಾಗೆ ಹೆಚ್ಚಾಗುತ್ತೊಡಗಿತ್ತು.

ಪಡುವಲ ದಿಕ್ಕಿನ ಕೆಂಡ ವಾಗಿ, ಬಂಗಾರವಾಗುತ್ತಿದ್ದ ಹಾಗೇ ಕೋಟು ತಗುಲಿಸಿಕೊಂಡು, ಅವನ ಮನೆಯ ಕಡೆ ಹೊರಟಿ. ಅವನೂ ನನಗಾಗೇ ಕಾಯುತ್ತಿದ್ದ. ನನ್ನನ್ನು ಕಂಡ ಕೂಡಲೇ ‘ಓ! ಬಂದೆಯಾ?’ ಎಂದು ತೃಪ್ತಿಯ ಕಿರುನಗೆ ನಕ್ಕೆ. ಅವನ ಮುಖ ನೋಡಿದೆ. ಹಿಂಢಂಚೂ ಕಾಣದ ಒಂದು ಬಗೆಯ ಕೋಮಲತೆ, ಗಾಂಭೀರ್ಯವಿತ್ತು; ಹೆಚ್ಚು ವಾಸನವಿರುವಾಗಿ ಕಂಡಿತು ಅವನ ಮುಖ.

‘ಅವಕ್ಕೆ ಸಿಂಪ್ರೆನಾಡಿಕೊಂಡು ಹೊಗಿದ್ದು. ಏರ್ತಿತ್ತೇಂದ್ರೇ ಇಲ್ಲವ್ಯಾ ಎಂದಿದ್ದೆ. ಅಂತೂ ಬಂದೆಯಾಲ್ಲಿ. ಸಾಡಿ. ಹಾಗೇ ಪಾರ್ಕನ ಕಡೆ ಹೊಗಿ ಸುತ್ತಾಡಿಕೊಂಡು ಬರೊಣ’ ಎಂದೆ. ಅವನ ಧ್ವನಿಯಲ್ಲಿ ಯಾವುದೊಂದು ಅಸ್ವಷ್ಟ ಯಾತನೆಯ ಮಿಮುತನವಿತ್ತು. ‘ಸರಿ. ಹೊಗೊಣ’ ಎಂದೆ.

ಇಬ್ಬರೂ ಪಾರ್ಕನತ್ತು ಹೆಚ್ಚೆ ಯಾಕಿರೆವು. ಡಾರಿಯಲ್ಲಿ ಹೆಚ್ಚು ಏನೂ ವಾತಾದಲ್ಲಿ. ಅವನಂತೂ ತಲೆ ತಗ್ಗಿ ಕಿರುವಿರುತ್ತಿದ್ದು. ಹದಿನ್ನೆಡು ಇರ್ತಿತ್ತು ನಿರುಪಣೆನ್ನು ಪ್ರಾರ್ಥಿತಾಗಾಗಿ ವಾಕ್ಯ ಸಿಕ್ಕಿತ್ತು. ಹೆಚ್ಚು ಜನ ಸುಳಿಯದ ಮೂಲೆಯಿರುವಷ್ಟು ಹುಡುಕಿರುವಿರುತ್ತಿದ್ದು. ಹೊಗಿ ಕೂರುತ್ತು ಕೊಂಡಿವು. ಅವನು ಅಂಗಾರವಾಗಿ ಮಲಗಿ, ಹುಟ್ಟಿಕೊಂಡಿನ್ನು ಕಡೆಯುತ್ತಾ ಮಲಗಿಕೊಂಡ. ಏನೂ ವಾತಾದಲ್ಲಿ. ಎಂದೂ ಇಬ್ಬದ ಗಾಂಭೀರ್ಯ ಅಂದು ಅವನನ್ನು ಅವಳಿತ್ತು. ವಾತು ಹೇಗೆ, ಎಲ್ಲಿಂದ ಆರಂಭಿಸಬೇಕೆಂದು ತಿಳಿಯದೆ ನಾನೂ ವರ್ಣನವಾಗಿ ಕೂತಿದ್ದೆ. ನನಗೇನೋ ಅವನ ವರ್ಣನದ ಆಳವರಿಯದ ಗಭರ್ಡಲ್ಲಿತ್ತೋ ಕಣ್ಣೇರು ಪಣ್ಣಾಗುತ್ತಿರುವುದೆಂದೇ ಅನುಷ್ಠಿತ್ತು— ಅಕಾರಣವಾಗಿ. ಸ್ವಲ್ಪ ಹೊತ್ತು ಹಾಗೇ ಇದ್ದೇವು.

ಇದಿರುಗಡೆ ಯಾರೋ ಒಬ್ಬ ಸಾರಸ್ವತರ ಹುಡುಗಿ ಹಾದುಹೋದಳು. ಒಳ್ಳೆ ಚೆಲುವೆ. ಯಾರೂ ಮತ್ತೊಮ್ಮೆ ನೋಡಬೇಕು ಎನಿಸು ಮವಂಥವಳು. ಅವಳನ್ನು ನೋಡಿ, ಅವನನ್ನು ತಿವಿದೆ. ‘ನೋಡೋ ಹೇಗಿದಾಳಿ’ ಎಂದೆ. ಅವನು ಅವಳ ಕಡೆ ತಿರುಗಿ ಕೂಡಾ ನೋಡಿದೆ ‘ಇರಲಿಬಿಡು. ಯಾರ ಮುಡಿಯ ಮಲ್ಲಿಗೆಯೋ. ನಮ್ಮ ಕಣ್ಣ ಬಿದ್ದೇಕೆ ನಲುಗಬೇಕು’ ಎಂದ.

ಅವನ ಮಾತ್ರ ಕೇಳಿ ನನಗೆ ಅಚ್ಚುರಿಯಾಯಿತು. ಹೆಣ್ಣನ ನೆರ ಇನ್ನೂ ದಿಟ್ಟಿಸದೆ ಬಿಡದಿದ್ದ ಅವನ ಬಾಯಿಂದ ಈ ಮಾತ್ರ. ಆ ಮಾತಿನಲ್ಲಿ ಕೃತ್ಯಮನೇನೂ ಇರಲ್ಲಿ. ಹೃದಯದಾಳದಿಂದ ತಾನೇತಾನಾಗಿ ಬಂದ ಮಾತ್ರ ಆಷ್ಟು. ಶರೀಕುನೇ ಅವನ ಕಡೆ ತಿರುಗಿ ಸೋಡಿದ. ಸಂಜಯು ಕೇಸರಿ ಬಂಗಾರದ ಬೆಳಕು ಅವನ ಮುಖದ ಮೇಲೆ ಬಿದ್ದು, ಅವನ ಕಣ್ಣಿಂಜಿ ನೆತ್ತಿ ಇಂತಾಕುತ್ತಿದ್ದು ಕಂಬಸಿ ಹೊಳೆಯುತ್ತಿತ್ತು.

‘ ಈ ನೇರಾಂತ ಎಂದಿಸಿಂದ ’ ಎಂದು ಹಾಸ್ಯಮಾಡುವನಂತೆ ಕೇಳಿದೆ.

‘ ಉತ್ತಾ ಯೋದಂದಿನಿಂದ ’ ಎಂದು ಅಪ್ಪುಯಕ್ಕೆ ವಾಗಿಯೇ, ಅವನಿಂದ ಉತ್ತರ ಬಂತು. ದುಃಖ ಪೀಠೆಯನ್ನು ಯಾತನರೂ ಬೆರಳು; ಪುಡಿದಾಗ ಪಲಕುವಂಥ ಸ್ವರ ಆದು. ಅವನ್ನು ಕೇಳಿ ನಾನು ಅಪ್ಪತಿಭನಾದೆ. ಯಾರು ಈ ಉಲಿತಾ? ಈ ಬೆಂಕುರ್ತಿನಾಡಿ, ಸ್ವಾಳೆ ನೀಡಾಗಿನ ಸರಂಗ ಇನ್ನೊಂದು ಬ್ಧಿಕೆ? ಇವಳಾರು?

‘ ಉತ್ತಾ ಯಾದು? ’

‘ ನನ್ನ ಸ್ವಾಳೆರವಾವನ ಮಂಗಳು ಹೊರಬುಹೋದಳು ಇರಿಂತಾರದೆ ಬಾಡಿ ಹೋಯಿತು ಆ ಹೊಪ್ಪ ನಾನೇ ಕ್ರೇಯಾರ ನನ್ನ ಕಾಮದ್ ಬೆಂಕೆ ಇಟ್ಟುಬಿಟ್ಟೆ ಆ ಹೊನಿಗೆ.’

ಬೆನ್ನ ಮೇಲಾಗಿ ಮುಲಗಿ, ತೋಳಲ್ಲಿ ಮುಖ ಮರೆಸಿಕೊಂಡು ಅಳುಂಭಿಸಿ. ಉತ್ತರ ಉತ್ತರ ಬಂತಿತ್ತು ಆ ದುಃಖ. ನನಗೆ ಏನೂ ಹೇಳಲು ತೋಚಲಿಲ್ಲ. ಅದರೂ ಅವನ ಒಬದೊಂದು ಬಿಕ್ಕು, ನನ್ನದೆಯಲ್ಲಿ ಮಾರ್ಡನಿಗೊಮ್ಮತ್ತಿತ್ತು. ಪ್ರತ್ಯೇಕ ದುಃಖದ ಇದಿರು ಮಾತ್ರ ತಲೆ ಎತ್ತಿತ್ತೇ? ಸುಮ್ಮನೆ ಅವನ ಬೆನ್ನ ಸೇವರಿಸಿದೆ. ನನ್ನ ಹಸ್ತಸ್ವರ್ಥಕ್ಕೆ ಬಂತೆ, ಸ್ವಲ್ಪ ಹೊತ್ತನ ನಂತರ ಅವನ ದುಃಖ ತಮನವಾಯಿತು.

‘ ಈ ನಾಡಿಕೆಗೇಡಿನ ಕಥೆ ಹೇಳಲೆಂದೇ ನಿನ್ನನ್ನು ಬಾ ಎಂದದ್ದು.... ಈ ಹಾಪನನ್ನು ಯಾರ ಮುಂದಾದರೂ ತೋಡಿಕೊಳ್ಳಿದ್ದರೆ, ಈ ಬೆಂಕಿಯಲ್ಲಿ ನಾನು ಪುಟ್ಟಿ ಹೋಗುತ್ತೇನೇ; ಬದುಕಲಾರೆ. ಯಾರ ಮುಂದೆ ಹೇಳಿ ಕೊಳ್ಳಲಿ. ನನ್ನ ನೆತ್ತರೊಳಗೆ ಬೆರೆತುಹೋಗಿದೆ ಈ ಬೆಂಕೆ’

ಅವನ ಮಾತಿಗೆ ನಾನೇನು ಖತ್ತರ ಹೇಳಲಿ. ಅವನು ಒಳಗೇ ದಗ್ಗಳನ್ನಾಗುತ್ತಿರುವುದು, ಅವನ ಒಂದೊಂದು ಮಾತಿನಭೂ ಎದ್ದು ಕಾಣುತ್ತಿತ್ತು.

‘ಲಲಿತಾನ ನೀನು ನೋಡಿದ್ದೀರೂ ?’

‘ಶಿಲ್ಪ

‘ಸರಿಯೇ. ಚಿಕ್ಕವಜಾಗಿದಾಗ್ಗ ಮಾತ್ರ ಒಂದು ಸೆಲ ಬಂದಿದ್ದಳು. ಅಗ ನೀನು ಅವಳನ್ನು ನೋಡಿದ್ದೀರೋ ಇಲ್ಲವೂ. ನೋಡಿದ್ದರೂ ಸೆನಪ್ಪ ಇರಲಿಕ್ಕಿಲ್ಲ. ನನಗೇ ಇರಲಿಲ್ಲ.’

ಆಗ ಅವಳನ್ನು ನನಗೆ ಕೊಟ್ಟು ಮುದುವೆ ಮಾಡಬೇಕೆಂದು ಬಂದಿದ್ದರು ನನ್ನ ಸೋದರ ಮಾನ. ಅಮ್ಮೆ ಅಪ್ಪ ಇಬ್ಬರೂ ಬಸ್ವಿದ್ದರು. ನಾನೇ ಬೇಡವೆಂದೆ. ಅವಳಂಥ ಹಳ್ಳಿಯ ಗಮಾರಳನ್ನು ಕಟ್ಟಿಕೊಳ್ಳುವುದು ನನಗೆ ಬೇಕಾಗಿರಲಿಲ್ಲ. ಸಿಧಾರವಾಗಿ, ಕೂಡು ಎಂದು ಬಿಟ್ಟೇ. ಅಮ್ಮೆ ಅಪ್ಪ ಎಹೊರ್ಚಿ ಬುದ್ದಿ ಹೇಳಿದರೂ ಕೇಳಲಿಲ್ಲ. ಕಡೆಗೆ ಸೋದರವಾವ ಕಣ್ಣ ಬರಿಸಿಕೊಂಡು ಹೊರಟುಹೋದರು. ಅವರಿಗೆ ತಮ್ಮ ಒಬ್ಬಳೇ ಮಾರ್ಗ ಮೇಲಿನ್ನು ಪ್ರೀತಿ ಇತ್ತೋ, ಅಪ್ಪೇ ನನ್ನ ಮೇಲೂ ಇತ್ತು. ತನ್ನ ಅಕ್ಕಾನ ಮಗಿನಿಗೆ, ತನ್ನ ಮಗಳನ್ನು ಕೊಟ್ಟು ಮುದುವೆ ಮಾಡಬೇಕೆಂದು ಎಹೊರ್ಚಿ ಆಸಿ ಇಟ್ಟು ಕೊಂಡಿದ್ದರು. ಆದರೂ ನನ್ನ ಕಲ್ಲಿನಿಂದಿಗೆ ಅವರ ಯಾವ ಮಾತ್ರಾ ನಾಟಲಿಲ್ಲ; ಹಿಡಿದ ಹಟ್ಟ ಬದಲಿಸಲಿಲ್ಲ. ಮತ್ತೇನೂ ಮಾಡಲು ತೋಳಿಕೆ, ಶಕ್ತಿ ಇರು ಹಾಕಿ ಹೊರಟುಹೋದರು.

‘ಮರು ಹಷಟನೇ ಲಲಿತಾನ ಮುದುವೆಯಾಗಿ ಮೋಯಿತು. ನನಗೆ ಅವಳ ನೇನಕ್ಕೂ ಮರೀಯುತ್ತಾ ಬಂತು.

ಎಹೊರ್ಚಿ ವೇಳಿ ವಿಧಿ ನಮ್ಮೆ ಕೈಲ ಇಂಥ ಕಣ್ಣ ಮುಕ್ಕಾಲೆಯಾದು ತ್ತದೆ; ಕಣ್ಣ ಮುಕ್ಕಿ ದುರಂತ ನಾಟಕ ಆಡುತ್ತದೆ ನಮ್ಮ ಭಾಳೆನಲ್ಲಿ. ಮುಂದೆ ಒಂದು ಕಾಲಕ್ಕೆ ನಾವು ಬೇಕು ಎನ್ನಬಹುದಾದುದನ್ನು. ಆ ಬಯಕೆ ನಾಡುವ ಎಹೊರ್ಚಿ ಪೊದಲು ನಮಗೆ ತಂದುಕೊಡುತ್ತದೆ. ಇವಿನ್ನ ತನ್ನ ಕಾಣಲಾಗದ ಕಣ್ಣ ನಿಂದ ನಾವು ಅದನ್ನು ಕುರುಡಾಗಿ ಕಾಳಿಸಿದ ಒಟ್ಟು ಬೆಂಕ್ತಿಗೇ. ಅಂದೇ ವಿಧಿ ಸಂಜುನೀ ನಕ್ಕು, ದುರಂತ ನಾಟಕಕ್ಕ ನಾಂದಿ ಹಾಕಿ, ಎಲ್ಲಾರೇ ತಲೆ ಮರೀಸಿಕೊಳ್ಳುತ್ತದೆ – ಆಳಕೆಸಿ ವೃಂದಾವಾಗಿ

ನಗುವ ಕಾಲ ಎಂಥು ಒಂದಿತೋ ಎಂದು ಕಾಯುತ್ತಾ, ಸಾಮ್ರಾ ಈ ಅದ್ವೈತದ ತೆರೆಗಳ ಮೇಲೆ ಹೊಯ್ದಾಡಿ ಕುಶಿದು ಕುಪ್ಪು ಸುತ್ತೇವೆ. ನೋಡಿ ಬುರುಗಿನ ವಜ್ರದ ಹನಿಗಳನ್ನು ತೂರಾಡುತ್ತೇವೆ. ದಿಗಂತರೇಖೆ ಕವಾಗು ಶ್ರೀರುವುದು, ಆ ಗಳಿಗೆ ಒಣ ಬಣ ದ ಇಂದ್ರಜಾಲದಲ್ಲಿ ಮೈನುರೀತ ನಮಗೆ ಕಾಣಿಸುವುದಿಲ್ಲ: ಅದರೆ ಎಚ್ಚರವಾಗಬೇಕಾದ ಹೊತ್ತು ಬರುತ್ತದೆ. ವಿಧಿ ಆಗ ನಮ್ಮನ್ನು ಎಚ್ಚಿರಿಸುತ್ತಾನೆ; ಮೆತ್ತೆಗೆ ತಟ್ಟಿಯಲ್ಲ, ಸಿಡಲಿನ ಚಾಟಿಯಿಂದ ಜಡಿದು. ಕಣ್ಣ ತೆರೆದು ನೋಡುತ್ತೇವೆ. ಯಾವುದೋ ಬೇಕೆಂದು ಬಯು ಸಿದ ವಸ್ತುವನ್ನು ಕರ್ನೆ ದುರಿಗಿಂತುತ್ತಾನೆ ನಿಧಿ. ಓಡಿಯಲು ಹೋದಾಗ. ಆ ಬರುಸಿದ ವಸ್ತು, ಸ್ವರ್ವಕ್ಕೆ ಬೆದರಿ ಕಡಲನೋಳಗಡಗಿ ಹೋಗುತ್ತದೆ. ಮುಚ್ಚಾಗಿ ಹಾರಾಡುತ್ತೇವೆ ತೆರೆಯಮೇಲೆ, ಬಯಸಿದ್ದನ್ನು ಕಳೆದುಕೊಂಡು. ವಿಧಿ ಅಣಕಿಸಿ ಫಟ್ಟಿಸಿಫಟ್ಟಿಸಿ ನಗುತ್ತಾನೆ –

“ನನ್ನ ಬಾಳಿನಲ್ಲಾ ಹೀಗೇ ಆಯಿತು....” ಎಂದು ಅವನು ತನ್ನ ಏಡಿ ಯೋಳಿಗಿನ ಉರಿಯಲ್ಲಿ ತಪ್ತವಾದ ನಿಟ್ಟುಸಿರು ಬಿಟ್ಟ.

ಅವನ ಮಾತೆಲ್ಲಾ ಸನಗಿ ಕಣ್ಣ ಮುಚ್ಚಿ ಕಾಡಿನೋಗೆ ನಡೆಸಿ ದಂತಿತ್ತ. ಯಾವುದೂ ಅರ್ಥವಾಗಲಿಲ್ಲ. ನಾಗೆಂದು ತಲೆಯಾಡಿಸುತ್ತ ಹೇಳಿದೆ.

“ಹೂ.... ಪೂರಾಕಥೆ ಕೇಡು. ಅರ್ಥವಾಗುತ್ತದೆ” ಎಂದು ಹೇಳಿ ಅವನು ತನ್ನ ಕಥೆ ಮುಂದುವರಿಸಿದ. ಮೂಸವಾಗಿ ಕೇಳುತ್ತಾ ಕೂತೆ.

“ನೀನು ನಿನ್ನ ತಂಗಿಯನ್ನು ನೋಡಲೆಂದು ಮುಖಬಾರಿಗೆ ಹೋದಮೇಲೆ ನಾನು ಯಾವುದೋ ಕೆಲಸದಮೇಲೆ ನನ್ನ ಸೋದರವಾವನ ಉರಿಗೆ ಹೋಗ ಬೇಕಾಗಿ ಬಂತು.

“ಒಂದು ದಿನ ಬೇಳಗ್ಗೆ ಮೋಟಾರಿನಲ್ಲಿ ಹೊರಟು ಸಂಜೆಗೆ ಅವರ ಉಳಿದು ಸೇರಿದೆ. ನಾನು ಬರುತ್ತೇನೆಂದು ನೋಡಲೇ ಕಾಗದ ಬರೆದದ್ದಿಂದ ಸೋದರವಾವ ತಾವೇ ನೀಲ್ಕಣಕ್ಕೆ ಒಂದಿದ್ದರು. ಆ ವಾತು ಈ ಮಾತು ಆಷುತ್ತ ಮನಸೆಗೆ ಸೇರುವ ಹೊತ್ತಿಗೆ ರಾತ್ರಿ ಎಂಟು, ಎಂಟೊವರೆ ಗಂಟೆಯ ಸಮಯವಾಗಿತ್ತು. ಯಾರೀ ಇದುರಿಗೆ ಹಿಕ್ಕ ಪರಿಚಯದವರೆಷಣನೇ ಸ್ವಲ್ಪ ಹೊತ್ತು ಮಾತಾಮುತ್ತಿದ್ದೆ. ಹತ್ತು ನಿನು ಆಗಿರಬಹುದು.

ರೂಳಿಗೆ ಒಳಗೆ ಹೋಗಿದ್ದ ಸೋದರವಾವ ಹೂರಗೆ ಬಂದು ‘ಪಕ್ಕು. ಕಾಲು ಶೊಳಿಮರ್ಕೊ ಬಾ. ಉಬ್ಬಿಮಾಡಿ ಮಂಗಿನಿಯಂತೆ. ನೋಟಾರಿನಲ್ಲಿ ಇಡೀ ದಿನ ಬಂದು ಆಯಾಸಪಟ್ಟಿದೀರು ಬೆಳಿಗೆ ಮಾತಾಡಿದರಾಗುತ್ತದೆ’ ಎಂದರು. ನನ್ನ ಸ್ವಿತ್ಯರೂ ಹಾಗೇ ಇತ್ತು. ಒಳಗೆ ಹೋಗಿ, ಕೋಟ್ಟು ತೆಗೆದು, ಹೆಗಲ ಮೇರೆ ಟೆನಲು ಹಾಕಿಕೊಂಡು, ಕಾಲು ಶೊಳಿಮರ್ಕೊಳ್ಳಲು ಬಜ್ಜುಲುನುನೇಗಿ ರೋಗಿ.

“ನನ್ನ ಹಳ್ಳಿ ಮನೆಗಳ ಬಜ್ಜುಲು ಮನೆ ಸೋಡಿಪೀರುಳ್ಳ – ಹಗಲು ಮೊತ್ತಿನಲ್ಲಿ ಏಂದ ಹಜ್ಚುಬೇಕು. ಆಗಲೂ ಬಂದು ಸಣ್ಣ ಪ್ರಣತಿ ಹೊತ್ತಿಸಿ ಶ್ವಿದ್ವಿರು, ತಮರ ಮಂಕಾದ ಬೆಳಕಿನಲ್ಲಿ ಒಳಗೆ ಹೋದೆ. ಬಜ್ಜುಲುಮನ್ನೆ ಯೋಳಗೆ ಯಾರೋ ಇದ್ದರು. ನಾನು ಸೋದಕಾಡಲೇ ‘ತೆಗಿನುಕೊಳ್ಳ ನೀರು’ ಎಂದು ನೀರಿನ ತಂಬಿಗೆಯನ್ನು ಕೈಗೆ ಅಂದಿಸಿದರು. ನೀರು ಕೊಟ್ಟವರ ಮುಖ ಬಿಟ್ಟು ಸೋಡಿದೆ. ಆ ಮಂಕು ಬೆಳಕಿನಲ್ಲಿ ಯಾರೆಂದು ಸ್ವಷ್ಟವಾಗಿ ಗೂತ್ತಾಗಿದ್ದರೂ, ತಗ್ಗಿಸಿದ ಆ ಮುಖ ಮಂದರವಾದುದೆಂಬುದು ಕುರುಡನಿಗೂ ಕಾಣುವಂತಿತ್ತು. ಓ! ಎಮ್ಮೆ ಜೆಲುವಾದ ಮುಖ. ನೀರು ಕೊಟ್ಟವರೇ ಆಕೆ ಒಳಗೆ ಹೊರಟ್ಟುಮೋರಬು. ಎಂಥ ಸೋಗಸಾದ ನಡಗೆ. ಯಾರೋ ಗೂತ್ತಾಗಲಿಲ್ಲ. ಅವಸರದಲ್ಲಿ ಯೋಚಿಸಿದೆ. ಚೂಳಿಯಲಿಲ್ಲ. ಮೂರು ವರ್ಷದ ಕೆಳಗೆ ನಮ್ಮ ಸೋದರತ್ತೆ ತೀರುಕೊಂಡದ್ದು ಗೊತ್ತಿತ್ತು. ಬಂತು ಸೋದರವಾವ ಎರಡನೆ ಮುದುನೆ ವಾಡಿಕೊಂಡಿರಬೇಕು. ಇವಕೂ ಇಲ್ಲ. ಘಾಟೆ, ಯಾರಿಗೂ ತಿಳಿಸದೆ, ಸೋಗಸಾದ ಮುಡುಗಾಯನ್ನು ಆರಿಸಿ ಹೂಡಿದಿದಾನೆ ಭಾಗ್ಯವಂತ, ಎಂದುಕೊಳ್ಳುತ್ತಾ ಕಾಲು ಮುಖ ಶೊಳಿಮರ್ಕೊಂಡು ಉಬ್ಬಿದ ಮನೆಗೆ ಬಂದೆ.

“ನಾನು ಬರುವುದರೊಳಗಾಗೇ ಎಲೆ ಹಾಕಿ ಸಿದ್ದವಾಗಿತ್ತು. ಸೋದರ ವಾವ ನನ್ನನ್ನೇ ಕಾಯಿತ್ತಾ ಕೂತಿದ್ದರು. ಕೂತಕೂಡಲೇ ಒಂದೊಂದಾಗಿ ಅಡಿಗೆ ಎಲೆಯನ್ನೇಲೆ ಬರಲಾರಂಭಿಸಿತು. ನಾನು ಬಜ್ಜುಲು ಮನೆಯಲ್ಲಿ ಕುಡಿ ಇಲುವೆಯೀ ಬಡಿಸುತ್ತಿದ್ದೇನು. ಬೆಳಕಿನಲ್ಲಿ, ಬಜ್ಜುಲಿನಲ್ಲಿ ಕುಡಿದ್ದ ಕ್ಷೀಂತ ಜೆಲುವಾ.. ಕಂಡಳು. ಬಡಿಸಲು ಬಾಗಿದಾಗ ಮುಖ ಸೋಡಿ ತಲೆ ತಗ್ಗಿಸಿಕೊಂಡೆ. ಪಕ್ಕಾಗಲ್ಲಿ ಕೂತ ಸೋದರವಾದ ನಾನು ಸುಮ್ಮನಿದ್ದು

ದನ್ನು ಕಂಡು ‘ಯಾಕೋ ಇಗೆ ಸೋಡುತ್ತಾ ಇದೀಯಾ’ ಗುರುತು ಸಿಗಲಿಲ್ಲವೇ?’ ಎಂದರು. ಎಂದಾದರೂ ಸೋಡಿದ್ದರೆ ತಾನೇ ಇಂದು ಗುರುತು ಸಿಗುವುದು. ಆದರೂ ಅವರು ಆ ಮಾತು ಹೇಳಿದ ಕೊಡಲೇ ಆ ಮುಖವನ್ನುಲ್ಲೋ ಸೋಡಿದ್ದಹಾಗೇ ಎನಿಸತ್ತೊಡಗಿತ್ತು. ಆದರೂ ಸ್ವಷ್ಟವಾಗಿ ನೇನಪಿಗೆ ಬರದು. ‘ನನೋ ನೇನಪಿಲ್ಲ’ ಎಂದು ತರೆಯಾಡಿಸಿದೆ.

“ಒಡವರ ನೆನಪು ಹೇಗರುತ್ತೇ” ಎಂದಕು ಆಕೆ. ಆಕೆಯ ಮಾತು ಬಿಗಿಯಾಗಿ ಬಂದರೂ, ಆದರೆ ಒಡಲಲ್ಲಿಲ್ಲೋ ನಗೆ ಕುಲುಕುತ್ತಿತ್ತು. ಎಮ್ಮುಕೊಮುಲವಾದ, ಇನಿದಾದ ಕಂತ! ಆಕೆಯ ಮಾತು ಕೇಳಿ, ತಲೆ ಎತ್ತಿ ಸೋಡಿದೆ. ಆಕೆಯೂ ಸನ್ನಸ್ನೇ ಸೋಡುತ್ತಿದ್ದಾನ್ನು. ತುಟ್ಟಿರುಮೇಲೆ ಮಂಚಿನ ಹಸಿಯಂತೆ, ಮಂದಹಾಸ ವಿನುಗುತ್ತಿತ್ತು. ಆದರೂ ಗುರುತು ಸಿಗಲಿಲ್ಲ.

ನನ್ನ ಖತ್ತರ, ಆಕೆಯ ಪರಾಕು ಕೇಳಿ ಸೋಡರಮಾವ ಬಿಡ್ಡು ಬಿಡ್ಡು ನಗಲಾರಂಭಿಸಿದದು. ಅವರ ನಗು ಕೇಳಿ ನನಗೆ ನಾಚಿಕೆಯಾಯಿತು. ಒಂದು ಗಳಿಗೆಯಾದಮೇಲೆ, ಈವರು ತಮ್ಮ ನಗೆ ತಡೆದುಕೊಂಡು ‘ಅಯ್ಯೋ ಹುಚ್ಚಾ, ಲಲಿತಾ ಅಲ್ಲವೇನೋ. ಅವಕನ್ನು ಮರೆತುಬಿಟ್ಟಿಯಾ’ ಎಂದರು.

‘ಲಲಿತಾ! ಸೋಡರಮಾವನ ಮಗಳು. ನನಗೆ ಕೊಡಬೇಕೆಂದು ಮಾಡಿದ್ದ ಹೆಣ್ಣು. ಹುಚ್ಚಾಗಿ ಅವಕ ಮುಖ ಸೋಡುತ್ತಾ ‘ತುಂಬಾ ಚೆಳೆದು ಬಿಟ್ಟಿದಾಕೆ’ ಎಂಬೇ.

‘ಹೋ. ಬೆಳೆದು ಬಂಗಾರದ ಬಳ್ಳಿಯಾದಾಕೆ?’ ಎಂದರು, ಸೋಡರ ಮಾವ ಅಭಿನಾಸ ತುಂಬಿದ ಕಣ್ಣಲ್ಲಿ ಮಗಳನ್ನು ಸೋಡುತ್ತಾ.

ಬಂಗಾರದ ಬಳ್ಳಿ! ಹೋ, ಬಂಗಾರದ ಬಳ್ಳಿ! ಅದೇ ಸರಿಯಾದ ಮಾತು! ಒಪ್ಪುವ ಮಾತು.

ಅವಕ ಮುಖವನ್ನೇ ದಿಟ್ಟಿಸಿ ಸೋಡುತ್ತಿತ್ತು ನನ್ನ ಕಣ್ಣ. ನನ್ನ ಕಣ್ಣನ ಉರಿ ತಗುಲಿದಂತೆ, ಅವಕ ಮುಖ ಅಶ್ವವಾಗಿ ಕಾವ ಬಂಗಾರ ವಾಯಿತು. ತಲೆ ತಗ್ಗಿಸಿಕೊಂಡಳು.

‘ಯಾರೆಂಬುದು’ ಗೊತ್ತಾದಮೇಲೆ ಸಮೃಷಿರ ಸಂದುವೆ ಇದ್ದ ಯಾವುದೋ ಬಿಗಿಯನ್ನು ಸಡಲಿಸಿದಂತಾಯಿತ್ತು. ಆದರೂ ಮರೆವಿನ ಆಪೆ

ನೀವು - ಇತರರ ಬಾಯಲ್ಲಿ ಹೇಗೋ ಕೇಳುವ ಆ ಮಾತು, ಅವಳ ಬಾಯಲ್ಲಿ ಎನ್ನ ಬಿರುಸಾಗಿ ಕೇಳುತ್ತಿದೆ.

‘ಇಲ್ಲಿ ನೋಡು ಲಲಿತಾ’ - ಲಲಿತಾ. ಓ ! ಏನು ಉತ್ತರವಾದ ಹೆಸರು ಈ ಲಾವಣ್ಯಮೂರ್ತಿಗೆ ! ನನಗರಿವಾಗವಂತೆಯೇ ಅವಳ ಹೆಸರು ನನ್ನ ಬಾಯಿಂದ ಹೊರಬಿತ್ತು.

ನನ್ನ ಬಾಯಿಂದ ತನ್ನ ಹೆಸರು ಕೇಳಿದ ಕೂಡಲೇ ಅವಳ ಮೈ ಸ್ವಲ್ಪ ಕಂಪಿಸಿ, ಮುಖ ರಕ್ತವೇರಿತು. ಪ್ರಯತ್ನಪಟ್ಟು ‘ಏನು’ ಎಂದಳು.

‘ಕೂಟಕೋ ಇಲ್ಲಿ’ ಎಂದು ಬೇಕೆಂತಲೇ ಸ್ವಲ್ಪ ಬಿರುಸಾಗಿ ಹೇಳಿದೆ. ಬಿರುಸಾದ ನನ್ನ ಧನಿ ಕೇಳಿ ಅವಳು ನನ್ನ ಚೆಚ್ಚಿದಳು. ‘ಏನು?’ ಎಂದಳು ಇನ್ನೊಮ್ಮೆ - ಕುಳಿತುಕೊಳ್ಳುತ್ತು.

“ನಾನೇನು ಅವರಿಚಿತನೇ. ಎರಡು ದಿನ ಇದ್ದು ಹೋಗುವ ಯಾರ್ಥಾ ದಾರಿಗಾಣದೆ ಬಂದ ಹೊಸಬನೇ ಏನು ?” ಎಂದೆ. ಏನು ಅಜ್ಞಾತುಯ್ಯ ವಾಯಿಕೊ ಎಂತ ಬೆದರಿ ಅವಳು ನನ್ನ ಮುಖವನ್ನೇ ನೋಡುತ್ತ ‘ಏನಾ ಯಿತು’ ಎಂದಳು. ನೋವಿತ್ತು ಅವಳ ಧ್ವನಿಯಲ್ಲಿ.

“ಆಗುವುದೇನು. ಸರ್ವನಾಶವಾಗಿ ಹೋರಿಯತು” ಎಂದೆ. ನನ್ನ ಮಾತು ಕೇಳಿ ಈ ಬಾರಿ ಅವಳು ನಿಜವಾಗಿಯೂ ಗಾಬರಿಗೊಂಡಳು. ಮೂಕವಾಗಿ ಅವಳ ಜಿಂಕೆಗಳು ಮತ್ತೆ ಮೊದಲಿನ ಪ್ರಶ್ನೆಯನ್ನೇ ಕೇಳಿತು.

“ನಾನೇನೂ ಈಗ ನಿನಗೆ ಅವರಿಚಿತನಲ್ಲ ತಾನೇ ?”

“ಅಲ್ಲ.”

“ನಿಶ್ಚಯವಾಗಿಯೂ ?”

“ನಿಶ್ಚಯವಾಗಿಯೂ.”

“ಹಾಗಾದರೆ ಹೀಗೇಕೆ ನಾಡುತ್ತಿದ್ದಿಯು ?”

“ಏನು ಮಾಡಿದೆ ?”

“ಹೇಳಬೇಕೇ ?”

“ಹೂ” - ದಿಗ್ಗರ್ಮೆಗೊಂಡಿದ ಇವಳು ನನ್ನ ಮಾತು ಕೇಳಿ.

“ನಾನು ಅವರಿಚಿತನಲ್ಲವಾದರೆ, ‘ನೀವು’ ಎಂದು ನಾತಾಡಿಸುವುದೇಕೆ ಹೇಳು ?”

“ಅಯ್ಯೋ ! ಇಷ್ಟೇನೇ ! ನಾನೇನಾಯಿತೋಂತ ಇದೆ” ಎನ್ನುತ್ತ ನಗಲಾರಂಭಿಸಿದಕು. ಇದುವರೆಗೂ ಎದೆಯಲ್ಲಿ ಹೆಪ್ಪುಗಟ್ಟಿದ್ದ ಭೀತಿ ಇಡ್ಡಕ್ಕೆದ್ದಹಾಗೆ ನಗೆಯ ನೀರಾಗಿ ಚಿಮ್ಮುತಾರಂಭಿಸಿತು. ನಾನೂ ನಕ್ಕೆ.

“ಇಷ್ಟೇನೇ ಎಂದರಂಗಲಿಲ್ಲ” ಎಂದೆ.

“ಮತ್ತೇನು ಸಾಡಚೇಕು ? ” ಹಗುರವಾದ ಹೃದಯದಿಂದ ಕೇಳಿದಳು.

“ಇನ್ನುಮೇಲೆ ‘ನೀವು’ ಎನ್ನುದೆ ‘ನೀನು’ ಎನ್ನಬೇಕು.”

“ಸರಿ. ಆಗಲಿ. ಇನ್ನು ಮುಂದೆ ತಾನೇ.”

“ಮುಂದೆಯಲ್ಲ, ಈಗಲೇ, ಎಲ್ಲಿ ಹೇಡು ? ” ಎಂದೆ.

“ಆಗಲಾಗಲಿ” ಎಂದು ಸರಿಯಿಂಬಂಧಿಸಿರಬು. ಸರಿಯುತ್ತಿದ್ದ ಅವಕ ಕೈ ಹಿಡಿದು “ಎಲ್ಲಿ ಹೇಡು” ಎಂದೆ.

“ನ್ನಾ ! ಕೈ ಹೊರಿಯಿತು.”

“ಎಲ್ಲಾ ಹೊಗಿಲ್ಲ. ನನ್ನ ಕೈಯಲ್ಲೇ ಇದೆ. ‘ನೀನು’ ಎನ್ನು ವರೆಗೂ ಬಿಡುವುದಿಲ್ಲ.”

ನನ್ನ ಹಿಡಿಯೋಳಿಗಿನ ಅವಕ ಮುಂಗ್ಯ ಜೆವರುತ್ತಿತ್ತು. ನನ್ನ ಹಂಸ್ಯ ಶರವಾಗಿ ಅವಕ ಮುಖ ಕೆಂಪಾಗಿ, ಎವೆ ತೋಗುತ್ತಿತ್ತು. ಜೇಕೆಂತಲೇ ಹಿಡಿಯೋಳಿಗಿನ ಕೈಯನ್ನು ಬಲವಾಗಿ ಅದುವು ‘ಹೇಡು’ ಎಂದೆ.

ನೋವು ತಡೆಯಲಾರದವಕಂತೆ ‘ನೀನು’ ಎಂದಳು. ಕೈಬಿಟ್ಟು ಕೈಬಿಟ್ಟು ಕೊಡಲೆ, ಬಿಲ್ಲಿನಿಂದ ಬಿಟ್ಟು ಅಂಬಿನಂತೆ ಹೆಗಿದು ನಿಂತು “ಆಙ್ಗು ಬರಲಿ. ನಿಮಗೆ ವಾಡಿಸುತ್ತೇನೇ” ಎಂದಳು. ತುಂಬು ನಗೆ ನಗುತ್ತಾ.

“ಬ್ಬಾ. ಕೆಟ್ಟು ಹುಡುಗಿ ಮತ್ತೆ ‘ನಿಮಗೆ’ ಎನ್ನುತ್ತಿರು ? ” ಎಂದೆ ಹೆದರಿಸುತ್ತಾ.

“ನಿಮಗೆ ನಿಮಗೆ ಸಿನುಗೆ” ಎಂದು ಮೂರು ಭಾರಿ ಹೇಡು, ಒಳಗೆ ಹಾರಿದಳು ಲೆತ್ತಾ.

ನನ್ನದೆಯೋಳಿಗಿ ನಾಲ್ಕಾರು ಮಧುರವಾದ್ದು ಒಟ್ಟಿಗೆ ಹಾಡುತ್ತಿದ್ದವು— ಏಳು ಶ್ರುತಿಯಲ್ಲಿ.

ಅಂದಿನಿಂದ ಸಮ್ಮಿಳಿಸಲ್ಪಿಗಿ ಸಲಿಗೆ ಹೆಚ್ಚಾಯಿತು.

ಪರಿಚಯ ಬೆಳೆದ ಹಾಗೆ ನವಗೆ ಅವಕಳ್ಳಿಯ ಒಂದೊಂದು ಮೋಹಕ ಗುಣನ್ನು ಗೊತ್ತಾಗೆಂಳಿಗಿತು. ಮೇಲೆ ನೇಡಿಕ್ಕೆ ಗಾಂಧಿಯರ ಮೂರ್ತಿಯಂತೆ ಕಂಡ ಅವಳ ಪ್ರಭ್ರಿ ಪಾರಿವಾಳದ ಮ್ಯಾರ್ಟ್‌ಲ್ಯಾಂಡ್ ನಂಥ ತಾಸ್ಯೇ, ರಕ್ಷಣ್ಣತೀ, ಜೀವನದ ಆನಂದ, ಬಾಳಜ್ಞಿಕೆನ್ನು ಪಬ್ಯಾಕೆ, ಅಷ್ಟು ವಿಶ್ವಾಸ ಅಡಗಿದೆ ಎನ್ನುವುದು ಅರಿವಾಗಲಾರಂಭವಾಯಿತು.

ಅವಕಳ್ಳಿ ಒಂದು ಗುಣ. ಯಾವುದನನ್ನು ಬಿಟ್ಟೆ ಮೇರುಪುದಿಇ; ಒಯು ಸೂಚ್ಯ. ಕುಂಚದ ಒಂದು ನವರಾದ ರೇಖೆಯಲ್ಲಿ, ವಿಶ್ವನ ತನಂತೆ ವಿಸ್ತಾರವನ್ನೇ ತೋರಿಸುವ ಕಲಾವಿದನ ಕೃಷ್ಣಾಡ. ಒಂದು ಮಾತು, ಒಂದು ಕೀರು ಸಗೆ, ಒಂದೇ ಗಂಟು ಹುಬು, ಅವಳ ಕ್ಷಮಾರ್ಥ್ಯದೂ ಅಗಿನ ಭಾವಪ್ರಪಂಚವನ್ನೇ ಬಯಲಿಸೊಳಗಿದುತ್ತಿದ್ದವು. ಅವಳು ತನ್ನ ನಡತೆಯಿಂದ: ಏನನ್ನು ತೋರಿಸದಿದ್ದರೂ, ಅವಕ ನಡಗೆಯಲ್ಲಿ, ನ್ನೆಯ ಗೆರೆಗೆಯಲ್ಲಿ, ಅವಕೊಳಗೆ ಅಡಗಿನ ಪ್ರಬಲರಾಗಣ್ಯ ತುಂಬಿ ಹೊರಷಣೆ ಶ್ರಿದ್ವಷ್ಟಿ.

ಶ್ರೀಷ್ಟ ಮೂರ್ತಿಕಾರನ ಕಣ್ಣಿಗೆ ಬರಬು ತಿಳಾ ಬಿಂಡಮೊಳಗೆ ಅದ್ವೃತ್ತ ಕಲಾಕೃತಿ ಗೋಚರಿಸುತ್ತದೆಯಂತೆ— ಅವನು ಅದನ್ನು ಕಬೆಯಲು ಮೋದಲು ಪೂಜಾವು ಮುನ್ನ. ಉಲ್ಲಿತೆಯನ್ನು ಸೋಡಿಡಾಗ ನೆಗೆನ್ನೆನ್ನು ಅದು ಜ್ಞಾವ ಕೆಕ್ಕಿ ಬರತೊಳಗಿತು. ರಸಿಕನ ಕೈಯಲ್ಲಿ ಸಿಕ್ಕರೆ ಈ ಬಾಲೆ, ವೇಣುವಿದನ ಕೈಯ ಬಿದುರಿನ ಕೊಳಳಿನಂತೆ, ಸಮಸ್ತ ಸ್ವರ್ಪ, ರಾಗ ಪ್ರಪಂಚವನ್ನೇ ಪಲುಕೆಬ್ಲಳಿ. ಅಂಥ ವಿಶ್ವಶಕ್ತಿ ಅವಕೊಳಗೆ ಹುದುಗಿದೆ. ಹೊರಗೆ ಕಾಣಿಸುವುದು ಈ ಶಕ್ತಿಯ ಅಂಚುವಾತ್ಮ. ಅಂಥ ಅಂಚು ಒಂದೊಂದು ಕಂಡಾಗಲೂ ಕಾಣಬಲ್ಲ ಶಕ್ತಿ ಇರುವ ಕಣ್ಣಿಗೆ ಆ ಅಂಚಿನಾಚಿಗೆ ಇರುವ ರಾಗಸಾಗರದ ದರ್ಶನವಾಗುತ್ತದೆ. ಇವಕ್ಕೆ ಕ್ರಿ ಬುಡಿದವನಿಗೆ ಈ ಅಗೋಚರ ಅನಂತ ಶಕ್ತಿಯ ಅರಿವಾಗ್ನಿದೆಯೇ ?

ಈ ಭಾವ ನನ್ನಲ್ಲಿ ಬೆಳೆದ ಹಾಗೆ, ಇವಕ್ಕು ನನ್ನೆವಳಾಗಬಂಡುದಿತ್ತು. ಆದರೆ ತುಂಬಿಯವರೆಗೆ ಬಂದ ಅಮೃತವಾತ್ಮೀಯನ್ನು ನಾನೇ ನಿರಾಕರಿಸಿ ಮೊತ್ತಾರೋ ಅದನ್ನು ಹೀರುವ ಹಾಗೆ ವಾಡಿದೆ ಎನಿಸಿತು.

ನನ್ನ ಜೀವನದಲ್ಲಿ ಮೊಟ್ಟಮೊದಲು ಬಾರಿಗೆ ನಾನು ಆದುದಕ್ಕೆ ಪಶ್ಚಾತ್ತಾ ತಾಪಪಡಲಾರಂಭಿಸಿದೆ. ಅವಳ ಪರಿಚಯ ಬೆಳಿದಹಾಗೆ ಈ ಪಶ್ಚಾತ್ತಾಪವೂ ಬೆಳಿದು, ಸನಗರಿವಾಗದಂತೆಯೇ ನನ್ನೊಳಗೆ ಬೆಂಕಿ ಉರಿಯಲಾರಂಭಿಸಿತು. ಇದು ಏಕೆ, ಏನು ಎಂದು ಅರಿವಾಗುವುದೆಿಂಥಾಗೆ ನಾನು ಪೂರಾ ಮುಳುಗಿಹೋಗಿ ಹೋಗಿಸ್ತೆ.

ಮೊದಲೇವಲು ನನ್ನೊಳಗೆ ಹಬ್ಬತ್ತಿದ್ದ ಬಯಕೆಯ ಉರಿ ಎಂಥ ಚೆಂಬುದು ಗೊತ್ತಾಗಲಿಲ್ಲ. ನಾನು ಆವರೆಗೆ ಎಷ್ಟೋ ಜನ ಚೆಂಗಸರನ್ನು ಸೋಡಿದ್ದೆ; ಎಷ್ಟೋ ಜನರನ್ನು ಅನುಭವಿಸಿ, ಮುಡಿದು ಬಾಡಿದ ಮಾನವಾಲೆ ಯಂತೆ ಕಿತ್ತಿಗೆ ವಿದ್ದು. ಆದರೆ ಲಲಿತೆಯಲ್ಲಿ, ಆವರಲ್ಲಾರಲ್ಲಿ ಕಾಣದ ಒಂದು ಅಲೌಕಿಕ ಆಕರ್ಷಣ ಕಾಣಲೊಡಗಿತು. ಅವಳ ಸುತ್ತ ಮನಸು ಹಾರಾಡತೊಡಗಿತು; ಆವಳ ಶೃಂಕಿತ್ವದ ಪ್ರಭಾವ ವರ್ತುಲದಾಜಿ ಹಾರಿಲಾರದಂತೆ ಅಲ್ಲಿ ಗರಿ ಮೊಡಿಯತೊಡಗಿತು.

ನಾನು ಎಷ್ಟೋ ಜನ ಸುಂದರಿಯರನ್ನು ಬಯಸಿ, ಅವರು ಸಿಗಲಾರ ಹಾಗ ಶ್ವಾಷಪಟ್ಟದೇನೇ. ತಗ ನನ್ನದೆಯಲ್ಲಿ ಮೂಡುತ್ತಿದ್ದುದು, ಬೇಟಿ ಕ್ರಿಗೆ ಸಿಗದಂತೆ ರಷ್ಟುಸಿಕೊಂಡು ಮೋಡ ಬೇಟಿಗಾರನ ಕ್ಷೋಧ; ಬೇಟಿಯ ಬಗ್ಗೆ ಎಶ್ವರನ್ನು ಕನಿಕರವಿರುತ್ತಿರಲಿಲ್ಲ.

ಲಲಿತೆಯ ಬಗ್ಗೆ ಹಾಗಾಗಲಿಲ್ಲ. ಇದುವರೆಗೂ ಕಾಣದ ಕೋಮಲತೆ ಯೋಂದು ನನ್ನ ಭಾವದಲ್ಲಿ ಮೂಡಿತ್ತು. ದಿಟ್ಟಿಸಿ ಸೋಡಿದರೂ, ಅವಳ ಮೈ ಚಾಡಿತೇನೋ ಎಂಬ ಭಿತ್ತಿ. ನನ್ನ ಮೋಹದ ಉರಿ ಸೋರೆದರೆ ಹೇಗೋ ಎನೋ ಎಂಬ ಸಂರಯ. ಅವರೂ ಅವಳನ್ನು ಕಾಣಲಾರದೆ ಇರಲಾರನೆನ್ನು ತೊಡಗಿತು ಮನಸು.

ಹೀಂದೆ ಹೆಂಗಸರನ್ನು ಕಂಡಾಗ ನನ್ನ ಹೃದಯದಲ್ಲಿ ಅತ್ಯಷ್ಟಿಯ ತಾಂಡವ ನಡೆಯುತ್ತಿತ್ತು. ಆದರೆ ಲಲಿತೆಯನ್ನು ಕಂಡಾಗ, ಅಲ್ಲಿ ಇಲ್ಲಿ ಹಾರಿ ಬೇಸತ್ತ ಹಕ್ಕಿ ಗೂಡು ಕಂಡಂತೆ, ಮನಸು ಶಾಂತವಾಗುತ್ತಿತ್ತು; ತೃಪ್ತಿ ಮೂಡುತ್ತಿತ್ತು.

ನಿಜ. ಕಾಮದ ಕಡಲಿನ ಭೋಗರೆವ ತೆರಿಗಳ ಮೇಲೆ ಎಲ್ಲಿಭೋ ಮೊಯಾಡಿ ಬಂದ. ನನ್ನ ಹೃದಯ ಸ್ವೇಚ್ಛದ ರೇವನ್ನು ಕಂಡಿತ್ತು.

ನನ್ನ ಬಾಳನಲ್ಲಿ ಮೊಟ್ಟಮೊದಲ ಭಾರಿಗೆ ನನಗೆ ಪ್ರೇಮದ ಅಮೃತಾನುಭವವಾಯಿತು. ಅದರೆ ಅದಕ್ಕೆ ಬರಬೇಕಾದ ಹದ ಬಂದಿರಲಿಲ್ಲ. ತಪಸ್ಸು ಮಾಡದೆ ಬಂದ ಸಿದಿಯಂತೆ ಅದು ದುರ್ಬಲವಾಗಿತ್ತು.

ಲಲಿತೆ ನನ್ನ ಬಾಳ ದೋಷಿಯ ರೇವು ಎಂದು ಅರಿವಾದ ಕೂಡಲೇ, ನನಗೆ ಹೆದರಿಕೆಯಾಗಲಾರಂಭಿಸಿತು. ಈ ರೇವು ನನ್ನದಲ್ಲ, ಇನ್ನೂ ರದ್ದೀ. ಈ ರೇವಿನಲ್ಲಿ ನನಗೆ ಎಡೆಯಿಲ್ಲ. ಯಾವುದೋ ಪುಣ್ಯಫಲದಿಂದ ಅದರ ದರ್ಶನವಾಗಿದೆ, ಅಷ್ಟೇ. ಮತ್ತೆ ನನ್ನ ದೋಷಿಗೆ ಬಿರುಗಾಳಿ ಮೊರೆವ ಕಡಲೇ ಗತಿ ಎಂಬ ಹೆದರಿಕೆ ಹರಡಲಾರಂಭಿಸಿತು. ಈ ರೇವಿನ ಶಂಚಿನಲ್ಲಿ ನಿಂತೆ ಕಣ್ಣಿಗೆ ಹಿಂದಿ ಹರಡಿದ ಕಡಲ ಕರಾಳತೆ ಅರಿವಾಗಿ, ಖಂಡ ಹೊಗಲು ಹೆದರ್ಹಿತೆಗಿತು. ಏನಾದರೂ ಮಾಡಿ, ಈ ರೇವಿನಲ್ಲಿ ತಂಗಬೇಕೆಂದು ಕಾತ ರಿಸಿತು. ನನ್ನದಾಗಲು ಬಂದು ನನ್ನ ಮೂರ್ಖತನದಿಂದ ಪರವರ ವಾಗಿ ಹೊಗಿದ್ದು, ಈಗ ಹೇಗೋ ಕಣ್ಣಿಗೆ ಕಾಣಿಸಿದ ರೇವನನ್ನು ಏನಾದರೂ ಮಾಡಿ ನನ್ನದು ಮಾಡಿಕೊಳ್ಳಬೇಕು. ಹಾಗಾದರೇ ಉಳಿವು, ಇಲ್ಲವಾದರೆ ಆಳವು ಎಂದು ನನ್ನ ಹೃದಯ ನನ್ನ ಮೇಲೇ ಹೊಂಬಿ ಎದ್ದು, ಹಿಂದೆ ಹೊಗುವುದಿಲ್ಲವೆಂದು ಮುಷ್ಟರ ಹೂಡಿತು.

ಅಂದು ನನಗೆ ದಿನ್ಯ ಯಾತನೆಯ ಅಸುಭವವಾಗತೊಡಗಿತು. ಅರಿವಾಗದಂತೆಯೇ ನಾನು ಅವಳಲ್ಲಿ ಬೆರಿತುಹೋಗಿದ್ದು. ಈ ಯಾತನಗೆ ಏನು ಹೆಸರ್ಪೊ, ನಾನು ಹೇಳಲಾರದಾದೆ.

ಅಂತೂ ಈ ಭಾವ ಮುಧನದಲ್ಲಿ ಹೃದಯ ವಿಷ್ಟಲವಾಗುತ್ತಿತ್ತು.

ಈ ಒಳ ಹೊರಾಟದಲ್ಲಿ, ನಾನು ಬಂದ ಕೆಲಸ ಮುಗಿಯುವುದೂ ಸಿಧಾನವಾಗುತ್ತಿತ್ತು. ಕಡೆಗೊಂದು ದಿನ ಅದು ಮುಗಿಯಿತು.

ಅದಕ್ಕೆ ಮುನ್ನಾ ದಿನ ಸಂಜೀ, ಸೋದರಮಾವನ ಜೊತಿಗೆ ತೋಟ ನೋಡಿಕೊಂಡು ಬರಲಿಂದು ಹೋಗಿದ್ದೇ. ಬರುವಾಗ ದಾರಿಯಲ್ಲೆ ಮುಕ್ಕೆ ಬಂತು. ಮುಕ್ಕೆಯೆಂದರೆ, ಮುಸಲಧಾರೆ. ಮೈ ನೇನದ್ದಷ್ಟೆ, ಮೈಯೊಳಗೂ ಇಳಿದುಬಿಟ್ಟತ್ತು ಆ ತೇವ. ಹೇಗೆ ಮನೆ ಸೇರಿದ್ದೋ. ಮುಕ್ಕೆಯೊಳಗೆ ನೆನೆದು, ಕಣ್ಣಿ ರಡ್ಡೊ ಬೆಂಕಿ ಹಾಕಿದಂತೆ ಖಾರಿಯುತ್ತಿದ್ದವು. ತಲೆ ಸಿಡಿಯುತ್ತಿತ್ತು. ಮನೆ ಸೇರಿ, ಬಟ್ಟಿ ಬದಲಸಿದ್ದೇ ಜಾಪಕ, ಕೆರಳಬಂತು ಜ್ಞರ.

ಪರ ಪರಿ ಬಂದ ಜ್ಞರದ ಉಗ್ರವೇಗಕ್ಕೆ ಅರಿಸು ಮಂತಾಗಿ ಹೋಯಿತು. ಅರಿವಿಗೂ ಮರೆವಿಗೂ ಕಾಳಿಗಾಗತ್ಯಾಡಗಿತು. ಈಗ ಅರಿವಿಗೆ ಮೇಲುಗ್ನಿ. ಈಗ ಮರೆವಿಗೆ ಮೇಲುಗ್ನಿ. ಆ ತಾಕಲಾಟಿದಲ್ಲಿ ನಾನು ಸೋತುಹೋದೆ.

ನಿಜವಾಗಿ, ಮರೆನನ್ನು ಅರಿವು ಗೆದ್ದು, ಇಹಸ್ತೃಲ್ಲಿ ಬಂದಾಗ, ಆಳಕ್ಕೆ ತುಳಿದು, ಮುಗಲಿಗೆ ತೊರುವ ಬಿರುಗಾಳಿಯ ಬಿರುಸಿನಿಂದ ತಪ್ಪಿಸಿ ಕೊಂಡು ಬಂದ ನಾವಿಕನಂತಿದ್ದ ನಾನು. ಎಚ್ಚರ ಬಂದು ಕಣ್ಣು ಬಿಂಬಿಗು ತಡೆಯಕಡೆ ಸೋದರವಾವ, ಕಾಲ ಬಳಿ ಲಲಿತಾ ಕಂಡಳು.

‘ಮಾನ....ಲಲಿತಾ....’ ಎಂದೆ.

ಸೋದರವಾವ ಹಣೆಯಮೇಲೆ ಕೈಯಾಡಿಸಿ ಏನು ಬೇಕವ್ವಾ ಎಂದು ಯಾವುದೋ ಭಾರ ಇಂದ ಹಾಗೆ ನಿಟ್ಟು ಸುರಿಟ್ಟರು.

‘ತುಂಬಾ ಬಾಯಾರಿಕೆಯಾಗುತ್ತಿದೆ’ ಎಂದೆ. ಲಲಿತಾ ಒಳಗೆ ಹೋಗ ಕಾಫಿ ತಂದುಕೊಟ್ಟಳು. ಕುಡಿದೆ. ಜ್ಞರ ಇಳಯುತ್ತಿತ್ತು. ಆ ರಾತ್ರಿ ನಿರಾಶಂಕವಾಗಿ ನಿದ್ದು ಬಿತ್ತು.

ಮಾರನೆ ಉನ್ನೀತಿಗ್ಗೆ ಎಚ್ಚರವಾದಾಗ ಹತ್ತಿರ ಯಾರೂ ಇರಲಿಲ್ಲ. ಆ ಮನೆ ಆ ಬೇಳಗು ಎಲ್ಲವೂ ಅಸರಿಚಿತವಾಗಿ ಕಾಣುತ್ತತು, ಇನ್ನೂ ಜ್ಞರದ ಮಂಬರವಿದ್ದ ಕಣ್ಣಿಗೆ. ಏಳಲಾರದ ಸ್ವರದಲ್ಲಿ ‘ಲಲಿತಾ’ ಎಂದು

‘ಷಿ ಬಂದೆ’ ಎಂದವಳೀ ಒಳಗೆನಿಂಥ ಲಲಿತಾ ಹತ್ತಿರಕ್ಕೆ ಬಂದಳು. ‘ಕಾಫಿ ಕೊಡಲೆ’ ಎಂಬಳು.

‘ಮನೂ ಬೇಡ. ಕೂತುಕೊ’ ಎಂದೆ. ದಿಂಬಿನ ಹತ್ತಿರ ಕೂತು ಕೊಂಡಳು. ಮತ್ತುಗೇ ಅವಳ ಕೈಹಿಡಿದುಕೊಂಡೆ. ಅವಳ ಕರ ಸ್ವರ್ಚಂಡಲ್ಲಿ ಅದಾವ ಮೇರಿಯಿತ್ತೋ. ಹಾಗೇ ಬಂದು ಗಳಿಗೆ ಏನೂ ಮಾತಾಡದೆ, ಅವಳ ಕೈಯನ್ನು ಹಿಡಿದು ಮಲಗಿದೆ. ಅಕಾರಣವಾಗಿ ನನ್ನ ಕಣ್ಣ ಕಂಬನಿತುಂಬುತ್ತಿತ್ತು. ಯಾವುದೋ ಹೇಳಬೇಕೆಂದು ಬಯಸಿದ ಮಾತು, ಹೊರಬರದಿ ತಲೆ ಮರೆಸಿಕೊಳ್ಳುತ್ತಿತ್ತು. ಏನೂ ಮಾತಾಡಲಾರದೆ, ಅವಳ ಮುಖ ನೇರಿಡಿದೆ— ಕಂಬನಿಯ ತೆರೆ ಹಾರೆದ ಕಣ್ಣಿನಿಂದ. ಅವಳ ಮುಖ ಕೆರುಣೆಯಲ್ಲಿ ಶ್ಲಾಷ್ಟು ದೈವಿಕವಾಗಿತ್ತು. ಅವಳ ಕೈ ಹಿಡಿದ ನಾನು ಜೀವ

ಹೋಗಲಿದ್ದ ಹಡ್ಡಿಯಹಾಗಿವೀರೆ, ಅವಳು ಹೆದರಬೇಡ, ಉಳಿಸಿಕೊಳ್ಳುತ್ತೇನೆ, ಎನ್ನುವ ಕರುಣಾದೀವಿಯಂತೆ ಕಂಡಳು. ಸ್ವಲ್ಪ ಹೊತ್ತು ಮುಮ್ಮುನಿದ್ದು ನಂತರ ‘ಕಾಫಿ ತರುತ್ತೇನೆ’ ಎಂದು ಎದ್ದು ಹೋದಳು. ಅವಳ ಧ್ವನಿ ಭಾರವಾಗಿತ್ತು, ಹಾಗೇ ನನ್ನೆಡೆಯಲ್ಲಿ ಮುಖುಗಿಹೋಯಿತು.

ಅಂದು ಮಧ್ಯಾಹ್ನವೆಲ್ಲಾ ಮತ್ತೆ ಅವಕೊಂಡಿಗೆ ವಾತಾಡುವ ಅವ ಕಾಶ ಸಿಗಲಿಲ್ಲ. ಸೋದರಮಾನ ಮನೆಗೆ ಬಂದವರು, ಅವರ ಉಟ, ನನ್ನ ಗಂಜಿ ತೀರಿದಮೇಲೆ ನನ್ನ ಹತ್ತಿರ ಯಾವುದೂ ವಾತಾಡುತ್ತಾ ಕೂಡಿದ್ದರು. ನನ್ನ ಬಾಯಿ ಅವರೊಂದಿಗೆ ವಾತಾಡುತ್ತಿದ್ದರೂ ನನ್ನ ಹೃದಯ ವಾತ್ರ ಯಾವುದೋ ಕನಸು ಕಾಣುತ್ತಿತ್ತು.

ಮಧ್ಯಾಹ್ನ ನಾಲ್ಕು ನಾಲ್ಕುವರೆ ಗಂಟೆಯ ಹೊತ್ತಿಗೆ ಸಕ್ಕಿದ ಹಳ್ಳಿಯ ಶಾಸುಭೋಗರ ಮನೆಯ ಆಜು ಬಂದು, ಅವನೆ ಮಕ್ಕಳಲ್ಲಿ ಆಸ್ತಿ ಪಾಲು ಮಾಡಲು ಬರಬೇಕೆಂದು ಹೇಳಿದ. ಸೋದರಮಾನ ತುಂಬಾ ಯೋಚೆಸಿ ಕಡೆಗೆ ಹೋಗಲು ಒಪ್ಪಿಕೊಂಡರು. ನನ್ನ ಜ್ಞಾರ ಇಂದಿರಿಂದ, ಅವರಿಗೆ ನನ್ನ ಬಗೆ ಯೋಚನೆ ಇರಲಿಲ್ಲ. ನಾನು ಇದ್ದಿರಿಂದ ಲಲಿತೆಯನ್ನೊಬ್ಬಿ ಅನ್ನೇ ಹೇಗೆ ಮನೆಯಲ್ಲಿ ಬಿಟ್ಟುಹೋಗಬೇಕೆಂಬ ಜಿಂತಿಗೂ ಅವಕಾಶವಿರಲಿಲ್ಲ.

ಆದರೂ ಹೋಗುವ ಮನ್ನೆ ಲಲಿತೆಗೆ ರಾತ್ರಿ ಬೇಕಾದರೆ, ತೋಟದ ರೈತನಿಗೆ ಹೇಳಿ ಕಳಸಿ, ಇಲ್ಲಿ ಮಲಗಿಕೊಳ್ಳುವಹಾಗೆ ಹೇಳು. ನಾನು ಆದ್ದರಿಂದ ರಾತ್ರಿಯೇ ಬರುತ್ತೇನೆ. ಮುಕ್ಕಾಲುವಾಲು ಆಗಲಿಕ್ಕಿಲ್ಲ. ಏನಾದರೂ ನಾಡೆ ಮಧ್ಯಾಹ್ನದ ಹೊತ್ತಿಗೆ ಬರುತ್ತೇನೆ. ಇವನಿಗೆ ರಾತ್ರಿ ಉಟಕ್ಕೆ ತಿಳ ಸಾರು ಅನ್ನೆ ಕೊಡಬಹುದೆಂದು ಹೇಳಿದಾರೆ. ನೋಡಿಕೊ. ಮನೆ ಕಡೆ ಹುಣಾರು ಎಂದು ಎಲ್ಲ ವಿಷಯಕ್ಕೂ ಎಚ್ಚರಿಕೆ ಕೊಟ್ಟು ಹೊರಟಿರುತ್ತೇನೆ.

ಸೋದರಮಾನ ಹೊರಟಿಹೋದ ಗಡಿಗೆ ನನ್ನ ಮನಸಿಗೆ ಯಾವುದೇನೇ ಶತ್ಯಭ ಜಿಂತೆ, ಎನ್ನೋ ಸಂತೋಷ. ಮನಸು ಉಯಾಲೆಯಾಡ ಶೈಕಾಗಿತ್ತು.

ಸಂಜೀಯಾಗುವವರೆಗೂ ಲಲಿತಾ ಒಳಗಡಿ ಕೆಲಸ ವಾಡುತ್ತಿದ್ದವಳು ನನ್ನ ಕಡೆ ಮುಳಯಲಿಲ್ಲ. ಯಾವುದೋ ಕಾಡಂಬರಿ ಒದುತ್ತಿದ್ದೀ. ಕಾಡು ಕಾಡಂಬರಿಯಲ್ಲಿ, ಮನಸು ಕನಸಿನಲ್ಲಿ. ಅಂದು ಯಾವುದೋ ಒಂದೇ

ಅದ್ವಿತ ಘಟನೆ ನಡೆಯುವಂತೆ, ಹೃದಯ ಸೂರ್ಯಮತ್ತಿತ್ತು. ಕಾರಣ ವಾವುದೂ ಗೊಳ್ಳಿಗಲಿಬ್ಬ.

ಸಂಚಯ ಮಬ್ಬಿಗತ್ತಲು ಕವಿಯು ತಿದ್ದಹಾಗೆ, ಯಾವುದೋ ಅವ್ಯಕ್ತ ಭಾವ ಸನ್ನೇಹಿಯಲ್ಲ, ಸೇರಿಯಂತೆ ಏರುತ್ತಿತ್ತು.

ಮುಖ್ಯಿಗತ್ತಲು ಬಲಿತಕೂಡಲೇ, ಲಲಿತಾ ದೀಪ ಹಷ್ಟಿಕೊಂಡು ತಂದಳು. ದೀಪ ಹಿಡಿದು ಬರುವ ಅವಳನ್ನು ನೋಡಿ ನನಗೆ, ನನ್ನ ಕಟ್ಟಲು ಕವಿದ ಬಾಳನಲ್ಲೇ ದೀಪ ಹಿಡಿದುಕೊಂಡು ಬರುತ್ತಿದ್ದ ಹಾಗೆನ್ನೀಸಿತು.

ಇದ್ದರ್ಕಿದ್ದಹಾಗೇ ಒಂದು ಪ್ರಶ್ನೆ ತಲೆ ಎತ್ತಿತ್ತು. ಲಲಿತೆಯನ್ನು ನಾನು ಮದುನೆ ನಾಡಿಕೊಳ್ಳಲು ಒಮ್ಮೆ ತಿರಸ್ತರಿಸಿದ್ದೆ. ಈಗ ನನ್ನ ಬಗ್ಗೆ ಅವಲಿಗೆ ಹೇಗೆನಿಸುತ್ತಿರಬಹುದು? ಈ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ಶೆಡ್ಡಿ ಇರುವುದು ಅವಕಾಷಾಬ್ಜಿಗೇ. ಅವಕಾಷ್ಯೇ ಕೇಳಬಾರದೇಕೆ?

ಮನಸಿನಲ್ಲಿ ಮುಂಡಿದ ವಾತು ಎಷ್ಟೇ ಕಟ್ಟಿವಾಗಿರಲಿ, ಅದನ್ನು ನಾನೆಂದೂ ಮುಕ್ಕಿಕೊಂಡಿಲ್ಲ. ಸ್ವಷ್ಟಿವಾಗಿ ಆಡಿ ತೋರಿಸಿದೇನೆ. ಅದೇ ಅಭ್ಯಾಸವಾಗಿ ಹೋಗಿವೆ. ಈ ಅಭ್ಯಾಸ ಒಕ್ಕಿಯದೂ, ಕೆಟ್ಟಿಯದೂ ನಾನೇನೂ ಹೇಳಲಾರೆ. ಅಂತೂ, ಅಂದೂ ಈ ಅಭ್ಯಾಸವೇ ತನ್ನ ಅಧಿಕಾರ ನಡೆಸಿತು. ದೀಪ ಇಟ್ಟು ಹೋಗಲು ಬಂದ ಲಲಿತಳನ್ನು ನೋಡಿ: ‘ಕೊತ್ತುಕೊ ಚಾಲಿತಾ’ ಎಂದೆ.

‘ಏನು’ ಎಂದಳು. ಅವಳ ಧ್ವನಿ ಪಿಟಿತ್ತುವಾಗಿತ್ತು.

‘ಸ್ವಲ್ಪಿನಿಷ್ಠ ಹತ್ತಿರ ವಾತಾಡುವುದಿತ್ತು.’

‘ಈಗ ವಾತಾಡಲೆಲ್ಲಿ ಬಿಡುವು. ಅನ್ನ ಒಲಿಮ್ಮೆಲಿಟ್ಟು ಬಂದಿವೇನೆ. ಅನೇಕೆ ವಾತಾಡ್ಯಾಣ.’

ಅನ್ನ ಇರಲಿ. ಕೂತುಕೊ. ಒಂದು ಪ್ರಶ್ನೆ ಕೇಳಬೇಕೆಂದಿದೇನೆ. ಹೃದಯವಾಕ್ಷಿರವಾಗಿ ಉತ್ತರ ಕೊಡುತ್ತಿರ್ಯಾ? ’

ನನ್ನ ವಾತು ಕೇಳಿ ಅವಳು ನನ್ನನ್ನು ವಿಟಿತ್ತುವಾಗಿ ದಿಟ್ಟಿಸಿ ನೋಡಿದಳು. ದೀಪದ ಪುಂಡಿ ನಿಂತ ಅವಳ ಹಿಂದೆ, ನೋಡಿಯುದ್ದಕೊಂಡಿ ಅವಳ ಸೀರಳು ನಿಂತಿತ್ತು. ಒಂದು ಗಳಿಗೆ ಹಾಗೇ ಅಸಿಧಾರಣಜಾಗಿ ನಿಂತಿದ್ದ ಹಾಗೇ ನಿಂತ ಕಡೆಯಲ್ಲಿ ಕೂತಳು. ‘ಏನು?’

‘ಹತ್ತಿರ ಬಾ ಹೇಳುತ್ತೇನೆ.’

‘ಏಕೆ? ದಾರೆವಿದ್ದರೆ ಅಡ್ಡಿಯೆ?’

‘ಹೂ. ಹತ್ತಿರನಿರಬೇಕಾದವರು ದೂರಪದ್ದಿಗೆ ಮಿರ ಯಾವಾಗಲೂ ಅಡ್ಡಿಯೇ?’ ಯಾರೋ ಸಸ್ಯಂದ ಈ ವಾತಾಡಿಸಿದರು: ಅಸ್ಯಂತ್ಯ ವಾಗಿ ಈ ವಾತು ಹೂರಬಂತು.

‘ಪನೋ ಪಚಿತ್ರವಾಗಿ ವಾತಾಡುತ್ತಿದೀರೆ.’

‘ಮತ್ತೆ ‘ರ’! ಜೆಳಗ್ಗೆಯೇ ನಾನು ‘ನೀನು’ ಎಂತ ವಾತಾಡಿಸು ಅಂತ ಹೇಳಲಿಲ್ಲ?’

‘ನೀವು ಅಂದರ ತನ್ನ?’

‘ಅನುಭಾರದವರು ಅಂದರ ಅನು ತಪ್ಪಷ್ಟೇ ಅಳಿ; ಎದೆ ಇರಿವ ಯಾತಾನೆ. ಇದರಲ್ಲಿ ವಾತು ಮುಗಿಸಲಾರೆ ಲಲಿತೆ. ಇನ್ನು ನೀನು ಸಣ್ಣನ್ನು ವಾತಾಡಿಸುವಾಗ ‘ನೀವು’ ಅಂದರೆ ಸನ್ನಾಲೆ.’

“ಭಿ! ದೀಪ ಹಜ್ಜುವ ಹೊತ್ತಿನಲ್ಲಿ ಹಾಳು ವಾತಾಡಬೇಡಿ” ಅಪ್ಪ ಯಶ್ವಿವಾಗೇ, ಅವಳ ಕೈ ಸಣ್ಣ ಬಾಯನ್ನು ಮುಚ್ಚಿತ್ತು.

ಹಾಗೇ ಅವಳ ಕೈಯನ್ನು ಒಡಿದುಕೊಂಡು, ‘ಸರಿ ಹಾಗಾದರೆ ಆ. ವಿಚಾರ ಇತ್ತೆಧವಾವಂತಾಯಿತು. ಇಲ್ಲಿ ಹೋದು ಲಲಿತ್ತಾ. ನಾನೇನೊಂದು ಪ್ರಶ್ನೆ ಕೇಳುತ್ತೇನೆ, ಸಣ್ಣ ಮುಖ ಸೋಡಿ ಉತ್ತರ ಹೇಳು.’

ನಾಃಿಫ್ರ್ವಿ ಪ್ರಶ್ನೆ ಕೇಳಿದ್ದರೂ, ಅವಳ ಕೆಳ್ಳಿ ಸಣ್ಣ ಮುಖವನ್ನೇ ದಿಬ್ಬಿಸ್ತ್ವಾಗುತ್ತು.

‘ಪ್ರಶ್ನೆ ಏನು ಹೇಳು?’

ಮೊಟ್ಟೆಮೊದಲ ಬಾರಿಗೆ ಲಲಿತಾ ಸಣ್ಣನ್ನು ಏಕವಚನದಲ್ಲಿ ವ್ಯಾತಾಡಿಸಿದಳು. ‘ಲಿತಾ — ಏಕ ವಚನದಲ್ಲಿ?

‘ತುಂಬಾ ಹೀಂದಿನ ವಾತು. ಪಾಪ ನಿಷ್ಠಾನ್ನು ಸನಗೆ ಕೊಟ್ಟು ಮುದುವೆ ವಾಡಬೇಕೆಂದಿದ್ದರು. ಆಗ ನಾನು ಚೇಡವೆಂದೆ....’

‘ಕುಗೇಕೆ ಬಿಡಿ ಆ ಹಳೆಯ ವಾತು’ ಅವಳ ಧ್ವನಿಯಲ್ಲಿ ವಿಷಣ್ಣುತ್ತೆ ಇತ್ತು.

‘ಬೇಕಾದದ್ದಕ್ಕೇ ಕೇಳುತ್ತಾ ಇರ್ಯಾದು ಅವಶ್ಯಿಗೂ ಇವತ್ತಿಗೂ ಮತ್ತೆ ಇವತ್ತೆ ನಿಷ್ಪನ್ನ ನೋಡುತ್ತಿರುವುದು. ಅದಕ್ಕೇ ಕೇಳುತ್ತದೇನೆ. ಅದಕ್ಕಾಗಿ ನಿನಗೆ ನನ್ನ ಮೇಲೆ ಸಿಟ್ಟಿದೆಯೇ ಉಲ್ಲಾ. ’ ನೀರಸವಾಗಿ ಪ್ರಕ್ಷೇ ಕೇಳಬೇಕೆಂದೂ, ಆ ನಾತಿನಲ್ಲಿನೋ ಕಾಂತಿನಿಲ್ಲ - ಅವಳ ಉತ್ತರದ ಮೇಲೆ ನನ್ನ ಬದುಕು ಆಧಾರಪಟ್ಟ ಹಾಗೆ.

‘ ಸಿಟ್ಟಿಕೆ ಒರಬೇಕು ? ’

‘ ನಾನು ನಿನ್ನನನ್ನ ಬೇಡವೆಂದು ನಿರಾಕರಿಸಿದ್ದಕ್ಕೇ. ’

‘ ನಾವು ಏನೇನೋ ಬೇಕು ಎಂದು ಬಯಸುತ್ತೇನೆ. ಬಯಸಿದ್ದಲ್ಲಿ ಗಿಸುತ್ತದೆಯಿ? ಹಾಗೆಂದು ಸಿಗದರ ಮೇಲೆಲ್ಲಾ ಸಿಟ್ಟಿಪೂಡಿಕೊಳ್ಳಲಿಕ್ಕಾಗುತ್ತದೆಯಿ? ’ ಅವಳ ನಾಶು, ನಿನಗೆ ಉತ್ತರ ಕೊಡುವುದಕ್ಕಿಂತ ಹಚ್ಚಾಗಿ ಶಂಗೆ ಹೇಳಿಕೊಳ್ಳುವಂತಿತ್ತು.

‘ ಅಂದರ - ನಿನ್ನ ವಾತೀ ನಿನಗೆ ಅರ್ಥವಾಗಿಲ್ಲ. ’

‘ ಹೊಗಲಿ ಬಿಡು. ಅರ್ಥವಾಗಿದಿದ್ದರಿನಷ್ಟು ನೇನೂ ಇಲ್ಲ. ಎಂದೋ ಅಗಮೋದದನ್ನು ಖಂಡಿಕೆ ನೆನೆಸಿಕೊಳ್ಳಬೇಕು. ’

ಅವಳ ಒಂದೊಂದು ನಾಶು, ಯಾವುದೋ ಸಮಸ್ಯೆಯನ್ನು ಮತ್ತು ಮೃಷ್ಟಿ ಜಟಿಲಗೊಳಿಸುತ್ತಿತ್ತು.

‘ ಸ್ವಲ್ಪ ಬಿಡಿಸಿ ಅರ್ಥವಾಗುವ ಹಾಗೆ ಹೇಳು ಉಲ್ಲಾ. ’

‘ ಏನು ಹೇಳಿದರೆ ತಾನೆ ಏನು? ಕೈಮಾಡಿದನ್ನು ನೆನೆಸಿಕೊಂಡೇಕೆ ಮರುಗಬೇಕು. ಇಂದು ಅದರ ಅಗತ್ಯವಾದರೂ ಏನಿದೆ? ’

‘ ಇದೆ ಉಲ್ಲಾ. ಇಂದು ನಾನ್ನುದು. ಅದಕ್ಕೇ ನಾ ಕೇಳುತ್ತಿರುವುದು? ’

‘ ಎಂದಾದರೆಂದು ದಿನ ಹೇಳುತ್ತೇನೆ. ಇಂದಾಗಿದು. ’

‘ ಇಂದೇ, ಈಗಲೇ ಹೇಳು. ’

‘ಹೇಳಲೇಬೇಕೇ? ’ ಅವಳ ಧೂಸಿಯಲ್ಲಿ ಹತ್ತ ತಾಯಿ, ಸತ್ತ ಮಗು ವಿನ ಗೋರಿ ಅಗೆಯುವಾಗ ತರುವಂಥ ಭೇತಿ ಇತ್ತು. ಅವಳ ನಾಶು ನನ್ನನನ್ನ ಕಾಂತಿಗೊಳಿಸಿತು.

‘ ಹೂ. ಹೇಳು ಉಲ್ಲಾ ’ ಎಂದೆ.

ನನ್ನ ಕೈಯಲಿದ್ದ, ತನ್ನ ಕೈಯನ್ನು ಬಡಿಸಿಕೊಂಡು, ಸ್ವಲ್ಪ ಮಾರ್ಗ ಸರಿದು ಹೇಳಿದಳು:

‘ಅಂದು ತುಂಬಾ ದುಃಖವಟ್ಟಿ.

‘ವಕ್ತೆ ?’

‘ನಾನು ನಿನ್ನ ಕೈ ಹಿಡಿಯುವೆನೆಂದು ನೆಚ್ಚಿಕೊಂಡಿದೆ. ನೀನೇ ಬೇಡ ವೆಂದು ಮಾಡಿಬಿಟ್ಟೇ. ನಾನೇನು ವಾಡಲಿ ? ಹೇಣ್ಣ ಕಣ್ಣೆ ರಿಂದುವುದಕ್ಕೆಂತ ಹೆಚ್ಚಿಗೆ ಏನು ವಾಡಬಲ್ಲಳು ?’

ಲಲಿತಾ ನನ್ನನ್ನು ಬಯಸಿದ್ದಳು. ನಾನೇ ಬೇಡವೆಂದು ಮಾಡಿವೆ. ನನ್ನ ತಲೆ ಸುತ್ತುಲಾರಂಭಿಸಿತು, ಆ ವಾತು ಕೇಳ್ಳಿ. ಈಗ ಯಾರು ನನ್ನನ ಭಾಗಬೇಕೆಂದು, ನನ್ನ ದೆಬಯಸ್ತಿದೆಯೋ, ಅವಕು ನನ್ನನ್ನು ಬಯಸಿದ್ದಳು. ಈಗ....ಈಗ....

‘ನನ್ನನ್ನು ನೆಚ್ಚಿದೆಯಾ ? ಏಕ ?’

‘ನಿನಗೆ ಗೊತ್ತಿಲ್ಲ. ನಾವಿಬುರೂ ಮಗುವಾದಾಗಿಲ್ಲಿಂದ ಅಮೃತವ್ಯಾಳಬುರೂ ನಿನೇ ನನ್ನ ಕೈ ಹಿಡಿಯುವವನು ಎನ್ನುತ್ತಿದ್ದರು. ನಿನ್ನನ್ನು ಕಂಡಾಗ ನನಗೂ ‘ನೀನೇ ಸಾಕು’ ಎನ್ನಿಸಿತು. ನಾನು ಬೆಳೆದ ಹಾಗೆ, ಅದೂ ಬೆಳೆಯಿತು. ಮೊದಲೊದಲು ಅಪ್ಪಿನಿಗೂ ನಿನು ಒಪ್ಪಲ್ಕೆಲ್ಲವೇಂಬ ಸಂದೇಹವಿತ್ತು. ಅವರೆ ಅಮೃತಿನಿಗೆ ನನ್ನ ಅಭಿಲಾಷೆ ಗೊತ್ತಿತ್ತು. ಅದಕ್ಕೇ ಅಪ್ಪನನ್ನು ಬಲವಂತವಾಡಿ ಕಳುಸಿದಳು. ಕಡೆಗೂ ಅಪ್ಪನ ಸಂದೇಹನೇ ನಿಜವಾರಿಯತ್ತು. ನೀನು ಬೇಡವೆಂದೆ. ಯತ್ತವಿಲ್ಲದೆ ಬೇರೆ ಕಡೆ ಪ್ರಯತ್ನ ವಾಡಿದರು....’ ಮಾತು ಅವಳ ಬಾಯಿಂದ ಬಳ್ಳಿಯ ಗೆಂಬಯಿಂದ ಹೂವ ರಳುವಷ್ಟು ಸಹಜವಾಗಿ ಬರುತ್ತಿತ್ತು.

‘ಈಗ ?’

‘ಏನೀಗ ?’

‘ಈಗ ನನ್ನನ್ನು ಕಂಡರೆ ನಿನಗೆ ಅಸಹ್ಯವೇ ಲಲಿತಾ ’

‘ಉಹಂಕಾ. ಇಲ್ಲ.’

‘ಮೊದಲಿನ ಹಾಗೇ ಪ್ರೀತಿ ಇದೆಯೇ ?’

‘ಪ್ರೀತಿ ಇದೆ. ಮೊದಲಿನ ಹಾಗಲ್ಲ.’

‘ಮತ್ತಿ ಹೇಗೆ? ’

‘ಹೇಗೋ ನಾನು ವಿವರಿಷಲಾರೆ.’

‘ನಾನಿಗೆ ಬೇಕು ಎನ್ನು ಸುಪುದ್ದಿಲ್ಲವೇ? ’

‘ಇಲ್ಲ.’

‘ಹಾಗಾದರೇಕೆ ಸ್ತ್ರೀತಿಸುತ್ತಿಯು? ’

‘ಮುಂದಿನ ಜನ್ಮದಲ್ಲಾದರೂ ನೀನು ನನ್ನವನಾಗಬಹುದೆಂದು.

ಬ್ಯಾ! ಲಲಿತಾ ಇನ್ನೂ ನನ್ನನ್ನು ಸ್ತ್ರೀತಿಸುತ್ತಿದಾಳೆ. ಮುಂದಿನ ಜನುಮತ್ತೊದರೂ ಅವಳವನಾಗಬಹುದೆಂದು ಸ್ತ್ರೀತಿಸುತ್ತಿದಾಳೆ....

‘ಲಲಿತಾ. ಪಾಪಕ್ಕೆ ಪಶ್ಚಾತ್ತಾಪವಿಲ್ಲವೇ? ’

‘ಪಶ್ಚಾತ್ತಾಪವಿದೆಯೋ ಇಲ್ಲವೋ ವ್ಯಾಯಾತ್ಮಿಕವಂತೆ ಇದೆ.’

ಅವಳ ಮಾತು ನನಗೆ ಅರ್ಥವಾಗಲಿಲ್ಲ. ಒಂಟೆ ಜಾಡು ಹಿಡಿದು ಕುರುಡಾಗಿ ನಡೆದಿತ್ತು ನನ್ನ ಮನಸು.

‘ನೋಡು ಲಲಿತಾ. ಅಂದು ನಾನು ತಪ್ಪು ವಾಡಿದೆ. ಇಂದು ಆದರ ಅರಿವಾಗುತ್ತಿದೆ. ಈಗ ನನಗೆ ನೀನಿಲ್ಲದೆ ಬದುಕಳಾರೆ ಎನ್ನು ಸುತ್ತಿದೆ. ಹೇಳು ಲಲಿತಾ ಈಗ ನೀನು ನನ್ನವಳಾಗಲಾರಿಯಾ? ಬೇಕಾದ ಬಲಿ ಕೊಡಲು ಹಿಡ್ಡ ವಾಗಿದ್ದನೇ ತಂದಿನ ತಪ್ಪಿಗೆ. ಹೇಳು ನನ್ನವಳಾಗಲಾರಿಯಾ?’

ಯಾವುದೋ ಮುಚ್ಚು ಹೊಳೆ ನನ್ನನ್ನು ಸೆಳೆದೊಬ್ಬಿತ್ತು. ನನ್ನ ಮಾತು ಕೆಳಕೆಳಕುತ್ತ ಅವಳ ಮೈ ಕಂಪಿಸಲಾರಂಭಿಸಿತು.

‘ಇಲ್ಲ’ ಮೈ ಕಂಪಿಸುತ್ತಿದ್ದರೂ, ಮಾತು ನಿರ್ಧಾರವಾಗಿ ಬಂತು.

‘ಹಕೆ? ಲಲಿತಾ ಏಕೆ? ’

‘ನಾನು ನನ್ನವಳಲ್ಲ ಇಂದು ನಾನು ಬೇರೆಯವರವಳು. ನಾನೆಮ್ಮೆ ಬಯಿಸಿದರೂ, ನೀನು ಈ ಜನುಮದಲ್ಲಿ ನನ್ನವನಾಗಲಾರೆ; ನಾನೂ ಅಷ್ಟೇ. ಅದೇ ನಾವು ಕೊಡಬೇಕಾದ ಬಲಿ! ಈ ಜನುಮದಲ್ಲಿನ್ನು ನೀನು ನನಗೇನೂ ಅಲ್ಲ, ನಾನು ನಿನಗೇನೂ ಅಲ್ಲ. ಆಗಲಾರೆ, ಆಗಲಾರೆ.’ ಯಾವುದೋ ಭಾವದ ಹೊಳೆಯ ಪ್ರವಾಹದಲ್ಲಿ ಕೊಚ್ಚಿ ಬರುತ್ತಿತ್ತು ಅವಳ ಮಾತು.

‘ಹಾಗಾಗದು. ನಿನಿಲ್ಲದೆ ನಾ ಬಡುಕಲಾರೆ ಲಲಿತ್ತಾ. ಈ ಜನುಮನದ ಶ್ಲೋಂದು ಬಾರಿ ತದಿ ಕೊಳ್ಳಲು ಅವಕಾಶ ಕೊಡು.’

‘ನಾನೇನೇ ನೂಡಬಲ್ಲಿ. ದೈವೇಷಿಷ್ಟೀ.’

‘ದೇವರೂ ಇಲ್ಲ, ಏನೂ ಇಲ್ಲ. ಎಲ್ಲಾ ನಿನ್ನ ಕೈಯಲ್ಲಿದೆ ಹೇಳು, ಸಿನ್ನಾಣಿ, ನನ್ನಾಣಿ, ನಿನಿಲ್ಲದೆ ನಾನಿರಲಾರೆ.’

‘ನಿಕೆ? ಇಪ್ಪುದಿನ ಇರಲಿಲ್ಲವೇ? ನಾನಿಲ್ಲವೇ?’ ಕಟ್ಟಿವಾಗಿ ಬಾಟ ಯಿಂದ ಹೊಡಿವಂತೆ ಬಂತು ವಾತು. ಬೇರೆ ಹೆಸ್ತಿನ ಬಾಯಿಂದ ಈ ಮಾತು ಬಂದಿದ್ದರೆ ಏನು ನೂಡುತ್ತದ್ದಿನ್ನೊ. ಆದರೆ ಅನೆಳಿದಿರು ನಾನೇನೂ ಹೇಳಲಾರದಾದೆ.

‘ಇಪ್ಪು ದಿನ ಇದ್ದೆ. ಇನ್ನು ಇರಲಾರೆ. ಇಂದು ನಿನ್ನಲ್ಲಿ ನೆಟ್ಟಿ ಕೊಂಡಿದೆ, ಇಪ್ಪು ದಿನ ಹತ್ತಾದು ಕಡೆ ಹಾರಿದ ಮನಸು! ನಿನ್ನನ್ನು ನಾನು ಪ್ರೀತಿಸಿದೇನೇ ಲಲಿತ್ತಾ.’

‘ನಾನು ನಿನ್ನಪಳಾಗದೆ ಹೋದರೂ ಪ್ರೀತಿಸಬಾರದೆ?’

‘ಹೀಗೆ?’

‘ಪ್ರೀತಿಗೆ ಮೈ ಮುಟ್ಟಿಪಲ್ಲಿ, ಮನಸು.’

ಅವಳ ವಾತು ನನಗೆ ಅರ್ಥವಾಗಲಿಲ್ಲ.

‘ಆದಾವುದೂ ನನಗೆ ಅರ್ಥವಾಗುವುದಿಲ್ಲ. ಲಲಿತ್ತಾ ನನಗೆ ರೀಸು ಬೇಕು.’

‘ನಿನ್ನ ಹೃದಯ ನಿನ್ನದೆ. ಎಂದೂ ನಿನ್ನದೆ ಆಗಿತ್ತು. ಅಪ್ಪ ಸಾಲದೆ?’ ಅವಳ ವಾತಿನಲ್ಲಿ ಅನಂತ ಸದಸ್ಯೆಯಿತ್ತು.

‘ಹೃದಯ—ಮೈ ಇದಾವುದೂ ನನಗೆ ಗೊತ್ತಾಗದು. ನನಗೆ ನಿನ್ನನು ಬೇಕು. ನಿನ್ನ ಹೃದಯ, ಮೈ, ನಿನ್ನ ಒಂದೊಂದು ಅಣುವೂ ಬೇಕು. ಹೇಳು ಲಲಿತ್ತಾ ನಿನು ಸಂಪೂರ್ಣವಾಗಿ ನಿನ್ನಪಳಾಗಲಾರೆಯಾ?’

‘ಇಲ್ಲ’ ಎಂದು ಎಪ್ಪು ನಿಂತು ಹೋಗಲನುವಾದಳು ಲಲಿತ್ತಾ. ನಿಂತ ಅವಳ ಮೈ ನಡುಗುತ್ತಿತ್ತು.

‘ಲಲಿತ್ತಾ

‘ಇಲ್ಲ. ಈ ಜನಮದಲ್ಲಿ ಸಾಧ್ಯವಿಲ್ಲ’ ಎಂದವರೆಗೆ ತೊರಾಹುತ್ತು ನೇಗವಾಗಿ ಹೊರಟುಹೊಡಳು.

ಇದ್ದಕ್ಕಿದ್ದ ಹಾಗೆ ಜೀವನೇ ಬರಿದಾಗಿ ಹೋದ ಹಾಗಾಯಿತು. ಹೆಚ್ಚಿದಿಯ ದೀವ ಬೆಕೋಂ ಎನ್ನುತ್ತಿತ್ತು. ಮನ ಬರಿದು, ಮನೆ ಬರಿದು, ಏಡಿ ಬರಿದು, ಜಗತ್ತಿ ಬರಿದು. ಹಂಚಿನ ನೇಲೆ ಮಳಿ ಬೀಳುವ ಸದ್ಗುತ್ತಿತ್ತು. ಮುಗಿಲು ಕಣಿ ರಿಂಡುತ್ತಿರಬೇಕು.

ಎನು ಮಾಡಲಿ, ಎನು ಮಾಡಲಿ

ಅವಳು ಈ ಜನಮದಲ್ಲಿ ನನ್ನವಳಾಗುವುದಿಲ್ಲವೆಂಬುದು ಖಂಡಿತವಾದ ಮೇಲೂ ಬಹುಕಿರಲೆ? ಅವಳು ಇಲ್ಲವೆಂದ ನೇಲೆ ನನ್ನದೆಯ ಬಯಕೆ ಬೃಹದಾಕಾರವಾಗಿ ಬೆಳೆದು, ಕಾಳ್ಜುಚ್ಚಾಗಿ ಮಡಲಾರಂಭಿಸಿತು. ಬದುಕು ದುಭರವಾಗುತ್ತಿತ್ತು; ಗಳಿಗೆ ಗಳಿಗೆ ಅಸಹ್ಯವಾಗುತ್ತಿತ್ತು. ಬದುಕರು ವನ್ನು ದಿನವ್ರು ಎದೆಯಲ್ಲಿ ಈ ಚಿತ್ತಿಯರಿಯನ್ನು ಹೊತ್ತೀ ಬದುಕಬೇಕೇ? ಎಂದೂ ನಿರಾಶನಾಗದ ಸನಗೆ ಅಂದು ಬಾಳಿನ ಜೀವರಸನೇ ಬತ್ತಿ ಹೋಗಿತ್ತು. ಅತ್ಯವಶಿ ಬಯಕೆ, ಸಿಕ್ಕಿತ ಸಿಕ್ಕಿನಿರಾಕೆ ಆ ಗಳಿಗೆಯಲ್ಲಿ ನನಗೆ, ನನ್ನ ಸಿರಾಕರಣೆಯಿಂದ ಲಲಿತೆಯ ಮೃದುಜೀವಕ್ಕೆ ಎಂಥ ನೋವಾಗಿರಬೇಕೆಂಬ ಶರಿವಾಯಿತು. ಆ ಅರವು ಬೆಳೆದ ಹಾಗೇ ನನ್ನ ಮೇಲೇ ಸನಗೆ ಹೇಸಿಗೆಯೂ ಬೆಳೆಯಿತು. ಭಿ! ಈ ಬಾಳು ಬದುಕೆ ಉಪಯೋಗವಿಲ್ಲವೇನ್ನು ಸಿತು. ಇನ್ನೆನ್ನು ಮೈ ಕೇಳಿ ನೋಡಲೆ? ಎನು ಫಲ. ಮತ್ತಿ ಮತ್ತಿ ಈ ಮಾತಾಡಿ, ಅವಕಿದೆಯನ್ನು ರಿಯಲೇ....

ಹಾಗಾದರೇನು ಮಾಡಲಿ, ಮುಂದೇನು ದಾರಿ

ನೋನ ತುಂಬಿದ ಮನೆ ನನ್ನನ್ನು ಹೊರಗಬ್ಬಿತ್ತಿದ್ದ ಹಾಗಿತ್ತು. ಒಂದು ಗಳಿಗೆಯೂ ಅಲ್ಲಿರಲಾರೆ ಎನ್ನು ಸಿತು. ಹೊರಟುಹೊಗಬೇಕು, ಆಗಲೇ, ಆ ಗಳಿಗೆಯೇ. ಎಲ್ಲಿಗಾದರೂ ಸರಿ. ಎಲ್ಲಾದರೂ ಹೋಗಿ ಸಾವಿನ ತೋಳಲ್ಲಿ, ಈ ಮುಖ ಮರೆಸಿಕೊಳ್ಳಬೇಕು

ಮರುದಿನ ಮನೆಗೆ ಬಂದಾಗ, ನಾನು ಹೀಗೆ ಹೋದೆನೆಂದು ತಿಳಿದು ಸೋದರಹಾವ ಏನೆಂದುಕೊಳ್ಳಬಹುದು? ಲಲಿತಾ ಆವರಿಗೆ ನಡೆದುದನ್ನೆ ಆಗ್ಗೆ ಹೇಳಬಹುದು. ಅವಳು ಏನಾದರೂ ಹೇಳಲಿ, ಅವರೇನಾಷಿಕ್ಕಾ ಶಾದೆ

ಕೊಳ್ಳಲಿ.... ಯಾರೀನೆಂದುಕೊಂಡರೆ ಸನಗೇನು ನಷ್ಟ. ಏನಿದೆ ಇನ್ನು ಕಳೆದುಕೊಳ್ಳಲು. ನನ್ನ ಬಾಳನಲ್ಲಿಂದು ಬಾರಿ ವೈಶುದ್ವ ಇರವನ್ನು ಕಂಡು ಕೊಂಡೆ ನಿರಾಶನಾಗಲು. ಇನ್ನೇನು ಬೇಕು? ಇನ್ನೇನಾದೀತು

ಸರಿ, ಹೊರಟಿಬಿಡುವುದೇ ಸರಿ

ಎಷ್ಟು ಹೊತ್ತು ಹೀಗೆ ಯೋಚಿಸುತ್ತಿದ್ದನೇ. ಈ ನಿರ್ಧಾರಕ್ಕೆ ಬಂದ ಕೂಡಲೇ ದಿಕ್ಕುಗಾಣದೆ ತೊಳಳುತ್ತಿದ್ದ ಮನಸಿಗೆಂದು ಗುರಿ ಕಂಡಹಾಗಾಯಿತು. ಪಟಕ್ಕನೇ ಎದ್ದನಿಂತೆ. ಮೈ ರೂಪೀಲಿ ಹೂಡಿಯುತ್ತಿತ್ತು. ಹಾಗೇ ಬಾಗಿಲ ಕಡೆ ಹೆಚ್ಚೆ ಹಾಕಿದೆ. ತಲೆ ಮುತ್ತಿ ಕೊಂಡು ಬಂತು. ಏನನ್ನಾದರೂ ಹಿಡಿದುಕೊಳ್ಳಲೇಂದು ನೋಡಿದೆ. ಪಕ್ಕದಲ್ಲಿನೂ ಇರಲಿಲ್ಲ. ಗೋಡೆಯತ್ತೆ ಸರಿಯೋಣವೆಂದು ಪಕ್ಕಕ್ಕೆ ಹೆಚ್ಚೆ ಹಾಕಿದೆ. ಕೊಳ್ಳಿಬಂತು ರೂಪೀಲಿ. ಯತ್ವವಿಂದಿ ಕೆಳಗುರುಳಿದೆ.

ಬಿದ್ದ ಸದ್ದು ಕೇಳಿ ಅಡುಗೆಯ ಮನಸೀಯಾಗಿನಿಂದ ಉಲ್ಲತ್ತಾ ಓಡಿ ಬಂದಳು.

ಬಂದರ ಬರಿಕ್ಕು. ಹಾಗೇ ಮೇಲೆದ್ದು ನಿಂತು, ಗೋಡೆಗೆ ಉಂಟಿ ಕೊಂಡು ಬಾಗಿಲಕಡೆ ಹೆಚ್ಚೆ ಹಾಕಿದೆ. ನನ್ನ ಕಣ್ಣ ಕುರುಡಾಗುತ್ತಿತ್ತು. ಅದೇ ಬಾಗಿಲು. ಉಲ್ಲತ್ತಾ ಏನೋ ಕೇಳಿದಳು. ಸನಗೇನೂ ಕೇಳಿಸದು. ಹೊರಗೆ ಮಳೆಯ ಸದ್ದು, ಗಾಳಿಯ ಮೊರೆತೆ.

ಉಲ್ಲತ್ತಾ ಓಡಿಬಂದು ಬಾಗಿಲಿಗೆ ಅಡ್ಡ ನಿಂತಳು.

‘ಎಲ್ಲಿಗೆ, ಎಲ್ಲಿಗೆ ಹೊರಟಿ? ’

ಅವಳ ಮುಖ ದಿಟ್ಟಿಸಿ ನೋಡಿದೆ. ಕಣೀರಲ್ಲಿ ತೊಯ್ದು ಹೋಗಿತ್ತು ಅವಕ ಮುಖ. ಇಂತ್ಯು ಕಂಬನಿ ಹರಿಯುತ್ತಿದೆ.

‘ಬಾಗಿಲು ಬಿಡು. ನಾ ಹೋಗಬೇಕು.’

‘ಎಲ್ಲಿಗೆ? ’

‘ಎಲ್ಲಿಗಾದರೂ ಸರಿಯೇ. ಬಾಗಿಲು ಬಿಡು ನಾ ಹೋಗಬೇಕು.’

‘ಏಕೆ ಹೋಗಬೇಕು? ’

‘ನಾನಿಲ್ಲಿರಲಾರೆ, ಸರಿ, ಬಾಗಿಲು ಬಿಡು. ನಾನೆಲ್ಲಿಗಾದರೂ ಹೊರಟು ಹೋಗುತ್ತೇನೆ:’

‘ಸೀನೀಗ ಸಡೆಯಲಾರೆ. ಮಲಗಕೂ. ’

‘ಹೂ. ಮಲಗಲಿಕ್ಕೇ ಹೋಗುತ್ತಿದೇನೆ. ಮತ್ತಿಂದೂ ಪಳದಂತೆ ಮಲಗುತ್ತೇನೆ. ದಾರಿ ಬಿಡು ಲಲಿತಾ. ನಾ ನಿಲ್ಲಿಲಾರೆ. ಬಿಡು, ದಾರಿ ಬಿಟ್ಟು ಸಷ್ಟುಸ್ವಾ ಬದುಕಿಳು. ’

‘ನಿಲ್ಲಿಲಾರದೆ, ಮೈ ಮತ್ತೆ ರುಖೋಲು ಹೊಡು ತೊಗುತ್ತಿದೆ. ಇನ್ನೊಂದು ಗಳಿಗೆ ನಿಂತರ ಮತ್ತೆ ಬೀರುತ್ತೇನೆ ಎನ್ನಿತು. ಒಂದು ಕ್ಷೇಯಲ್ಲಿ ಗೋಡೆ ಹಿಡಿದುಕೊಂಡು, ಇನ್ನೊಂದು ಕ್ಷೇಯಿಂದ, ಅವಳಿಸ್ವಾ ಎಕೆದು ಹೇಳಿದೆ.

‘ದಾರಿ ಬಿಡು ಸನಗಿ. ’

ಅವಕ್ಕೆ ಎದೆ ಬಿರಿಡುಹೋಗುತ್ತಿರುವುದು ಕಾಣುತ್ತಿತ್ತು. ಮುಖ ದುಃಖವಿದ್ದೆಲವಾಗಿ ವಿವರಿಸಾಗಿತ್ತು. ಆದರೆ ನಾನೇನು ಮಾಡಲಿ. ನಾನ್ನಲ್ಲಿ ಇರಲಾರೆ, ಅವಳಿಲ್ಲದ ಜಗತ್ತಿನಲ್ಲಿರಲಾರೆ.... ...

‘ಇಂಥಿ, ನಾನು ದಾರಿ ಬಿಡುವುದಿಂಥಿ. ಸೇನು ಬೀಗೆ ಎಲ್ಲಿಗೂ ಹೋಗಲಾರೆ. ’

‘ಬೀಗೆ ನಾನು ಇಲ್ಲಿಯೂ ಇರಲಾರೆ. ನನ್ನಾಳೆ ದಾರಿ ಬಿಡು ಲಲಿತಾ. ಎಲ್ಲಿಗಾದರೂ ಹೊರಟಿಹೋಗುತ್ತೇನೆ. ’

‘ನನ್ನಾಳೆ. ಸೀನಿಲ್ಲಿಂದ ಹೋಗಕೂಡದು. ಸಿನ್ನಿಂದ ಸಡೆಯುವುದಾಗದು. ’

‘ಏನಾದರಾಗಲೀ ಬಿಡು ಲಲಿತಾ. ಇದ್ದು ಸಾಯುವುದಕ್ಕಿಂತ, ಸತ್ತು ಬದುಕುವುದು ಮೇಲು. ’

‘ನನ್ನಾಳೆ. ಸಾಯುವ ವಾತಾಡಬೇಡ. ಸೀನೇಕೆ ಸಾಯಬೇಕು. ’

‘ಸೀನಿಲ್ಲಿಂದ ನಾನು ಬದುಕೆರಲಾರೆ ಲಲಿತಾ. ಸತ್ತಾದರೂ ನಿನಗೆ ಕಾಯುತ್ತೇನೆ ಹೋಗಬಿಡು ಸಷ್ಟು. ’

‘ಮತ್ತೆ ಸಾಯುವ ಮಾತೇ. ನನ್ನ ಮೇಲೆ ಸಿನಗ ಪ್ರೀತಿ ಇಲ್ಲವೋ? ’

‘ಇದೆ ಲಲಿತಾ, ಅದಕ್ಕೇ ಸಾಯಬೇಕೊದದ್ದು. ’

‘ಬದುಕಿ ಪ್ರೀತಿಸಳಾರೆಯಾ ಸಷ್ಟು. ’

‘ಬದುಕಲು ಸೇನು ಬೇಕು, ನಿನ್ನ ಮೈ ಬೇಕು, ಎಲ್ಲವೂ ಬೇಕು. ಬೇರೆಯವರ ಮೇಲಾಗಿದ್ದರೆ ಬಿಳಾತ್ತಾರ ವಾಡುತ್ತಿದ್ದ ಲಲಿತಾ. ನಿನ್ನ

ಮೇಲೆ ನಾನು ಬಲಾತ್ಮಕರ ವಾಡಲಾರೆ. ಸೀಸಿಇದೆ ನಾನು ಬದುಕಿರಲೂ ಅರೆ.’ ಮೈ ಹೇಗೆ ಹೇಗೋ ಎಳಿಯುತ್ತಿತ್ತು.

‘ ಈ ಹಾಜು ನೈಯಿಂಭುದೆ ನೀನು ಬದುಕಲಾರವಾ ?’ ಏನು ಆತ್ಮತೀ ಅವಳ ದ್ವಿನಿಯಲ್ಲಿ.

‘ ಇಲ್ಲ ಲಲಿತಾ. ಸುಭ್ರಾತಾರೆ. ಸಿನ್ಹನ್ನು ಬೇಡುವ ಅಧಿಕಾರವು ನನಗಿಲ್ಲ. ನನಗಿರುವುದೊಂದೇ – ಶಾಯುವ ಅಧಿಕಾರ.’

‘ ನೀನು ಸಾಯುಕೂಡದು.’

‘ ನಾನು ಬದುಕಿರಲಾರೆ ಲಲಿತಾ.... ಬಿಡು, ದಾರಿ ಬಿಡು, ನಾ ಸೀಲಿ ಖಾರೆ, ದಾರಿ ಬಿಡು’ ಕಾತೆರನಾಗಿ ಅರಚಿದೆ. ಕಣ್ಣಿ ಇಲ್ಲದ ಕತ್ತಲೆಯನ್ನು ಎಳಿದೆಳಿದು ಮಂಗತ್ತಿತ್ತು. ಇನ್ನೊಂದು ಗಳಿಗೆಯಾಗಿ ನಾ ಸಿಭುಲಾರಿನೆನಿಸಿತು— ಗಟ್ಟಿಯಾಗಿ ಅರಚಿದೆ ‘ ದಾರಿ ಬಿಡು ಲಲಿತಾ ’ ತಲೆ ಗರ್ಭಿಂದು ತಿರುಗಿ ಬೈಂಬಿಲು ಹೊಡಿಯಿತ್ತು. ಕತ್ತಲು ತುಂಬಿಕೊಂಡು ಬಂತು.

ರೈಂಬೆಲಿ ಹೊಡಿದೆ. ಭಾವಣಿ, ಸ್ಲೆ, ಬಾಗಿಲು, ಸಿಂಶ ಲಲಿತಾ, ನಾನೂ – ಎಲ್ಲವೂ ಸುತ್ತಿಕೊಂಡು ಬಂತು. ಹೊರಗೆ ಹೊರಿಯುವ ಗಾಳಿ ಮಳಿ ಮೈಯೋಳಗೇ ಹೊರಿಯುತ್ತಿವೆ. ಕತ್ತಲು ಸುಳಣಳಿಯಾಗಿ ಸುತ್ತಿ ಎಲ್ಲವನ್ನೂ ಕಬಲಿಸುತ್ತಿದೆ.

‘ ದಾರಿ ಬಿಡು ಲಲಿತಾ ’ ಬಾಗಿಲಿಗೆಂದು ಕೃಷ್ಣ ಚಾಚಿದೆ. ಬಾಗಿಲೇ ಎಳಿದುಕೊಂಡು ಬಿಟ್ಟು. ಮೃದುವಾದ ಬಳ್ಳ, ಮೈಗೆ ಸುತ್ತಿ ಕೊಂಡಂತಾ ಯಿತು.....

ಎಚ್ಚರವಾದಾಗ ಸೆಲದಮೇಲೆ ಮಳಗಿದ್ದೆ. ಹನ್ನೆ ಒದ್ದೆಯಾಗಿತ್ತು ಹಕ್ಕಿಯಮೇಲೆ ಮಳಿಯ ಹಸಿ ಬಿದ್ದಂತಾಯಿತ್ತು. ಹಾಗೇ ತಲೆ ಎತ್ತಿ ನೋಡಿದೆ. ಲಲಿತಳ ಕಂಬನಿಗರೆನ ಕಣ್ಣಿ ಕಾಣಿಸಿತ್ತು. ನನ್ನ ತಲೆ ಅವಳ ತೊಡೆಯ ಮೇಲಿತ್ತು.

‘ ಲಲಿತಾ ’ ಎಂದೆ ಸಿಜ್ಜೆನ ಸ್ವರದಲ್ಲಿ.

ನನ್ನ ವಾತು ಕೇಳಿದ ಕೂಡಲೇ ಅವಳು ಬಿರ್ಕು ಬಿರ್ಕು ಅಳಲಾರಂಭಿಸಿದ್ದು. ನನ್ನ ಕರುಳನ್ನು ಎಳಿದೆಳಿದು ಕೊಯ್ದು ಹಾಕುತ್ತಿದೆ ಅವಳ ಧ್ರಸಿ. ಏನು ವಾಡಲಿ. ಹಾಗೇ ಏಳಲು ಹೋದೆ.

బిక్కుచిక్కుత్త లే హేళుదళు లలితా. నన్నన్న కాగే ఒక్క పుడిదు 'నన్నాళు సీనేల్లూ హోగికొడదు. నాను ఈ గణియింద నిమ్మవళు. బేకాద్దు వాడిబిడి. ఇల్లింద హోగబేడి.'

ఇదేను కస్టము, భూరంతియౌ, నాను బముకేచేయు? చక్కనింపి 'లలితా' ఎందే.

'హో, నాను నిమ్మవళు, సైపూళు సైమ్మవళు.'

కాగే తోళు చొఱి, లలితాన్న ఎళెదుకొండ. అవఖ తోయు ముఖవన్ను, నన్నముఖద యత్తిర ఎళెదుకొండు 'సిజనే, నంబలే లలితా' ఎందే.

ఎనూ ఉక్కర కొడడ, తుటిగె తుటి తగులుసిదళు. అవఖ యత్తిరవాద ఎవేయ కావు తగుల్ సనగె హోష జీవ బందంతాయితు.

'ఇందిసించ సీను నస్సను లలితా. నాను బముకేదే' ఎందే.

'ఆదరే నాను'

అవఖ వాతు సనగె అధ్వరాగల్లు. అవో మృదువాద తోళు పుడిదు, అవఖన్న పక్కక్క ఎళెదుకొండ.

అవఖన్న తోళల్లో తచ్చికొండు తుటిగె ముత్తు కొడుత్తు 'ఇన్న సీను నస్సను. ఇన్న యారవళూ ఆల్ల.' ఇత్తు.

'సిజ. ఇన్న నాను యారవళూ ఆగలూతే' ఎందళు. అవఖ మాతినల్లేనో ధ్వని ఇత్తు.

సనగెల వాతు అధ్వరాగల్లు. బంగారద బ్లూయ పారివాళద మై తోళింపగె అడగిరువాగ, వాతు అధ్వరాదరిష్ట చట్టరెష్టు?

యావుడో కసినల్లేంబంత ఆ రాత్రి కళెదుహోయితు ముందిన బొగె సూపిర యోజన రూట, అవోంద 'హో' కొండె, ముత్తిన ప్రవాణ తెగిముకొండె. అవఖు గండు మునగె కుండిరుగబారను. నాను ఉరిగె హోగి ఘణద క్రితి వారికొండు, అవస్థ బేగ హించిరుగుత్తేనే. అవేళ ఇచ్చురూ ఎల్లి

ಗಾದರೂ ಹಾರಿಹೋಗುವುದು. ಸನ್ನ ಹುಚ್ಚು ವರಾತಿಗೆಲ್ಲಾ ಈ ಎಂದು ನನ್ನನ್ನು ಮೆಚ್ಚಿಸಿದಳು ಲಲಿತಾ.

ವಾರನೆಯ ದಿನ ಬೆಳಿಗ್ಗೆ ನನ್ನ ಜೀವನಕೊ೦ದು ಹೊಸ ಹೋನೆ ಬಂದಿತ್ತು. ಪ್ರೇಮಗಂಗೆಯಲ್ಲಿ ಸ್ವಾನಮಾಡಿ, ಹಳತೆಲ್ಲಾ ತೊಳೆದುಹೋಗಿ ಹೊಸಬನಾಗಿದ್ದ. ಮನಸಿಗೆ ಏನೋ ಒಂದು ತ್ಯಾಪ್ತಿ, ಶಾಂತಿ ಬಂದಿತ್ತು.

ಅದರೆ ಲಲಿತಾ ವಿಚಿತ್ರವಾಗಿದ್ದಳು. ಸನ್ನ ಮುಖ ನೋಡಿದ ಕೂಡಲೇ ನಿಷಾದ ಪೂರಿತ ಸಗು ಅವಳ ಮುಖದ ಮೇಲೆ ಮಿನುಗುತ್ತಿತ್ತು.

‘ಮಕೆ ಮೈಯಲ್ಲಿ ಚೆನ್ನಾಗಿಲ್ಲವೇ ಲಲಿತಾ’ ಎಂದೆ.

‘ಇಲ್ಲ. ಸ್ವಲ್ಪ ತಲೆ ನೋವು’ ಎಂದರೂ ಭಾರವಾದ ಸ್ವರದಲ್ಲಿ, ‘ಮೈಯ ಮೈಲಿಗೆಯಾಗಿದೆ. ತೊಳೆದುಕೊಂಡರೆ ಸರಿಯಾಗುತ್ತದೆ’ ಎಂದಳು.

ಅವಳನ್ನು ತಬ್ಬಿಕೊಂಡು, ಕೆದರಿದ ಕೂದಲನ್ನು ಮುತ್ತಿಟ್ಟು ‘ಸರಿ’ ಎಂದೆ, ಅವಳ ಮಾತು ಅಥವಾಗದಿದ್ದರೂ. ಲಲಿತಾ ತೋಡು ಸೆರಿಯಿಂದ ಜಾರಿ, ಸ್ವಾನದ ಮನೆಯ ಕಡೆ ಹೋಡಳು.

ಆಗಳಿಗೆಯಿಂದ ನನಗೆ ಒಂದೇ ಯೋಜನೆ. ಯಾವಾಗ ಇಲ್ಲಿಂದ ಹೋಗಿ, ಹಣ ಜೊತೆವಾಡಿಕೊಂಡು ಬಂದು ಇವಳನ್ನು ಇಲ್ಲಿಂದ ಕರೆದು ಕೊಂಡು ಹೋದೇನೋ, ಹಗಲು, ರಾತ್ರಿ ನಾವಿಬ್ಬರೂ ಇದೀ ಜೀವವಾಸ ವಸ್ಸೇ ಒಬ್ಬರೂ ತೋಳಿನಲ್ಲಿ ಮಳಗಿ ಕಳೆವ ದಿನ ಎಂದು ಬರುತ್ತದೆಯೋ ಎಂದು.

ಲಲಿತಳಿಗೂ ಮತ್ತೊಮ್ಮೆ ಅದನ್ನು ಹೇಳಿ, ಅವಳ ಒಬ್ಬರ ಪಡೆದೆ.

ಸೋಡರವಾವ ಉರಿಗೆ ಬಂದ ಕೂಡಲೇ, ‘ಜ್ಯುರ ಇಳಿದಿದೆ. ಕೂಡಲೇ ಉರಿಗೆ ಹೊರಡಬೇಕು. ತುಂಬಾ ಅವಶರದ ಕೆಲಸವಿದೆ’ ಎಂದು ಹೇಳಿ, ಅವರು ಚೀಡಬೀಡನೆಂದರೂ ಹೊರಡುವ ಸಿದ್ದತೆ ವಾಡಿದೆ.

ಅವರೂ ನಿರುಪಾಯರಾಗಿ ಮರುವಿನ ಬೆಳಿಗ್ಗೆ ಬಸ್ತಿಗೆ ಹೇಳಬರಲು ಹೇಳಬರು.

ಲಲಿತಾ ಒಳಗಿದ್ದವಳು ‘ಸ್ವಲ್ಪ ಒಳಗೆ ಬನ್ನಿ’ ಎಂದಳು. ಒಳಗೆ ಹೋದೆ. ಅಂಥ ಕಣೆ ರಧೂ ಕಣೆ ರಿನ ಕೊಳೆವಾಗಿತ್ತು.

ಮನೆಯಲ್ಲಿ ಉರಾರೂ ಇರದ್ದರಿಂದ, ಅವಳನ್ನು ತಬ್ಬಿಕೊಂಡು, ತುಷ್ಟಿ

ಯಿಂದ ಆವಳ ಕಂಡಿಸಿಯನ್ನೂ ದಿಸಿ . ಜೀಗ ಬಂದುಬಿಡುತ್ತೇನೆ, ಲಲಿತಾ ಎಂದೆ.

‘ಎಂದು ಬರುತ್ತಿರೋ ಏನೋ ಮತ್ತಾವಾಗ ನೋಡುವುದೋ’ ಎಂದು ತುಟ್ಟ ಜಾಚಿದ್ದು.

ಆವಳ ಎದೆಯನ್ನು ಬಿಗಾಡುಕೊಂಡು ಮುತ್ತು ಕೊಟ್ಟು. ಅವಳೂ ಪ್ರತಿಜುಂಬಿನ ಕೊಟ್ಟು ತೋಳಿಸಿಂದ ತಪ್ಪಿಸಿಕೊಂಡು ಹೂರಣಿಮೋದವಣು, ಮತ್ತೆ ಹೊರಡುವಾಗ ಕೂಡ ಕ್ಳಿನಿಗೆ ಬೀರ್ತಲಿಭ್ರ.

ಹೊರಡುವ ಮುನ್ನ ಆವಳಿಗಾಗ ಸಳ್ಳು ಕಣ್ಣ ಹುಡುಕುತ್ತಿತ್ತು. ಅದರ ಅರ್ಥ ಅರಿತು ಸೋದರವಾವ ‘ರುದ್ರ ಯುಜ್ಞ ಚಾಚುಗಿ. ಒಂದೆ ಅಳುತ್ತಾ ಮುಳಗಿಟ್ಟಿದ್ದಾಕೆ. ಯಾರನ್ನು ದರ್ಶಾ ಅಷ್ಟು. ಒಮ್ಮೆ ಜೀಗ ಮನಸಿಗೆ ಹಣಪಿ ಕೊಂಡು ಬಿಡುತ್ತಿರ್ಬಳ್ಳಿ’ ಎಂದ ಸಗುತ್ತಾ.

ನಾನೇನೂ ಉತ್ತರ ರೇಖೆದೆ ಹೊರಣಿ, ಅಷ್ಟು ಹಾರ ಹೋಗಿ ಮತ್ತೆ ಹಿಂತಿರುಗಿ ನೋಡಿದೆ. ಕಿಟಕಿಯಲ್ಲಿ ಸಿಂತು ನನ್ನತ್ತೆಲೇ ನೋಡುತ್ತಿದ್ದಳು. ನಾನು ಹಿಂದಿರುಗುವವರೂ ಹಾಗೇ ಕಾದಿರುತ್ತಾ ಕೋ ಏನೋ.

* * * *

ಉರಿಗೆ ಬಂದವನೇ ಆದಪ್ಪು ಜೀಗ ಹಣ ಕೂಡಿಸತ್ತೋಡಿದೆ. ಕಿಟಕಿಯಲ್ಲಿ ಸಿಂತ ಅವಳ ಮುಖುವ ನೆನಪ್ಪು ಜೀಗ, ಜೀಗ ಏನ್ನುತ್ತಿತ್ತು. ಎನ್ನು ಜೀಗ ಜೀಗ ಎಂದರೂ ಮೂರು ನಾಲ್ಕು ವಿನವಾಗಿ ಹೋಯಿತು, ಅಷ್ಟಿಷಾಷಿ ದರೂ ಹಣ ಕ್ಷೇಗೆ ಬರಲು.

ನಾಲ್ಕುನೆಯ ದಿನ ಮಧ್ಯಾಹ್ನ ಪೂರ್ವಿನಲ್ಲಿ ಎರಡು ಕಾಗದ ಬಂತು. ಎಲ್ಲಿಯದೋ ಎಂದು ಅಂಚಿ ಮುದ್ದೆ ನೋಡಿದೆ. ಎರಡೂ ಸೋದರವಾವನ ಉರಿಸಿಂದ ಬಂದವು. ಕೂಡಲೇ ಒಂದು ಲಲಿತೆಯಮು, ಒಂದು ಸೋದರ ವಾವನದು ಎಂದು ಅರ್ಥವಾಯಿತು. ಲಲಿತಾ ಏನು ಬರದಿದಾಳೋ ಎಂದು ಕಾತುರತೆ ಮೂಡಿತು. ಹಾಗೆ ಮನಸ್ಸಿನಲ್ಲಿ ಏಕೋ ಅರುಭ ಮೋಡ ಕವಿತ್ತಿತ್ತು. ಆವಳ ಕಾಗದವನ್ನು ಕಡೆಗೆ ಓದೋಳಿವೆಂದು. ತೆಗೆದು ಬ್ರಹ್ಮ ಲಿಟ್ಟಿಕೊಂಡು, ಮೋದಲು ಸೋದರವಾವನ ಕಾಗದ ಓಡಿಕ್ಕ ಓದಿದೆ. ಅದರಲ್ಲಿದ್ದವಿಷ್ಯೆ :

ಚಿರಂಜೀವಿಗೆ ಅಶೀವಾದಗಳು.

ಸಿನ್ನೆ ದಿನ ಬಬ್ಬೆ ಒಗೆಮಲು, ಕೊಳಕ್ಕೆ ಹೋದ ಚಿರಂಜೀವಿ ಸೌಭಾಗ್ಯವನ್ತಿ ಲಲಿತಾ, ಕಾಲು ಜಾರಿ ಕೊಳಕ್ಕೆ ಬಿಡ್ಡಳು. ಯಾರೀಡೇ ಕಂಡವರು ಸೇಂತೆ ತೆಗೆಯುವಷ್ಟು ರಲ್ಲಿ ಜೀವ ಹೋಗಿತ್ತು. ಸ್ವದ್ವಾಹ್ಯದಲ್ಲಿ ನನಗೀ ಮಾತ್ರವನ್ನು ನಿಧಿ ಹಣೆಯಲ್ಲಿ ಬರೆದಿತ್ತು: ದ್ವಾರ್ಥಿಗೆ ಉಪಾಯವಿಲ್ಲ. ಅಕ್ಕನಿಗೆ ಈ ಪಿಂಕಾರ ತಿಳಿಸು.

ಹೆಚ್ಚೆನು ಬರೆಯಲ್ಲ.

ತಂತೀ ಅಶೀವಾದ.

ಕಾಗದವನ್ನೇ ದುತ್ತಿದ್ದ ಹಾಗೇ, ಕಾಳಿವ ಕಡೆಯಿಂದ ಇತಿಭರಿದುತ್ತಾಯಿತು ಸನ್ನ ತಲೆಯನೇಲೆ. ‘ಅವಾಯ್’ ಎಂದು ಕೂಗಿ ಬಿಡ್ಡಬಿಬ್ಬೆ.

ಖಚ್ಚಿರವಾದಾಗ ಘಾಸಿಗೆಯ ಸೇಂತಿದ್ದ. ಅನ್ನು ತಣ್ಣೆರು ತಿಳಿ ತ್ತಿದ್ದಳು. ಅನಂತ ಕಣ್ಣೆರು ವರಿದು ಕರಗಿಟ್ಟಿದ ಮುಖ ಸೂರ್ಯಿ, ಅನಂತ ಸುದ್ದಿ ತಿಳಿದಿದೆ ಎಂದು ಗೊತ್ತಾಯಿತು. ಬಿಕ್ಕಿಬಿಕ್ಕಿ ಅಳ್ಳಾರಂಭಿಸಿದೆ.

ಅನ್ನು ಪರ್ವತನಾಗಿ ಸನ್ನ ಮುಖ ಸೇಂತಿ. ಕಣ್ಣೆರು ಬರೆಸಿಕೊಳ್ಳುತ್ತಾ ಮೊರಟಿಮೇಡಳು.

ಹಾಗೇ ಎಮ್ಮೆ ಹೂತ್ತು ಅಳುತ್ತು ಮಲಗಿದ್ದನೇ. ಕುಂಬಸ್ವಯಂದನ ನಷ್ಟ ಜೀವವೇ ದರಿದುಹೋಗಿತ್ತು. ಜಗತ್ತೀ ಸಿಂಹನ ಸೃಜನನಾಗಿತ್ತು ನಷ್ಟ ಪಾಲಿಗ. ಯೋಚಿಸಲು ಕೂಡಾ ಮತಿ ಮಂಜನೀಸಿ ಹೋಗಿತ್ತು.

ಲಲಿತಾ ಬರೆದ ಕಾಗದವನ್ನು ಇನ್ನೂ ಓದಿರಲಿಲ್ಲ. ಅದು ಅಳ್ಳೇ ಇತ್ತು. ಯಾರೂ ಒಡೆದಿರಲಿಲ್ಲ.

ಸಿಂಹೀವಾದ ಕ್ರಿಯಿಂದ ಅದನ್ನು ಒಡೆದು ಒಳಗಿದ್ದ ಕಾಗದ ತೆಗೆದೆ. ಏನು ಆಶಿಗಳನೆಯೋ ಆ ಕಾಗದದಲ್ಲಿ, ಏನೇನು ಬಯಕಗಳನೆಯೋ, ಒಲವಿನ ಆಕಾಂಕ್ಷೆಗಳನೆಯೋ. ಕಂಬಸಿತುಂಬಿದ ಕಣ್ಣೆ ನೀಂದ ಓದಿದೆ. ಲಲಿತ್ತಾ ಕಡೆಯ ಕಾಗದವನ್ನು. ನಾಲ್ಕುರು ಸಾಲಿನ ಕಾಗದ:

ಪ್ರಯರಿಗೆ—

ಈ ಕಾಗದ ಸ್ವಿಷ್ಟ ಒಮ್ಮಾಗ ಸೀವೆಫ್ಲೋ. ನಾನೆಫ್ಲೋ. ನಾನು ಒದು ಶೈರಲಾರೆ. ಈ ಮೈಲಿಗೆ ಮೈಗೆ ಪ್ರಾಯಶ್ಚಿತ್ತ ಮಾಡಬೇಕು. ಅದಕೆ

ನನಗೇನಾದಂ ಆಯಿತೆಂದು ಕೇಳಿ, ನೀವು ಸಿಮ್ಮೆ ಜೀವಕ್ಕೆ ಅವಾಯ ಮಾಡಿಕೊಳ್ಳಬಾರದು. ನನ್ನಾನ್ನಿ, ನಮ್ಮೆಬ್ಬರ ಒಲವಿನ ಅನ್ನ.

ಸಿಮಗೆ ನನ್ನ ಮೇಲೆ ನಿಜವಾಗಿಯೂ ಪ್ರೀತಿ ಇದ್ದರೆ ನನ್ನ ಈ ಕಡೆಯ ಮಾತ್ರ ನಡೆಸಿಕೊಡಿ. ನೀವು ಶುಷ್ಪವಾಗಿರಬೇಕೆಂಬುದೇ ನನ್ನ ಒಂದುಕೆ.

ಮುಂದಿನ ಜನುವರ್ದಿದಿನ ನಿತ್ಯಯವಾಗಿ ಸಿಮ್ಮೆಪರಿಗುತ್ತೇನೇ; ಈ ಜನುವರ್ಕೆ ಆ ಭಾಗ್ಯ ಒರಲಿಲ್ಲ. ನಿಮ್ಮನ್ನೇ ನೇನುತ್ತ ಕೋಣ್ಣಮುಚ್ಚು ತ್ತೇನೇ.

ಮತ್ತೊಮ್ಮೆ ಸಿಮ್ಮೆ ಕಾಲು ಖಡಿದು ಜೀಡುತ್ತೇನೇ : ಸಿಮ್ಮೆ ಜೀವಕ್ಕೆ ಸೀವೇನೂ ಅವಾಯ ತಂಡುಕೊಳ್ಳಬಾಡಿ.

ಇಂಥಿ ಸಿಮ್ಮೆ ಪ್ರೀತಿಯ,
ಉಲ್ಲಿತಾ.

ಆ ಕಾಗದವನ್ನೋದಿ ನನಗೆ ಹುಂಟ್ಯಾ ಒಡಿವಂತಾಯಿತು. ಬಿಕ್ಕಿ, ಬಿಕ್ಕಿ ಅತ್ತ. ಆ ಕಾಗದವನ್ನೇ ತಬ್ಬಿಕೊಂಡು, ಮುತ್ತಿಂತ್ತಿ ಅತ್ತ. ಹುಂಟ್ಯಾನಂತೆ ಮೆಜಗ್ ತಲೆ ಗಟ್ಟಿಸಿಕೊಂಡೆ. ಏನು ವಾಡಲಿ, ನನ್ನ ಲಲಿತ್ತಾ ಇಲ್ಲವಾದಳು.

ಅಂದಿನಿಂದ ನನಗೆ ನಾವಿರಬಾರಿ, ಬಾಳು ಸಿರಂತರ ದುಭರ ವ್ಯಘಾಯಗಳು, ಸಾಯಂತ್ರಿಕನ್ನಿಸಿದೆ. ಅವರೆ ಅವಳ ಸೇನವು ಸಾಯಂತ್ರಿ ಮುಖ್ಯ ಚೇಲಿ ಹಾಕಿದೆ.

ನನಗಿಗೆ ಯಾವ ರಂಧರೂ ಇಲ್ಲ, ಯಾವ ಡಯಕೆಯೂ ಇಲ್ಲ. ಲಲಿತಾಳದೆಂದೇ ಸಿರಂತರ ಧಾರ್ಯಾನ. ಕಾರ್ಯಾನ ಪ್ರತಿಜ್ಞೆ ತೊಟ್ಟು ದೇವರಂತೆ, ಅವಳ ಸೇನವು ನನ್ನ ಸುತ್ತುಲ್ಲಾ, ಸದಾ ಶುತ್ತುತ್ತಿರುತ್ತದೆ.

ಅವಳ ಸೇನಿಸದೆ ನನಗೊಂದು ತಃಸಾಗಿ ಹೋಗಿದೆ. ಅಂದು ಅವಳಾದಿದ ಒಂದೊಂದು ನಾತ್ತಿ. ಅಂದು ಅಧರವಾಗಿದ ಒಂದೊಂದು ಧ್ವನಿಯೂ ಇಂದು ನನಗೆ ಅಧರವಾಗುತ್ತದೆ. ಬಾಳಸಲ್ಲಿ ಮಾನ ಸರ್ಕಾರ ಅರಿವಾಗಿದೆ.

‘ನಾನು ಸಿನ್ನವರ್ಕಾಗಿ ಹೋದಂ ಪ್ರೀತಿಸಬಾರದೆ?.... ಮೈ ಮುಖ್ಯವಲ್ಲ, ಮನಸು’

ಇದು ಉತ್ತರಾ ಈ ಮಾತಾಡಿದಾಗ, ನನಗೆ ಅವರ ಸಹೃದೀಯ ಉರಿ ವಾಗಲಿಲ್ಲ.

ಈಗ ನನಗೆ ಅರಿವಾಗಿದೆ. ಉತ್ತರಾ ಇಶ್ವರ್ಯಾ ಇಂಳಿ. ಅಷ್ಟು ಬಯು ಸಿದ ಅವಳ ಮೈ ಏನಾಗಿ ಹೋಯಿತ್ತೇನೆ. ಅವರೂ ಅವಳು ಸಸ್ಮೀಕರಿಸಿದಾಳೆ. ಚಿರಯೋವ್ಯಾಸೇಯಾಗಿದಾಳೆ, ನಿತ್ಯರೂಪಸಿಯಾಗಿದಾಳೆ, ಅಂದಿಗಿಂತ ಇಂದು ಅವಳು ನನಗೆ ಹೆಚ್ಚು ಪ್ರಿಯಾಗಿದಾಳೆ, ಹೆಚ್ಚು ಸಮಾಧಾನಾಗಿದಾಳೆ.

ಅವಳ ಮಾತಿನ ಸಹೃದೀ ನನಗೆ ಇಂದು ಅರಿವಾಗಿದೆ. ಪ್ರೀತಿಗೆ ಮೇರು ಮುಖ್ಯವಲ್ಲ, ಮಾನಸ.

ಎಂದೇ ನನನಾ ಮಾತಿನ ಉಪಾಗಿದ್ದರೆ, ಉತ್ತರಾ ಇಂದು ಬದುಕರು ತ್ವರಿತವಿಲ್ಲ. ಅದರೆ ಮೈಯ ಮೇರೀನ ಮೌಖಿಕ್ಕು. ಅಂದು ನನಗಾ ಅರಿವು ಆಗದಂತೆ ಮಾಡಿತ್ತು.

ನಿಜ. «ಬಯಸಿದ್ದನ್ನು ಬಲಗೊಡಿ, ಕ್ಷಯಾರ ಆಯತಿ ಯಾಕಾರ ಯಾವ ಸಹೃದ ಸಾಕ್ಷಾತ್ಕಾರವು ಆಗಮೋ ಏನೋಽಿ. ನನ್ನ ಮಾಲಿಗಂತ್ವಾ, ಉತ್ತಿತಳನ್ನು ಕ್ಷಯಾರ ಕೇಂದ್ರವೇ ಇಂದು ತರೆಯಿಕು. ಅವಳ ಮಾತಿನ ಸಹೃದ ಸಾಕ್ಷಾತ್ಕಾರವಾಯಿತು. ನನಗೆ ಕಣ್ಣ ತರುವಬೇಂದೇ ಉತ್ತರಾ ಆಕ್ರಿ ಬಲಿದಾನ ಮಾಡಿದಳೇನೋ!»

ಅವಕ ಸಾವು ನನಗೆ ಇನ್ನೊಂದು ಒಂದು ಪಾಠ ಕಲ್ಪಿತು. ಹೆಣ್ಣ ಬರಿಂ ವಿಲಂಬದ ಪರ್ಸುವಲ್ಲ, ಭೋಗ ಸಾಮರ್ಪಿಯಲ್ಲ – ಆಕೆ ಶುದ್ಧ ತ್ವಾಗಮನಾತಿ. ಅಂದು ಉತ್ತರಾ, ತಾನು ಕಾರ್ಯವನ್ನು ಸ್ಥಿರಯಾಡಿಕೊಂಡು, ನನ್ನನ್ನು ಬದುಕಿಸಲೆಂದು, ನನ್ನ ಭೋಗಕ್ಕೆ ತನ್ನ ಮೈ ಪ್ರೇಡಿವಲ್ಲ. ನನ್ನನ್ನು ಹೊಸದಾಗಿ ಹುಟ್ಟಿಸಿದ್ದು. ಆಕೆಯ ತ್ವಾಗದಲ್ಲಿ ಸ್ತುಪಿತರ್ತ ಇಂದು; ನನ್ನನ್ನು ಭೋಗದಲ್ಲಿ ವಿನಾಶದ ವಿಷವಿದೆ.

ನಿಜ. ನನ್ನ ಭೋಗವ ವಿಷ ಕುಡಿದು ನಿಷ್ಟೋ ಇನ ಸತ್ತರು. ಸಹೃದ ನನ್ನನ್ನು ಉತ್ತಿಯ ತ್ವಾಗ ಬದುಕಿಸಿ ಪ್ರಾಣಿ ಮಾಡಿತ್ತು.

ನನ್ನನ್ನು ಬದುಕಿಸಲೆಂದು ಸಹೃದ ಉತ್ತರಾ ನನ್ನನ್ನು ಬದುಕಿಸಿದ್ದು ಭೀತ್ಯಾದ ಏರಿಯಾಟದಿಂದ ಬದುಕಿಸಿದ್ದು; ಅವಕೂ ಅವರಾಗಿದಾಳೆ – ನನ್ನೊಂದಿಲಿ.»

